
ರಂಜನೆ ಬೋಧನೆ ಪ್ರಚೋದನೆ

ಲಂಕೇಶ್

26 ಏಪ್ರಿಲ್ 2017 ಪುಟ 20 ರೂ. 15/-



ಶಿವಮೊಗ್ಗೆಯಲ್ಲಿ ದಕ್ಷಿಣಾಯಣ



ಯಡ್ಡಿಯ ಮಿಷ(ನ್) 150





ಉಡುಪಿ: ಮರಳು ಮಾಫಿಯಾ ಅಡ್ಡೆಗೆ ನುಗ್ಗಿದ ಡಿಸಿ ಪ್ರಿಯಾಂಕ ಪಡೆಗೆ ಸಿಕ್ಕಿದ್ದೇನು?



ಮೈಸೂರು
ಕಿಡ್ಡಿಗಳ ನೀಚ ರಾಜಕೀಯ

ತುಮಕೂರು
ಮಕ್ಕಳ ಭವಿಷ್ಯಕ್ಕಾಗಿ ನಾಯಕರ ಕಿತ್ತಾಟ






ನರಗುಂದ
ಯಾವಗಲ್-ಪಾಟೀಲ್ ಜಂಗೀ ಕುಸ್ತಿ

ಕೊಲೆಗೆ ಸಮರ್ಥನೆ ನೀಡುವ

ಮಾಧ್ಯಮಗಳು, ಪೊಲೀಸರು ಮತ್ತು ಸಮಾಜ

ಅಂಚಿನಿಂದ....




ಡಾ.ವಾಸು ಎಚ್.ವಿ.

ಅದೊಂದು ಭೀಕರ ಕೃತ್ಯವಾಗಿತ್ತು. ಕೊಲೆಗೀಡಾದ ಯುವತಿಯು ಕರ್ನಾಟಕದ ಮಧ್ಯಭಾಗದ ಜಿಲ್ಲಾ ಕೇಂದ್ರವೊಂದರಲ್ಲಿ ತಂದೆತಾಯಿಯರೊಂದಿಗೆ ವಾಸವಾಗಿದ್ದಳು. 20 ವರ್ಷಗಳ ಕೆಳಗೆ ಆ ಬಡಾವಣೆಗೆ ಪೋಷಕರು ಬಂದು ನೆಲೆಸಿದಾಗ, ಈ ಹುಡುಗಿ 5 ವರ್ಷದ ಮಗು. ಅಂದಿನಿಂದ ಈ ಬಡಾವಣೆಯಲ್ಲೇ ಶಾಶ್ವತವಾಗಿ ನೆಲೆಸಿದ್ದರಿಂದ ಅಲ್ಲಿದ್ದ ಎಲ್ಲರಿಗೂ ಹುಡುಗಿಯ ಕುಟುಂಬದ ಪರಿಚಯ ಚೆನ್ನಾಗಿಯೇ ಇತ್ತು. ಬಾಡಿಗೆಗೆ ಹಿಡಿದ ಮನೆಯ ಮಾಲೀಕರು ತಮ್ಮ ಸಮಸ್ಯೆಯ ಕಾರಣಕ್ಕೆ ಮನೆ ಮಾರುತ್ತಿದ್ದಾರೆಂದು ಗೊತ್ತಾದಾಗ, ಇವರೇ ಅದನ್ನು ಕೊಂಡುಕೊಂಡಿದ್ದರು. ಗಾರೆ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಆ ಮನೆ ಕೊಂಡುಕೊಳ್ಳಲು ಹಣ ಹೊಂದಿಸಿದ್ದು ಹೇಗೆ ಎಂಬುದು, ಅಕ್ಕಪಕ್ಕದವರಿಗೆ ಸೋಜಿಗದ ಸಂಗತಿಯಾಗಿತ್ತು. ಊರಲ್ಲಿ ಈತನ ಪಾಲಿಗೆ ಬಂದಿದ್ದ ಎರಡೂವರೆ ಎಕರೆ ಜಮೀನನ್ನು ಮಾರಿ, ಇಲ್ಲಿ ಮನೆ ಮಾಲೀಕರಿಗೆ ಕೊಟ್ಟೆ ಎಂದು ಇವರು ಯಾರೊಂದಿಗೂ ಹೇಳಿರಲಿಲ್ಲ. ಏಕೆಂದರೆ, ಬಿಟ್ಟು ಬಂದ ಊರಿನ ಜೊತೆ ಯಾವ ಸಂಬಂಧವೂ ಈ ಕುಟುಂಬಕ್ಕೆ ಬೇಕಿರಲಿಲ್ಲ. 'ನಿಮ್ಮದು ಯಾವೂರು?' ಎಂದು ಅಕ್ಕಪಕ್ಕದವರು ಕೇಳಿದಾಗ ದೂರದ ಜಿಲ್ಲೆಯ ಒಂದು ಹಳ್ಳಿಯ ಹೆಸರನ್ನು ತಗ್ಗಿದ ದನಿಯಲ್ಲಿ ಹೇಳುತ್ತಿದ್ದು, ಯಾರ ಮನಸ್ಸಿನಲ್ಲೂ ಆ ಹೆಸರು ಗಟ್ಟಿಯಾಗಿ ಕೂತಿರಲಿಲ್ಲ. ಅತ್ಯಂತ ಸೂಕ್ಷ್ಮಮತಿಯಾದ ಈ ವ್ಯಕ್ತಿಗೆ ಊರಿನಲ್ಲಿ ತನ್ನ ಮೇಲೆ ಬಂದ ಸುಳ್ಳು ಆರೋಪವನ್ನು ತಡೆದುಕೊಳ್ಳುವ ಭಂಡತನವಿರಲಿಲ್ಲ. ಹಾಗಾಗಿ ಆ ಊರಿನ ಸಹವಾಸವೇ ಬೇಡ ಎಂದು ತೀರ್ಮಾನಿಸಿ ಇಲ್ಲಿಗೆ ಬಂದಿದ್ದರು.

ಯಾರಿಗೂ ತಿಳಿಯಬಾರದೆಂದು ಅವರು ಊರು ಬಿಟ್ಟು, ಜಿಲ್ಲೆಯನ್ನೇ ತೊರೆದು ಬಂದಿದ್ದರೋ, ಅವೆಲ್ಲವೂ ಈಗ ಎಲ್ಲರ ಬಾಯ ಎಲೆಅಡಿಕೆಯಾಗಿತ್ತು. ಜನರು ರಸವನ್ನು ಚಪ್ಪರಿಸಿ, ಚಪ್ಪರಿಸಿ ಹೀರಿದರು. ಈ ಪುಟ್ಟ ಕುಟುಂಬದಲ್ಲಿ ನಡೆದ ಕೊಲೆಯು ಅದಕ್ಕೆ ದಾರಿ ಮಾಡಿಕೊಟ್ಟಿದ್ದು ಮಾತ್ರ ವಿಚಿತ್ರ.

ಹುಡುಗಿ ಎಸ್ಸೆಸ್ಸೆಲ್ಸಿಗೆ ತನ್ನ ಓದನ್ನು ಕೊನೆ ಮಾಡಿಕೊಂಡಿದ್ದಳು. ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸ್ ಬಂದಿರದಿದ್ದರೂ, ಆಕೆಯ ಸಾಧನೆ ತೀರಾ ಕಳಪೆಯಾಗಿಯೂ ಇರಲಿಲ್ಲ. ತಾನು ಕಾಲೇಜಿಗೆ ಹೋಗುವುದಿಲ್ಲ, ಬದಲಿಗೆ ಟೈಲರಿಂಗ್ ಕಲಿತು ಕೆಲಸ ಮಾಡುತ್ತೇನೆಂದು ಮನೆಯಲ್ಲಿ ಘೋಷಿಸಿ ಬಿಟ್ಟಿದ್ದಳು. ಪಕ್ಕದ ಮನೆಯ ಆಂಟಿಯು ಟೈಲರಿಂಗ್‌ನಿಂದ ಚೆನ್ನಾಗಿ ಸಂಪಾದಿಸುತ್ತಿರುವುದರಿಂದ, ಈಕೆಗೂ ಹಣದ ಆಸೆ ಹುಟ್ಟಿದೆಯೆಂದು ಮನೆಯವರೂ ಅಂದುಕೊಂಡರು; ಅಕ್ಕಪಕ್ಕದ ಮನೆಯವರದ್ದೂ ಅದೇ ಅಭಿಪ್ರಾಯವಾಗಿತ್ತು. ಆಕೆಯ ಮನಸ್ಸನ್ನು ಬದಲಾಯಿಸಲು ಯಾರೂ ಪ್ರಯತ್ನಿಸಲಿಲ್ಲ. ಏಕೆಂದರೆ, ಒಮ್ಮೆ ನಿರ್ಧಾರ ಮಾಡಿದರೆ, ಯಾರ ಮಾತೂ ಕೇಳುವುದಿಲ್ಲ; ಮಿಕ್ಕವರು ಹೆಚ್ಚು ಮಾತಾಡಲು ಬಂದರೆ 'ನನ್ನ ಜೀವನ, ನನ್ನಿಷ್ಟ' ಎಂದು ದಬಾಯಿಸಿ ಬಾಯಿ ಮುಚ್ಚಿಸುತ್ತಾಳೆಂಬುದು ಎಲ್ಲರಿಗೂ ಗೊತ್ತಿತ್ತು.

ಆದರೆ, ಎಲ್ಲರಿಗೂ ಆಶ್ಚರ್ಯವಾಗಿದ್ದು ಏನೆಂದರೆ, ಅತ್ಯುತ್ತಮ ಟೈಲರ್ ಆಗಿ ಬಹುಬೇಗ ಪ್ರಸಿದ್ಧಿ ಪಡೆದ ಆಕೆ, ದಿನೇದಿನೇ ಸಂಪಾದನೆ ಹೆಚ್ಚಿಸಿಕೊಳ್ಳಲು ಮುಂದಾಗಲಿಲ್ಲ. ಬದಲಿಗೆ, ಯಾವಾಗ ಬೇಕಾದರೂ ಎಲ್ಲಿ ಬೇಕಾದರೆ ಅಲ್ಲಿ ಸುತ್ತಾಡುವ ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರಬಹುದಾದ ಆರ್ಡರ್‌ಗಳನ್ನೇ ತೆಗೆದುಕೊಳ್ಳುತ್ತಿರಲಿಲ್ಲ. 'ಸಾಧ್ಯವೇ ಇಲ್ಲ, ಇನ್ನೊಂದು ವಾರ ನಾನು ಮೆಷಿನ್ ಮೇಲೆ ಕೂತುಕೊಳ್ಳಲ್ಲ, ಎಲ್ಲಿಗೋ ಹೋಗಬೇಕು' ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಳು. ಎಲ್ಲಿಗೋ ಹೋಗುವ ಅಸ್ಪಷ್ಟ ಯೋಜನೆ ಆಕೆಯ ಮನಸ್ಸಿಗೆ ಬಂತೆಂದರೆ ಸಾಕು, ಅದನ್ನು ನಿರ್ಬಂಧಿಸಬಹುದಾದ ಯಾವುದಕ್ಕೂ ಅವಕಾಶ ಕೊಡುತ್ತಿರಲಿಲ್ಲ. ನಂತರ, ಯಾಕೋ ಹೋಗುವುದು ಬೇಡ ಅನ್ನಿಸಿದರೆ, ಇದ್ದಕ್ಕಿದ್ದಂತೆ ಆ ಪ್ರವಾಸದ ಯೋಜನೆಯೇ ರದ್ದಾಗುತ್ತಿತ್ತು. ಬಟ್ಟೆ ಹೊಲಿಯುವ ಆರ್ಡರ್ ಕೊಡಲು ಬಂದಿದ್ದವರಿಗೆ ಇದು ಗೊತ್ತಾದರೆ, ಅವರು ತಪ್ಪು ತಿಳಿದುಕೊಳ್ಳುತ್ತಿದ್ದರು. 'ಕೊಬ್ಬು ಇವಳಿಗೆ, ಇಲ್ಲೇ



ಇದ್ದಾಳೆ. ಎಲ್ಲೋ ಹೋಗಬೇಕು, ಹೊಲಿಯೋಕಾಗಲ್ಲ ಅಂದಿದ್ದು. ಈಗ ನೋಡಿದ್ರೆ ಇಲ್ಲೇ ಇದ್ದಾಳೆ' ಎಂದು ಅವರಿವರ ಹತ್ತಿರ ಹೇಳುತ್ತಿದ್ದರು.

ಒಟ್ಟಿನಲ್ಲಿ ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಯಾವುದನ್ನೂ ಒಪ್ಪಿಕೊಳ್ಳದ ಈ ಹುಡುಗಿಯ ನಡವಳಿಕೆ ಕೆಲವರಿಗೆ ಕಿರಿಕಿರಿ ಅನ್ನಿಸಿದರೂ, ಮಿಕ್ಕವರು ಆಕೆ ಬಗ್ಗೆ ಹೆಮ್ಮೆ ಪಡುತ್ತಿದ್ದರು. 20 ದಾಟುವ ಹೊತ್ತಿಗೆಲ್ಲಾ ಮದುವೆಯ ಪ್ರಸ್ತಾಪಗಳು ಶುರುವಾದರೂ, ಮದುವೆ ನಿಗದಿಯಾಗುವತನಕ ಯಾವುದೂ ಬೆಳೆಯಲಿಲ್ಲ. ಆದರೆ, ಸುತ್ತಲಿನ ಹುಡುಗರ ಜೊತೆಗೆ ಸ್ನೇಹಪೂರ್ವಕವಾಗಿ ಬೆರೆಯುತ್ತಿದ್ದ ರೀತಿ ಕೆಲವರಿಗೆ ಸರಿ ಕಂಡಿರಲಿಲ್ಲ. 'ಸ್ವಲ್ಪ ಚೆಲ್ಲು' ಅಂತ ಅವರುಗಳ ಅಭಿಪ್ರಾಯವಾಗಿತ್ತಾದರೂ, ಅಷ್ಟೇ ಸ್ನೇಹಪೂರ್ವಕವಾಗಿ ತಮ್ಮೊಡನೆಯೂ ವ್ಯವಹರಿಸಿದಾಗ ಮಾತ್ರ ಖುಷಿ ಪಡುತ್ತಿದ್ದರು.

ಹೀಗಿದ್ದ ಹುಡುಗಿಯು ಚೂರಿಯಿಂದ ಇರಿಯಲ್ಪಟ್ಟು ಭೀಕರವಾಗಿ ಕೊಲೆಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಕೇವಲ 6 ತಿಂಗಳ ಹಿಂದೆಯಷ್ಟೇ ಪರಿಚಿತನಾಗಿದ್ದ ಯುವಕ ಚೂರಿಯಿಂದ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿದ್ದ. ಪಕ್ಕದ ರಸ್ತೆಯ ಬೇಕರಿಗೆ ಕೆಲಸಕ್ಕೆಂದು ಬಂದಿದ್ದ ಹುಡುಗ, ಈ ಹುಡುಗಿಗೆ ಅದ್ಹೇಗೆ ಪರಿಚಯವಾದನೋ ಗೊತ್ತಿಲ್ಲ. ಕೆಲವೊಮ್ಮೆ ಬೇಕರಿಯ ಹತ್ತಿರ, ಇನ್ನು ಕೆಲವು ಸಾರಿ ಮನೆಯ ಹತ್ತಿರವೇ ಇವರಿಬ್ಬರೂ ಮಾತಾಡುತ್ತಾ ನಿಂತಿದ್ದುದನ್ನು ರಸ್ತೆಯ ಜನರು ನೋಡಿದ್ದರು. ಯಾವಾಗಲೋ ಒಂದು ಸಾರಿ ಇಬ್ಬರೂ ಥಿಯೇಟರ್‌ನ ಮುಂದಿನ ಪಾನಿಪುರಿ ಅಂಗಡಿಯ ಹತ್ತಿರವೂ ಜೊತೆಗಿದ್ದದ್ದನ್ನು ಟೈಲರ್ ಆಂಟಿ ಗಮನಿಸಿದ್ದರು. ಹುಡುಗಿಯ ಸ್ವಭಾವ ಗೊತ್ತಿದ್ದ ಯಾರೂ, ಮನೆಯವರಿಗೆ ಕಂಪ್ಲೇಂಟ್ ಕೊಡುವ ಯೋಚನೆಯನ್ನೂ ಮಾಡಿರಲಿಲ್ಲ.

ಆದರೂ, ಕೊಲೆಯ ನಂತರದ ಒಂದು ವಾರದಲ್ಲಿ ಹುಡುಗಿಯ ಬಗ್ಗೆ, ಆಕೆ ಕೊಲೆಗೀಡಾದುದರ ಬಗ್ಗೆ ಯಾವ ಅಭಿಪ್ರಾಯ ತಾಳಬೇಕೆಂಬುದು ಅವರೆಲ್ಲರಿಗೂ ಗೊಂದಲದ ಸಂಗತಿಯಾಗಿತ್ತು. ಏಕೆಂದರೆ, ಸದರಿ ಬೇಕರಿ ಹುಡುಗನಿಗೆ ಮದುವೆಯಾಗಿ ಒಂದು ಮಗುವಿರುವುದಾಗಿಯೂ, ಆತ ಹುಡುಗಿಯ ತಂದೆಯ ಮೂಲ ತಾಲೂಕಿನ ಒಂದು ಹಳ್ಳಿಯವನಾಗಿದ್ದನೆಂದೂ ಗೊತ್ತಾಗಿತ್ತು. ಅದರ ಜೊತೆಗೆ ಪತ್ರಿಕೆಗಳಲ್ಲಿ ಮತ್ತು ಟಿವಿಗಳಲ್ಲಿ ಇನ್ನೂ ನೂರೆಂಟು ಸಂಗತಿಗಳು ಪ್ರಸಾರವಾಗಿದ್ದವು. ಆ ಜಿಲ್ಲೆಯ ಎಸ್‌ಪಿ 'ಕ್ರೈಂ ಸ್ಟೋರಿ' ಥರದ ಕಾರ್ಯಕ್ರಮಗಳಲ್ಲಿ ಸ್ವತಃ ನೀಡಿದ ಮಾಹಿತಿಯು ಎಲ್ಲರ ಮನಸ್ಸಿನಲ್ಲಿ ಹುಡುಗಿಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿತ್ತು.

'ಕೊಲೆಯಾದ ದಿನ ಮತ್ತು ಹಿಂದಿನ ದಿನ ಬಿಟ್ಟರೆ, ಅದಕ್ಕೆ ಮುಂಚೆ 2 ತಿಂಗಳಲ್ಲಿ ಇವರಿಬ್ಬರ ನಡುವೆ 756 ಸಲ ಫೋನ್ ಸಂಭಾಷಣೆ ನಡೆದಿದೆ. ಅದರಲ್ಲಿ 438 ಸಾರಿ ಈಕೆಯೇ ಅವನಿಗೆ ಫೋನ್ ಮಾಡಿದ್ದಾಳೆ. ಕಳೆದ ಒಂದು ವಾರದಿಂದ ಈಕೆ ಫೋನ್ ಮಾಡಿಲ್ಲ; ಆತನೇ ಪದೇಪದೇ ಫೋನ್ ಮಾಡಿರುವುದು ಕಂಡುಬಂದಿದೆ. ಅದಕ್ಕೆ ಮುಂಚೆ ಇಬ್ಬರೂ ಅಲ್ಲಲ್ಲಿ ಓಡಾಡುವುದನ್ನು ಸ್ಥಳೀಯರು ಸಾಕಷ್ಟು ನೋಡಿದ್ದಾರೆ. ಇಬ್ಬರ ನಡುವಿನ ಸಂಬಂಧದ ಸ್ವರೂಪ ಏನಿತ್ತೆಂಬುದು ಪೂರಾ ಗೊತ್ತಿಲ್ಲ. ನಾವು ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ, ಇಬ್ಬರೂ ಮದುವೆಯಾಗಬೇಕೆಂದುಕೊಂಡಿದ್ದೆವು ಎಂದು ಹೇಳಿದ್ದಾನೆ. ಊರಿನ ಹಿನ್ನೆಲೆ ಮತ್ತು ಈ ಕೊಲೆಗೆ ಏನಾದರೂ ಸಂಬಂಧವಿರಬಹುದೇ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ.' ಐಪಿಎಸ್ ಅಧಿಕಾರಿ ತನ್ನದೇ ಹಿಂದಿ ಮಿಶ್ರಿತ ಶೈಲಿಯಲ್ಲಿ ಹೇಳಿದ ಮಾತುಗಳಿವು.

'ಇವರಿಬ್ಬರ ನಡುವೆ ಇದ್ದ ಸಂಬಂಧವಾದರೂ ಎಂಥದ್ದು? ಆಕೆ, ಆತನ ಹೆಂಡತಿಯನ್ನು ಬಿಟ್ಟು ಬಿಡು ಎಂದು ಹೇಳಿದ್ದೇ ಕೊಲೆಗೆ ಮುಳುವಾಯಿತೇ? ಹೆಂಡತಿ ಮತ್ತು ಮಗುವನ್ನು ಬಿಟ್ಟಿರಲಾರದ ಆತ, ಈಕೆಯನ್ನೇ ಕೊನೆಗೊಳಿಸುವ ತೀರ್ಮಾನಕ್ಕೆ ಬಂದಿರಬಹುದೇ?' ಎಂದು ಉಲಿದ ಟಿವಿ ಮಾಧ್ಯಮಗಳು, 'ಮುಂದಿನ ಎಪಿಸೋಡ್‌ನಲ್ಲಿ ಹುಡುಗಿಯ ತಂದೆ ಊರು ಬಿಟ್ಟು ಬಂದಿದ್ದ್ಯಾಕೆ? ತಂದೆಯ ತಪ್ಪೇ ಮಗಳನ್ನು ಬಲಿ ತೆಗೆದುಕೊಂಡಿತಾ? ಎಂಬುದನ್ನು ನಿಮ್ಮ ಮುಂದೆ ಬಿಚ್ಚಿಡಲಿದ್ದೇವೆ, ನೋಡ್ತಾ ಇರಿ ನಮ್ಮದೇ ಟಿವಿ' ಎಂದು ಪದೇಪದೇ ಟ್ರೈಲರ್ ಹಾಕುತ್ತಿದ್ದರು. 3ನೇ ದರ್ಜೆಯ ಪತ್ರಿಕೆಯಾದರೂ, ಸಾಕಷ್ಟು ಪ್ರಸಾರ ಹೊಂದಿದ್ದ ಪತ್ರಿಕೆಯೊಂದು, ಗಲೀಜು ಗಲೀಜಾಗಿ ಅವರ ಬಗ್ಗೆ ಬರೆದಿತ್ತು, ಅದರಲ್ಲೂ ಹುಡುಗಿಯ ಎಲ್ಲಾ ಚಟುವಟಿಕೆಗಳು ತಮ್ಮ ಕಣ್ಣೆದುರೇ ನಡೆದಿತ್ತೇನೋ ಎನ್ನುವಂತೆ ವಿವರಿಸಿದ್ದರು.

ರಾಜ್ಯಮಟ್ಟದ ಪ್ರಸಿದ್ಧ ಪತ್ರಿಕೆಯ ಸಂಪಾದಕ... ಸ್ಥಳೀಯ ವರದಿಗಾರನಿಗೆ 'ಫಾಲೋಅಪ್ ಸ್ಟೋ... ಮಾಡಲು ಎರಡನೇ ದಿನವೇ ಸೂಚಿಸಿದರು. 3... ದಿನದಿಂದ ಅಲ್ಲಿನ ಎಲ್ಲಾ ಪತ್ರಿಕೆಗಳಲ್ಲೂ 'ಸ್ಟೋ... ಶುರುವಾದವು.

ಆ ಹುಡುಗಿಗೆ ಅದೇ ಹುಡುಗನ ಜೊತೆ ಸಂಬಂಧ ಇದ್ದರೂ, ಇರದಿದ್ದರೂ ಇಂತಹದೊಂ... ಕೊಲೆ ನಡೆಯ ಬಾರದಿತ್ತು; ಪ್ರೇಮ ಪ್ರಕರಣವೇ... ಆಗಿದ್ದರೂ, ಹುಡುಗಿಯೋ ಹುಡುಗನೋ ಒಂ... ಹಂತದ ನಂತರದಲ್ಲಿ ಸಂಬಂಧ ಕಡಿದುಕೊಳ್ಳಬೇ... ನಿಶ್ಚಯಿಸಿದ್ದರೂ ಅದು ಒಂದು ಕೊಲೆಯಲ್ಲಿ ಪರ್ಯವಸಾನವಾಗಬಹುದೇ? ತನ್ನ ಬದುಕನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳಬೇಕೆಂದು ಬಯಸಿ, ಅ... ದೃಢವಾಗಿ ನಡೆಯುವುದು ಒಂದು ಹೆಣ್ಣು ಮಗ... ಈ ಸಮಾಜದಲ್ಲಿ ಸುಲಭವೇ? ಇದು ಇಡೀ ಸ... ಅತ್ಯಂತ ನೋವಿನಿಂದ, ಆಕ್ರೋಶದಿಂದ ಸ್ಪಂದಿಸ... ಬೇಕಿದ್ದ ಮಾನವೋ, ಅನುಮಾನಗಳಿಂದ, ಕೆಟ್ಟ ಕುತೂಹಲ ಗಳಿಂದ ಬೇರೆ ಬೇರೆ ಹಣೆಪಟ್ಟಿ ಕ... ಮೂಗು ತೂರಿಸಬೇಕಾದ ಘಟನೆಯೋ?

ಕ್ರಿಮಿನಲ್ ಘಟನೆಯೊಂದು ನಡೆದಾಗ, ಸಂಬಂಧಿಸಿದ ಪೊಲೀಸ್ ಅಧಿಕಾರಿ ಯಾವ ಬ... ನಡೆದು ಕೊಳ್ಳಬೇಕು; ಮಾಧ್ಯಮಗಳು ಯಾವ ರೀತಿಯಲ್ಲಿ ಅದನ್ನು ಸಮಾಜದ ಮುಂದಿಡಬೇಕು... ಎಂಬ ವಿಚಾರದಲ್ಲಿ ಒಂದು ನೀತಿಸಂಹಿತೆ ಇರಬ... ಏಕೆಂದರೆ, ಇಂತಹ ದೊಂದು ಘಟನೆ ಇನ್ನು ಪ... ನಡೆಯಬಾರದು ಎಂಬ ಆಶಯ ಹಾಗೂ ನಡೆಯದಿರುವಂತೆ ನೋಡಿಕೊಳ್ಳುವುದರಲ್ಲಿ ನಮ... ಜವಾಬ್ದಾರಿಗಳಿವೆ ಎಂದು ಈ ಕ್ಷೇತ್ರಗಳ ಜನರಿಗ... ಅನ್ನಿಸಬೇಕು.

ಅವರಿಬ್ಬರ ಮಧ್ಯೆ 756 ಸಲ ಫೋನ್ ಸಂಭಾಷಣೆ ನಡೆದಿದೆ ಹಾಗೂ ಅದರಲ್ಲಿ ಇಷ್ಟು... ಈಕೆಯೇ ಮಾಡಿದ್ದಾಳೆ ಎಂದು ಹೇಳುವ ಮೂ... ಪೊಲೀಸ್ ಅಧಿಕಾರಿ ಏನನ್ನೋ ಸೂಚಿಸುತ್ತಿದ್ದಾ... ನಮ್ಮ ಸಮಾಜದಲ್ಲಿ ಅದನ್ನು ಯಾವ ರೀತಿ ವ್ಯಾಖ್ಯಾನಿಸಲಾಗುತ್ತದೆ ಎಂದು ಗೊತ್ತಿದ್ದೇ ಹೇಳು... ಅವರು ಅಂಥದ್ದೇನಾದರೂ ಹೇಳಲಿ ಎಂದೇ ಮಾಧ್ಯಮದವರು ಕಾಯುತ್ತಿರುತ್ತಾರೆ, ಒಂದು ವೇ... ಹೇಳದಿದ್ದರೆ, ಹೇಳುವಂತಹ ಪ್ರಶ್ನೆಗಳನ್ನು ಕೇಳು... ಅಲ್ಲಿಗೂ 'ಸ್ವಾರಸ್ಯಕರ' ಸುದ್ದಿ ಬರದಿದ್ದರೆ, 'ಹೀಗಿರಬಹುದೇ, ಹಾಗಿರಬಹುದೇ?' ಎಂದು ಕಥೆ ಕಟ್ಟಿ ಹೇಳುವ ನೀಚಮಟ್ಟಕ್ಕೂ ಇಳಿಯುತ್ತಾ... ಮಹಿಳೆಯರ ವಿಚಾರದಲ್ಲಿ ಮತ್ತು ಇತರ ದಮ... ವಿಚಾರದಲ್ಲಿ ಇಂತಹ ಕೆಲಸವನ್ನು ಇಡೀ ವ್ಯವಸ್ಥೆ... ವ್ಯವಸ್ಥಿತವೇನೋ ಎಂಬಂತೆ ಇವೆಲ್ಲವನ್ನೂ ಮಾಡ...

ಇದರ ಬದಲಿಗೆ, ಇನ್ನೂ ಅರಳಿ ಚೆನ್ನಾಗಿ ಬದುಕಬೇಕಿದ್ದ ಆ ಹುಡುಗಿ ಈ ರೀತಿ ಸತ್ತು ಹೋದದ್ದರ ಬಗ್ಗೆ ಇಡೀ ಸಮಾಜ ವಿಷಾದಪಡು... ಈ ವ್ಯವಸ್ಥೆ ನಡೆದುಕೊಳ್ಳ ಬೇಕಿತ್ತು. ತಾನು ಪ್ರೀತಿಸಿದ್ದೇನೆ ಎಂದು ಹೇಳುವ ಕೊಲೆಗಾರ, ತನ... ಕೈಯ್ಯಲ್ಲಿ ಚೂರಿ ಹಿಡಿದು ಸಾಯುವತನಕ ತಿವಿ... ತ್ತಾನಾದರೆ ಅದ್ಯಾವ ಪ್ರೀತಿ ಎಂಬ ಪ್ರಶ್ನೆ ಎಲ್ಲರ... ಹುಟ್ಟುವಂತೆ ಮಾಧ್ಯಮಗಳು ಬಿಂಬಿಸಬೇಕಿತ್ತು. ಹುಡುಗಿಯ ಜೀವನ ವೃತ್ತಾಂತ ನೋಡಿದರೆ, ಸ್ವತಂತ್ರವಾಗಿ ಬದುಕಬೇಕೆನ್ನುವ ಅಭೀಪ್ಸೆ ಆಕೆಗೆ... ಅಷ್ಟೊಂದು ಬಲವಾಗಿ ಮೂಡಿದ್ದುದರ ಕುರಿತು... ಸಮಾಜ ಸಕಾರಾತ್ಮಕವಾಗಿ ಮಾತಾಡಬೇಕು. ಬದ... ಪೊಲೀಸ್ ವಿಚಾರಣೆ, ಮಾಧ್ಯಮಗಳ ವಿಚಾರಣೆ... ಮತ್ತು ಅವರು ಕಟ್ಟಿಕೊಡುವ ಕಥಾನಕಗಳು ಕೊ... ಸಮರ್ಥನೆಗಳನ್ನು ಒದಗಿಸುತ್ತಿವೆ. ಲಜ್ಜೆ, ಸಾಮಾಜ... ಜವಾಬ್ದಾರಿ, ಸೂಕ್ಷ್ಮತೆಗಳ ಲವಲೇಶಗಳೂ ಇಲ್ಲದ... ನೀಚರು ಎಲ್ಲೆಲ್ಲೋ ಸೇರಿಕೊಂಡಿದ್ದಾರೆ. ಐಪಿಎಸ್... ಕೆಪಿಎಸ್, ಜರ್ನಲಿಸಂ, ಸಾಹಿತ್ಯ, ಸಮಾಜಶಾಸ್ತ್ರ ಇವೆಲ್ಲವೂ ಕಲಿಸೋದು ಇವನ್ನೇನಾ ಎನ್ನುವ ಪ್ರ... ಏಳುವಂತೆ ಅವರೆಲ್ಲರೂ ತಮ್ಮ ವೃತ್ತಿಗಳನ್ನು ನಡೆಸುತ್ತಿದ್ದಾರೆ.

ಮೇಲೆ ಬರೆದಿರುವುದು ಒಂದು ಕಾಲ್ಪನಿಕ ಕಥೆಯಲ್ಲ. ಈ ಬರಹಗಾರನಿಗೂ ಪರಿಚಯವಿದ್ದ... ಕುಟುಂಬವೊಂದರಲ್ಲಿ ನಡೆದ ಅತ್ಯಂತ ನೋವಿನ... ಘಟನೆ. ಇದನ್ನು ಈಗಾಗಲೇ ಪತ್ರಿಕೆಗಳಲ್ಲಿ ಓದಿರಬಹುದು. ಆ ಘಟನೆಗೂ, ಈ ಬರಹಕ್ಕೂ... ಇರುವ ಸಾಮ್ಯತೆ ಹುಡುಕಬೇಡಿರೆಂದು ಮನವಿ... ಮಾಡುತ್ತೇನೆ. ನಮ್ಮ ಬದುಕಿನ ನೂರೆಂಟು ಬಗೆ... ಚಟುವಟಿಕೆಗಳಲ್ಲಿ, ವೃತ್ತಿಗಳಲ್ಲಿ ಸಮಾಜವನ್ನು ಮ... ಮಾನವೀಯಗೊಳಿಸುವ ಸೂಕ್ಷ್ಮತೆಗಳನ್ನು ಬೆಳೆಸಿಕೊಳ್ಳಲು ಪ್ರಯತ್ನ ಮಾಡಬೇಕಷ್ಟೇ.

ರಾಕ್‌ಸ್ಟಾರ್ ದೊರೆಸ್ವಾಮಿ ಬಗ್ಗೆ ಮತ್ತಷ್ಟು

ಕಂಡಹಾಗೆ



• ಗೌರಿ ಲಂಕೇಶ್
editorlankesh@gmail.com

ನಮ್ಮ ರಾಜ್ಯದ ಜನಪ್ರಿಯ 'ರಾಕ್‌ಸ್ಟಾರ್' ...ಚ್.ಎಸ್.ದೊರೆಸ್ವಾಮಿಯವರು ಮೊನ್ನೆ ತೊಂಬತ್ತೊಂಬನೆ ...ಯಸ್ಸಿಗೆ ಕಾಲಿಟ್ಟರು. ಹಲವಾರು ಪತ್ರಿಕೆಗಳು ...ವರೊಂದಿಗಿನ ಸಂದರ್ಶನಗಳನ್ನು, ಅವರನ್ನು ಕುರಿತ ...ೇಖನಗಳನ್ನು ಪ್ರಕಟಿಸಿದವು. ನಿನ್ನೆ ದಿಡ್ಡಳ್ಳಿಯ ನಿರಾಶ್ರಿತ ...ದಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ...ುಖ್ಯಮಂತ್ರಿ ಸಿದ್ದರಾಮಯ್ಯನವ ನಡೆಸಿದ ಸಭೆಗೆ ...ೊರೆಸ್ವಾಮಿಯವರು ಆಗಮಿಸಿದಾಗ ಸಿದ್ದು ಅವರಿಗೆ ...ೂಗುಚ್ಛ ಕೊಟ್ಟು ಅಭಿನಂದಿಸಿದರು. ನಾನು ನಮ್ಮ ...ತ್ರಿಕೆಯ 2014ರ ಡಿಸೆಂಬರ್ 24ರ ಸಂಚಿಕೆಯಲ್ಲಿ ...ೊರೆಸ್ವಾಮಿ ಎಂಬ ರಾಕ್‌ಸ್ಟಾರ್' ಎಂಬ ಲೇಖನ ...ರೆದಿದ್ದೆ. ಆನಂತರ ದೊರೆಸ್ವಾಮಿಯವರು ತಮ್ಮ ಜೀವನ ...ಾಗಿಬಂದ ದಾರಿ ಕುರಿತು ಬರೆದಿರುವ 'ನೆನಪಿನ ಸುರುಳಿ ...ೆರೆದಾಗ' ಪುಸ್ತಕವನ್ನು ನಮ್ಮ ಲಂಕೇಶ್ ಪ್ರಕಾಶನ ...ರುಮುದ್ರಿಸಿತು.

ಈ ಹಿನ್ನೆಲೆಯಲ್ಲಿ, ದೊರೆಸ್ವಾಮಿ ಅವರ ಪುಸ್ತಕದ ...ರಡು ಅಧ್ಯಾಯಗಳ ಆಯ್ದ ಭಾಗಗಳನ್ನು ಇಲ್ಲಿ ನಮ್ಮ ...ದುಗರಿಗೆ ನೀಡುತ್ತಿದ್ದೇನೆ. ಈ ಎರಡೂ ಅಧ್ಯಾಯಗಳು ...ವರ ಹೋರಾಟದ ವಿವಿಧ ಆಯಾಮಗಳನ್ನು ಓದುಗರಿಗೆ ...ರೆದಿಡುತ್ತವೆ. ಮೊದಲನೆ ಅಧ್ಯಾಯ ಏಕೀಕರಣ ಚಳವಳಿ ...ುರಿತದ್ದು. ರಾಜ್ಯದ ಏಕೀಕರಣಕ್ಕೆ ತಾವು ಶ್ರಮಿಸಿದ ...ಗೆಯನ್ನು ದೊರೆಸ್ವಾಮಿ ಇಲ್ಲಿ ವಿವರಿಸಿದ್ದಾರೆ:

"ಸ್ವಾತಂತ್ರ್ಯ ಬಂದಮೇಲೂ ಏಕೀಕರಣವನ್ನು ಮೈಸೂರು ...ಸ್ಥಾನದ ಒಕ್ಕಲಿಗರು ವಿರೋಧಿಸುತ್ತಿದ್ದರು. ಏಕೀಕರಣವಾದರೆ ...ಂಗಾಯತರ ಕೈಗೆ ಅಧಿಕಾರ ಶಾಶ್ವತವಾಗಿ ...ೋಗಿಬಿಡುತ್ತದೆಂಬುದು ಒಕ್ಕಲಿಗ ಮುಖಂಡರ ಹೆದರಿಕೆ. ...್ವತಂತ್ರ ಬಂದ ಒಡನೆ, ಮೈಸೂರು ರಾಜ್ಯದಲ್ಲಿ ಒಕ್ಕಲಿಗರನ್ನು ...ರ್ಕಾರದ ಎಲ್ಲ ಮುಖ್ಯ ಸ್ಥಾನಗಳಲ್ಲಿ ಕೂರಿಸುವ ಪ್ರಯತ್ನ ...ವ್ಯವಸ್ಥಿತವಾಗಿ ನಡೆದಿತ್ತು, ಎಲ್ಲ ಜಿಲ್ಲಾಧಿಕಾರಿಗಳೂ, ಡಿವಿಜನಲ್ ...ಮೀಷನರ್‌ಗಳೂ, ಸರ್ಕಾರದ ಕಾರ್ಯದರ್ಶಿಗಳೂ, ಮರಾಮತ್ ...ುತ್ತು ಇತರ ಇಲಾಖಾ ಮುಖಸ್ಥರೂ ಹೆಚ್ಚಿನ ಸಂಖ್ಯೆಯಲ್ಲಿ ...ಕ್ಕಲಿಗ ಬಹುಸಂಖ್ಯಾತರೇ ಆಗಿದ್ದರು. ಆಂಧ್ರದ ಪೊಟ್ಟಿ ...ಶ್ರೀರಾಮುಲು ಆಂಧ್ರ ಪ್ರಾಂತ ರಚನೆಯನ್ನು ಒತ್ತಾಯಿಸಿ ...ಮರಣಾಂತ ಉಪವಾಸ ಕೈಗೊಂಡ ಕಾರಣದಿಂದ ಅಸುನೀಗಿ, ...ುತಾತ್ಮರೆನಿಸಿದರು. ಆ ಕಾರಣದಿಂದ ಆಂಧ್ರದಲ್ಲಿ ಆಂಧ್ರ ...ಪ್ರಾಂತ ರಚನೆಗೆ ಒತ್ತಾಯ ಬಂತು. ಪ್ರಧಾನಿ ಜವಾಹರಲಾಲರು ...ಈ ಒತ್ತಾಯಕ್ಕೆ ಮಣಿದು ಭಾಷಾವಾರು ಪ್ರಾಂತ ರಚನೆಗಾಗಿ ...ನ್ಯಾಯಮೂರ್ತಿ ಫಜಲಾಲಿ ಅವರ ಅಧ್ಯಕ್ಷತೆಯಲ್ಲಿ ಹೃದಯನಾಥ ...ುಂಜ್ರು ಮತ್ತು ಡಾ. ಕೆ.ಎಂ. ಪಣಿಕ್ಕರ್ ಅವರನ್ನೊಳಗೊಂಡ ...ತ್ರಿಮೂರ್ತಿ ಸಮಿತಿಯನ್ನು ರಚಿಸಿದರು. ಈ ತ್ರಿಮೂರ್ತಿಗಳು ...ಂಗಳೂರಿಗೆ ಬಂದಿದ್ದಾಗ ನಾನೂ ಅವರ ಮುಂದೆ ಸಾಕ್ಷ್ಯ ...ನೀಡಿದೆ.

'ಒಕ್ಕಲಿಗರಿಗೆ ತಾವು ಆಚಂದ್ರಾರ್ಕವಾಗಿ ಸರ್ಕಾರ ...ನಡೆಸಬೇಕೆಂಬ ಬಯಕೆ ಇದೆ. ಆದ್ದರಿಂದ ಅವರು ಏಕೀಕರಣವನ್ನು ವಿರೋಧಿಸುತ್ತಾರೆ. ಏಕೀಕರಣವಾದರೆ ತಮ್ಮ ...ಸಂಖ್ಯಾಬಲ ಒಕ್ಕಲಿಗರಿಗಿಂತಲೂ ಹೆಚ್ಚಾಗುತ್ತದೆ. ಆದ್ದರಿಂದ ...ಮುಂದೆ ಸರ್ಕಾರ ನಡೆಸುವ ಅವಕಾಶ ಯಾವತ್ತೂ ತಮಗೇ ...ಸಿಗುತ್ತದೆ ಎಂಬುದು ಲಿಂಗಾಯತ ಜನಾಂಗದವರ ...ಲೆಕ್ಕಾಚಾರ. ಆದರೆ ಅಲ್ಪಸಂಖ್ಯಾತರಾದ ನಮಗೆ ಯಾವ ...ಒಂದು ಜಾತಿಯವರ ದಬ್ಬಾಳಿಕೆಯೂ ಬೇಕಿಲ್ಲ. ಎಲ್ಲರಿಗೂ ...ನ್ಯಾಯ ಒದಗಿಸುವ ಜಾತ್ಯತೀತ ಸರ್ಕಾರ ರಚಿತವಾಗಬೇಕು ...ಎಂಬುದು ನನ್ನ ಅಭಿಪ್ರಾಯ' ಎಂದು ಫಜಲಾಲಿ ...ಕಮೀಷನ್ನಿನ ಮುಂದೆ ನಾನು ಪ್ರತಿಪಾದಿಸಿದೆ.


ಆದಾದನಂತರ ಹಾರನಹಳ್ಳಿ ರಾಮಸ್ವಾಮಿ, ಕೆ.ಎಂ. ...ರುದ್ರಪ್ಪ ಇವರ ನೆರವಿನೊಂದಿಗೆ ಅರಸೀಕೆರೆಯಲ್ಲಿ ಒಂದು ...ಕರ್ನಾಟಕದ ಯುವಕರ ಸಮ್ಮೇಳನವನ್ನು ಏರ್ಪಡಿಸಿದೆವು.

ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಲು ಶರತ್‌ಚಂದ್ರ ...ಬೋಸರನ್ನು ಆಹ್ವಾನಿಸಲಾಗಿತ್ತು. ಈ ಸಮ್ಮೇಳನದಲ್ಲಿ ...ಏಕೀಕರಣವನ್ನು ಒತ್ತಾಯಿಸಲು ಯುವಕರ ಒಂದು ...ನಿಯೋಗವನ್ನು ದೆಹಲಿಗೆ ಕಳಿಸುವ ನಿರ್ಣಯವನ್ನು ...ಸರ್ವಾನುಮತದಿಂದ ಅಂಗೀಕರಿಸಲಾಯಿತು.

8-7-1949ರಲ್ಲಾದ ನಿರ್ಣಯಕ್ಕನುಸಾರವಾಗಿ ...ಯುವಕರ ನಿಯೋಗ ದೆಹಲಿಗೆ ಹೊರಟಿತು...

ಮಾರನೆಯ ದಿನ ಬೆಳಗ್ಗೆ 7 ಗಂಟೆಗೆ ಸರ್ದಾರ್ ...ವಲ್ಲಭಭಾಯ್ ಪಟೇಲರ ಮನೆಗೆ ಹೋದೆವು. ...ವಲ್ಲಭಭಾಯ್‌ರ ಮಗಳು ಮಣಿಬೆನ್ ಪಟೇಲ್ ನಮ್ಮನ್ನು ...ಸ್ವಾಗತಮಾಡಿಕೊಂಡು ಒಂದು ಸಣ್ಣ ಕೊಠಡಿಯಲ್ಲಿದ್ದ ...ಸೋಫಾದ ಮೇಲೆ ಕೂರಿಸಿದರು. ಎರಡು ನಿಮಿಷದ ...ನಂತರ ಸರ್ದಾರ್ ಪಟೇಲರು ಬಂದವರೇ ಹೊಸಿಲಿನ ...ಬಳಿ ನಿಂತುಕೊಂಡರು. ನಾವೆಲ್ಲ ಎದ್ದು ನಿಂತು ನಮಸ್ಕಾರ ...ಹೇಳಿದೆವು. 'Where do you come from? ...What do you want?' ಎಂದು ಪಟೇಲರು ...ಕೇಳುಗಿದರು. 'ನಾವು ಮೈಸೂರು ಸಂಸ್ಥಾನದಿಂದ ...ಬಂದಿದ್ದೇವೆ. ಕರ್ನಾಟಕ ಏಕೀಕರಣ ಆಗಬೇಕು. ಇದಕ್ಕಾಗಿ ...ನಿಮ್ಮ ನೆರವು, ಮಾರ್ಗದರ್ಶನ ಅಗತ್ಯ' ಎಂದೆವು. 'Is ...that so? Go and remove your ...Maharaja' ಎಂದರು ಪಟೇಲರು.

'ಇದನ್ನು ತಮ್ಮ ಸಂದೇಶವೆಂದು ಭಾವಿಸೋಣವೇ'?



ಎಂದು ನಾವು ಕೇಳಿದೆವು. 'Yes, do so' ಎಂದವರೇ ಪಟೇಲರು ಅಲ್ಲಿ ನಿಲ್ಲದೆ ಹೊರಟುಹೋದರು.

ಪಟೇಲರೊಡನೆ ನಡೆದ ಸಂದರ್ಶನದಿಂದ ನಮಗೆ ಮಾರ್ಗದರ್ಶನ ಸಿಕ್ಕಿದ ಹಾಗಾಯಿತು. ಕರ್ನಾಟಕ ಏಕೀಕರಣವನ್ನು ಸುಗಮಗೊಳಿಸಲು ಶ್ರೀಮನ್ಮಹಾರಾಜರು ತಮ್ಮ ಸಿಂಹಾಸನವನ್ನು ತೆರವು ಮಾಡಿಕೊಡಬೇಕೆಂದು ಪ್ರಾರ್ಥಿಸಿ ನಾನು ದೆಹಲಿಯಿಂದ ಹಿಂತಿರುಗಿದೊಡನೆ ಒಂದು ಪತ್ರಿಕಾಹೇಳಿಕೆ ನೀಡಿದೆ. ಈ ಹೇಳಿಕೆ ಮಹಾರಾಜರ ವಂದಿಮಾಗಧರಿಗೆ ಗಾಬರಿ ಉಂಟುಮಾಡಿತು. ಇಂಥ ಹೇಳಿಕೆ ನೀಡಬಹುದೇ ಎಂದು ಅವರು ಹುಬ್ಬುಗಂಟಿಕ್ಕಿದರು. ಕರ್ನಾಟಕ ಏಕೀಕರಣದ ಪ್ರಬಲ ಪ್ರತಿಪಾದಕರಾಗಿದ್ದರೂ ಮಹಾರಾಜರ ಆಶ್ರಯವನ್ನು ಬಿಡಲು ತಯಾರಿಲ್ಲದ ಬಿ. ಶಿವಮೂರ್ತಿ ಶಾಸ್ತ್ರಿಗಳು ಇಂಥ ಹೇಳಿಕೆಯನ್ನು ನೀಡುವ ಧಾರ್ಷ್ಟ್ಯ ತೋರಿದ್ದಕ್ಕಾಗಿ ನನ್ನನ್ನು ದಂಡಿಸಿದರು.

'ಸರ್ದಾರ್ ಪಟೇಲರು ಮಹಾರಾಜರನ್ನು ತೆಗೆದುಹಾಕಿ' ಎಂದು ನಮಗೆ ಹೇಳಿದ್ದಾರೆ. ಆದರೆ ನಾವು ಪ್ರಥಮ ಹೆಜ್ಜೆಯಾಗಿ ಮಹಾರಾಜರಲ್ಲಿ 'ಸಿಂಹಾಸನವನ್ನು ತೆರವು ಮಾಡಿಕೊಡಿ' ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಅವರು ಸಿಂಹಾಸನ ತೆರವು ಮಾಡಲಿಲ್ಲವಾದರೆ, ಪ್ರಜೆಗಳೇ ಅವರನ್ನು ರಾಜ ಗದ್ದುಗೆಯಿಂದ ಇಳಿಸಬೇಕಾಗುವುದು' ಎಂದೆ. ರಾಜನಿಷ್ಠರಾದ ಅವರಿಗೆ ಏಕೀಕೃತ ಕರ್ನಾಟಕ ಆಗುವುದೂ ಬೇಕಿತ್ತು, ಮಹಾರಾಜರ ಕೃಪಾಕಟಾಕ್ಷವೂ ಬೇಕಿತ್ತು. ಹೀಗಾಗಿ ಅವರಿಗೆ ನನ್ನ ಪತ್ರಿಕಾಹೇಳಿಕೆ ಅಸಂತುಷ್ಟಿಯನ್ನೇ ಉಂಟುಮಾಡಿತು. ಆದರೆ ಹಳೆ ಮೈಸೂರಿನ ಯುವಕರು ಈ ಹೇಳಿಕೆಯನ್ನು ಸ್ವಾಗತಿಸಿದರು...

ಆದರೆ ದೇಶದ ದುರ್ದೈವ. ಕನ್ನಡನಾಡು ಒಂದುಗೂಡಿದ್ದರೂ ಜಾತಿದ್ವೇಷ ಕರ್ನಾಟಕದಲ್ಲಿ ತಾಂಡವವಾಡುತ್ತಿದೆ. ಏಕೀಕರಣವಾದರೆ ಬಹುಸಂಖ್ಯಾತರೂ ಅಲ್ಪಸಂಖ್ಯಾತರೂ ಹೊಂದಿಕೊಂಡು ಅನ್ಯೋನ್ಯತೆಯಿಂದ ರಾಜ್ಯ ನಡೆಸುವರೆಂದೂ, ಜಾತೀಯತೆ ಕಡಿಮೆಯಾಗುವುದೆಂದೂ ನಂಬಿದ್ದ ನಮ್ಮಗಳಿಗೆ ಭ್ರಮನಿರಸನವಾಗಿದೆ. ಏಕೀಕರಣದಿಂದ ಕನ್ನಡನಾಡು ವಿಶಾಲವಾಯಿತು. ಆದರೆ ಕನ್ನಡಿಗರ ಮನಸ್ಸು ವಿಶಾಲವಾಗಲಿಲ್ಲ. ನಾವೆಲ್ಲ ಒಂದು ಎಂಬ ಭಾವನೆಯಾಗಲಿ, ಜಾತ್ಯತೀತವಾಗಿ ಬಾಳಬೇಕೆಂಬ ಇಚ್ಛೆಯಾಗಲಿ ಬೆಳೆಯಲಿಲ್ಲ."

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಕ್ಕೆ ಜೈಲಿಗೆ ಹೋಗಿದ್ದ ದೊರೆಸ್ವಾಮಿಯವರು ತುರ್ತು ಪರಿಸ್ಥಿತಿಯನ್ನೂ ವಿರೋಧಿಸಿ ಎರಡನೆ ಬಾರಿಗೆ ಜೈಲಿಗೆ ಹೋದರು. ಆ ಅನುಭವವನ್ನು ಅವರು ಹೀಗೆ ದಾಖಲಿಸಿದ್ದಾರೆ:

"1973ರಲ್ಲಿ ಜಯಪ್ರಕಾಶರು ಇಂದಿರಾ ಗಾಂಧಿಯವರ ಸರ್ಕಾರ ಎಲ್ಲ ಮೌಲ್ಯಗಳನ್ನು ಗಾಳಿಗೆ ತೂರಲು ಹೊರಟಿದ್ದನ್ನು ಕಂಡು ದುಃಖಿತರಾದರು. ಭ್ರಷ್ಟಾಚಾರ ಒಂದು World Phenomenon ಎಂದು ಹೇಳಿದ ಇಂದಿರಾ ಗಾಂಧಿ ಭ್ರಷ್ಟಾಚಾರದ ಮೂಲ ಸ್ರೋತ್ರ ಆದರು. ಜೆ.ಪಿ. ಅವರು ಇಂದಿರಾ ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಹತ್ತಿದರು. ಇಂದಿರಾ ಗಾಂಧಿ ಕುಪಿತರಾಗಿ 'ಚುನಾವಣೆಯಲ್ಲಿ ನನ್ನನ್ನು ಎದುರಿಸಿ' ಎಂದು ಜೆ.ಪಿ.ಗೆ ಸವಾಲು ಎಸೆದರು. ಜೆ.ಪಿ. ಈ ಸವಾಲನ್ನು ಸ್ವೀಕರಿಸಿ 1974ರಲ್ಲಿ ಅಖಿಲ ಭಾರತ ಯಾತ್ರೆ ಕೈಗೊಂಡರು. ಜನತೆಯ ಸಂಘಟನೆಯ ಕಾರ್ಯದಲ್ಲಿ ತೊಡಗಿದರು. ಬೆಂಗಳೂರಿಗೆ ಜೆ.ಪಿ. ಬಂದಾಗ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಅವರ ಸ್ವಾಗತಕ್ಕಾಗಿ ಒಂದು ಲಕ್ಷ ಜನ ಸೇರಿದ್ದರು. ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆದ ಬಹಿರಂಗ ಸಭೆಗೆ ಎರಡು ಲಕ್ಷ ಜನ ಬಂದಿದ್ದರು.

ಜೆ.ಪಿ. ಹೋದೆಡೆಯಲ್ಲೆಲ್ಲ ಸಂಭ್ರಮವೋ ಸಂಭ್ರಮ. ತಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವ ನಾಯಕನೊಬ್ಬನಿಗಾಗಿ ಜನತೆ ಕಾಯ್ದು ಕೂತಿತ್ತು, ಜೆ.ಪಿ. ಆ ಸ್ಥಾನವನ್ನು ತುಂಬಿದರು.

ಅವರು ದೇಶದ ವಿವಿಧ ಕಡೆ ಜನಜಾಗೃತಿಯ ಕೆಲಸ ಮಾಡಿ ದೆಹಲಿಗೆ ಹೋದರು. ಇಂದಿರಾ ಗಾಂಧಿಗೆ ತಮ್ಮ ಕುರ್ಚಿ ಅಲುಗಾಡುವುದರ ಅರಿವಾಯ್ತು, ಕೂಡಲೇ ಅವರು ಕಾರ್ಯೋನ್ಮುಖರಾಗಿ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಜೆ.ಪಿ., ಮೊರಾರ್ಜಿ ದೇಸಾಯಿ ಮುಂತಾದ ಕಾಂಗ್ರೆಸ್ ನಾಯಕರ ಬಂಧನವಾಯಿತು. ಬೆಂಗಳೂರಿಗೆ ಕಾರ್ಯ ಗೌರವದ ಮೇಲೆ ಬಂದಿದ್ದ ಎಲ್.ಕೆ. ಅಡ್ವಾನಿ, ಅಟಲ್ ಬಿಹಾರಿ ವಾಜಪೇಯಿ, ಪ್ರೊ. ದಂಡವತೆ ಮುಂತಾದ ಪಾರ್ಲಿಮೆಂಟ್ ಸದಸ್ಯರೆಲ್ಲರ ಬಂಧನವಾಯಿತು.

ನಾನು, ಗರುಡ ಶರ್ಮ ಇಂದಿರಾ ಗಾಂಧಿಗೆ ಪತ್ರ ಬರೆದೆವು. ಅದರ ಒಕ್ಕಣೆ ಹೀಗಿತ್ತು: 'ಪ್ರಧಾನಿ ಇಂದಿರಾ ತಾಯಿ ಅವರೇ, ನೀವು ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜ್ಯ ಆಳುತ್ತಿದ್ದೀರಿ. ಆದರೆ ನಿಮ್ಮ ವರ್ತನೆ ಸರ್ವಾಧಿಕಾರಿ ಮನೋಭಾವದ್ದಾಗಿದೆ. ವಿಚಾರಣೆ ಕೂಡ ಇಲ್ಲದೆ ಎಲ್ಲರನ್ನೂ ಸೆರೆಮನೆಗೆ ತಳ್ಳುತ್ತಿದ್ದೀರಿ. ಬಂಧನದ ಸುದ್ದಿಯನ್ನೂ ಪ್ರಕಟಿಸಬಾರದೆಂದು ಪತ್ರಿಕೆಗಳಿಗೆ ತಾಕೀತ್ ಮಾಡಿದ್ದೀರಿ. ಬ್ರಿಟಿಷರ ಕಾಲದಲ್ಲೂ ಇಷ್ಟು ದೌರ್ಜನ್ಯ ಇರಲಿಲ್ಲ. 1942ರ ಕ್ವಿಟ್ ಇಂಡಿಯಾ ಚಳವಳಿ ನಡೆದಾಗ, ಬ್ರಿಟಿಷರು ಎರಡನೇ ಮಹಾಯುದ್ಧದಲ್ಲಿ ತೊಡಗಿದ್ದರು. ಅವರಿಗೆ ಅದು ಆಪತ್ಕಾಲವಾಗಿದ್ದರೂ ಸೆರೆಮನೆಗೊಯ್ಯಲಾದವರ ಹೆಸರುಗಳನ್ನೂ, ಅವರನ್ನಿಟ್ಟಿರುವ ಸೆರೆಮನೆ ಯಾವುದೆಂಬುದನ್ನೂ ಪತ್ರಿಕೆಗಳು ಪ್ರಕಟಿಸಲು ಅವರು ಅಡ್ಡಿ ಮಾಡಲಿಲ್ಲ. ಈ ವಿಷಯದಲ್ಲಿ ಅವರು ಔದಾರ್ಯವನ್ನೇ ತೋರಿದರು. ನೀವು ಭಯೋತ್ಪಾದನೆ ಮಾಡಿ ಜನರನ್ನೂ, ಕೊನೆಗೆ ಪತ್ರಿಕೆಯವರನ್ನೂ ಅಡಗಿಸಿಡಲು ಹೊರಟಿದ್ದೀರಿ. ನೀವು ಈ ನಿಮ್ಮ ನೀತಿಯನ್ನು ಹೀಗೇ ಮುಂದುವರೆಸುವಿರಾದರೆ ನಾವು ಹಳ್ಳಿಯಿಂದ ಹಳ್ಳಿಗೆ, ಮನೆಯಿಂದ ಮನೆಗೆ ಹೋಗಿ 'ಇಂದಿರಾ ಗಾಂಧಿಯವರು ತಪ್ಪು ಹೆಜ್ಜೆ ಇಟ್ಟಿದ್ದಾರೆ' ಎಂದು ಸಾರಿ ಹೇಳುತ್ತೇವೆ.

ಈ ಪತ್ರ ಕಳಿಸಿದ ನಂತರ ಒಂದು ಸಭೆಯನ್ನು ಬಸವನಗುಡಿಯ ಟ್ಯಾಗೋರ್ ಪಾರ್ಕ್‌ನಲ್ಲಿ ನಾವು ನಡೆಸಿದೆವು. ಪೊಲೀಸರು ನನ್ನನ್ನೂ, ಗರುಡ ಶರ್ಮರನ್ನೂ ಸೆರೆಹಿಡಿದು ಸೆಂಟ್ರಲ್ ಜೈಲಿನಲ್ಲಿಟ್ಟರು. ನಮ್ಮ ಮೇಲೆ DIR ಅನ್ವಯ ಒಂದು ಖಟ್ಲೆ ಹಾಕಿದರು. ನಾವು 4 ತಿಂಗಳ ಕಾಲ ಸೆರೆಮನೆಯಲ್ಲಿದ್ದೆವು. ಮ್ಯಾಜಿಸ್ಟ್ರೇಟರು 'DIR ಪ್ರಕಾರ ಇವರನ್ನು ಶಿಕ್ಷೆಗೆ ಒಳಪಡಿಸಲು ಸಾಧ್ಯವೇ ಇಲ್ಲ. ಇವರು ಭಾರತ ದೇಶದ ವಿರೋಧವಾಗಿ ಬಂಡೆದ್ದವರಲ್ಲ, ಆಂತರಿಕ ಭದ್ರತೆಗೆ ಧಕ್ಕೆ ತರುವ ಯಾವುದೇ ಕೆಲಸ ಮಾಡಿಲ್ಲ. ಪ್ರಧಾನಮಂತ್ರಿಗಳನ್ನು ಟೀಕಿಸಿದ್ದಾರೆ ಅಷ್ಟೆ. ಭಾರತೀಯ ಪ್ರಜೆಯಾಗಿ, ಮತದಾರರಾಗಿ ಇವರಿಗೆ ಆ ಹಕ್ಕಿದೆ' ಎಂದು ತೀರ್ಪಿತ್ತು ನಮ್ಮಿಬ್ಬರನ್ನೂ ಬಿಡುಗಡೆ ಮಾಡಿದರು...

ಜೈಲಿಗೆ ನಾವು ಹೋದಾಗ ಬೇರೆ ರಾಜಕೀಯ ಕೈದಿಗಳು ಯಾರೂ ಇನ್ನೂ ಬಂದಿರಲಿಲ್ಲ. ನಮ್ಮನ್ನು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳ ಜೊತೆಗೇ ಇರಲು ಹೇಳಿದರು. ನಾವು ಅವರೆಲ್ಲರ ಪ್ರೀತಿಗೌರವಗಳಿಗೆ ಪಾತ್ರರಾದೆವು. ನಾವಲ್ಲಿದ್ದುದರಿಂದ ಒಂದು ಕೆಟ್ಟ ಮಾತಾಗಲಿ, ಜಗಳ, ಹೊಡೆದಾಟಗಳಾಗಲಿ ಒಂದೂ ಅಲ್ಲಿ ಆಗಲಿಲ್ಲ. ರಾಜಕೀಯ ಕೈದಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದಮೇಲೆ ನಮ್ಮದೇ ಅಡುಗೆಮನೆ ಪ್ರಾರಂಭವಾಯಿತು. ಅವರೆಲ್ಲ ನಮ್ಮನ್ನು ತಮ್ಮೊಡನಿರಲು ಕೇಳಿಕೊಂಡರು. ನಾವೂ ಹೋಗುವುದೆಂದು ತೀರ್ಮಾನ ಮಾಡಿದೆವು. ಆದರೆ ಈ ಕ್ರಿಮಿನಲ್ ಕೈದಿಗಳು ನಮ್ಮನ್ನು ಬಿಡಬೇಕಲ್ಲ! 'ನಮ್ಮನ್ನೇಕೆ ಬಿಟ್ಟು ಹೋಗುತ್ತೀರಿ? ನಾವು ನಿಮಗೇನು ಅಪಚಾರ ಮಾಡಿದ್ದೇವೆ? ಇಲ್ಲೇ ಇರಿ' ಎಂದು ಒತ್ತಾಯ ಮಾಡಿದರು. ಆದರೂ ನಾವು 'ಒಂದು ಉದ್ದೇಶದಿಂದ ಜೈಲಿಗೆ ಬಂದವರು, ಒತ್ತಟ್ಟಿಗೆ ಒಟ್ಟಿಗಿರುವುದು ಸಾಧು' ಎಂದು ಸಬೂಬು ಹೇಳಿ ಹೊರಬಿದ್ದೆವು.

1942ರ ಜೈಲಿಗೂ 1975ರ ಜೈಲಿಗೂ ಬಹಳ ಅಂತರ ಕಾಣಿಸಿತು. ಬೆಳಗ್ಗೆ ಎದ್ದು ನೋಡಿದರೆ ಎಲ್ಲ ಕೈದಿಗಳ ಕೈಲೂ ಟೂತ್‌ಪೇಸ್ಟ್, ಟೂತ್‌ಬ್ರಷ್ ಇತ್ತು ನಾವು ಜೈಲಿನಲ್ಲಿದ್ದೇವೆಯೋ, ಯಾವುದಾದರೂ ಹಾಸ್ಟೆಲ್‌ನಲ್ಲಿದ್ದೇವೆಯೋ ಎನಿಸಿತು. 1942ರಲ್ಲಿ ಜೈಲಿನಲ್ಲಿ ಎಲ್ಲರೂ ಬೇವಿನಕಡ್ಡಿಯನ್ನೇ ಹಲ್ಲುಜ್ಜಲು ಉಪಯೋಗಿಸುತ್ತಿದ್ದೆವು.

ಆ ನಂತರ ನಮಗೆ ಉಚಿತವಾಗಿ ಒಂದು ಚೊಂಬು ಗಂಜಿ ಸಿಕ್ಕಿತು. ನಮ್ಮದಾಗಿ ಒಂದು ರೂಪಾಯಿ ಜೈಲಿನಲ್ಲಿ ಜಮಾ ಇಟ್ಟರೆ 10 ಪೈಸೆಯ 10 ಕೂಪನ್ ಕೊಡಲ್ಪಡುತ್ತಿತ್ತು. 10 ಪೈಸಾ ಕೂಪನ್‌ಗೆ ಒಂದು ಕಪ್ ಟೀ ದೊರೆಯುತ್ತಿತ್ತು. ಇವೆಲ್ಲ ಸೌಲಭ್ಯ 1942ರಲ್ಲಿ ಇರಲಿಲ್ಲ.

1942ರಲ್ಲಿ ಮಾಡಿದಂತೆಯೇ ಈಗಲೂ ನಾವು ಅಧ್ಯಯನ ಕೇಂದ್ರವನ್ನು ರಚಿಸಿಕೊಂಡೆವು. ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಎಲ್ಲರೂ ಒಂದೆಡೆ ಕಲೆತು ಚರ್ಚೆ ನಡೆಸುತ್ತಿದ್ದೆವು. ಇಲ್ಲವೇ ಯಾರಾದರೊಬ್ಬರು ಉಪನ್ಯಾಸ ನೀಡುತ್ತಿದ್ದರು. ಮಳ್ಳೂರು ಆನಂದರಾಯರು ಸ್ವಾತಂತ್ರ್ಯ ಸಂಗ್ರಾಮ ಕುರಿತು ವಿವರವಾಗಿ ಎಂಟು ದಿನ ಮಾತನಾಡಿದರು. ಎಲ್.ಕೆ. ಅಡ್ವಾನಿ ಅವರು ಚುನಾವಣಾ ಕಾನೂನುಗಳಲ್ಲಿ ಆಗಬೇಕಾದ ಸುಧಾರಣೆ ಕುರಿತು, ದಂಡವತೆಯವರು Humour in Parliament ಹಾಗೂ ಗಾಂಧೀಜಿ ಕುರಿತು ಭಾಷಣಗಳನ್ನು ಮಾಡಿದರು.

1942ರಂತೆಯೇ 1975ರಲ್ಲೂ ಜೈಲು ಜೀವನ ಬಹಳ ಸ್ವಾರಸ್ಯವಾಗಿತ್ತು, ಹೊತ್ತು ಹೋದದ್ದೇ ತಿಳಿಯಲಿಲ್ಲ. ದಿನಾ ಬೆಳಗ್ಗೆ ನಾನು, ದೇವೇಗೌಡರು ವಾಕಿಂಗ್ ಹೋಗುತ್ತಿದ್ದೆವು. ತುಮಕೂರಿನ ಬಿ.ಜೆ.ಪಿ. ನಾಯಕರಾದ ಮಲ್ಲಿಕಾರ್ಜುನ್ (ಲೋಕಸಭೆಯ ಮಾಜಿ ಉಪಾಧ್ಯಕ್ಷರಾದ ಮಲ್ಲಿಕ್) ಅವರು ಒಂದು ಕಪ್ ಕಾಫಿ ಇಟ್ಟುಕೊಂಡು ನನಗಾಗಿ ಕಾದಿರುತ್ತಿದ್ದರು. ರಾತ್ರಿ 10 ಗಂಟೆಗೆ ಪ್ರತಿದಿನ ಚೆನ್ನಯ್ಯನವರು, ಎ ಕ್ಲಾಸ್ ರಾಜಕೀಯ ಕೈದಿಗಳ ಅಡುಗೆ ಮನೆಯಿಂದ ಒಂದು ಬಟ್ಟಲು ಖಿಚಡಿ ತಂದುಕೊಡುತ್ತಿದ್ದರು.

ನಮ್ಮ ಬಿಡುಗಡೆಯಾದ ದಿನ, ರಾತ್ರಿ ಊಟ ಮಾಡಿ ಹೋಗಬೇಕೆಂದು ನಮ್ಮ ಸ್ನೇಹಿತರೆಲ್ಲ ಆಗ್ರಹ ಮಾಡಿದರು. ಆದ್ದರಿಂದ ರಾತ್ರಿ 8ರವರೆಗೆ ಅಲ್ಲೇ ಇದ್ದು ಅನಂತರ ಹೊರಟೆವು. ಜೈಲು ಸೂಪರಿಂಟೆಂಡೆಂಟರು ಸಾಧಾರಣವಾಗಿ 7 ಗಂಟೆಗೆಲ್ಲ ತಮ್ಮ ನಿವಾಸಕ್ಕೆ ಹೊರಟುಹೋಗುತ್ತಿದ್ದರು. ಆದರೆ ಅಂದು ಅವರು ಕಚೇರಿಯಲ್ಲೇ ಕೂತಿದ್ದರು. ಅವರನ್ನು ಭೇಟಿ ಮಾಡಿ, 'ಇದೇನು ಈ ದಿನ ಇಷ್ಟು ಹೊತ್ತಾದರೂ ಇನ್ನೂ ನೀವು ಆಫೀಸಲ್ಲೇ ಇದ್ದೀರಲ್ಲಾ' ಎಂದೆವು. 'ನೀವು ಒಳ್ಳೆಯ ಜನ ಇಂದು ಬಿಡುಗಡೆಯಾಗುತ್ತಿದ್ದೀರಿ. ನಿಮಗೆ ನಮಸ್ಕಾರ ಹೇಳಿ ಹೋಗಬೇಕೆಂದು ಉಳಿದೆ' ಎಂದರು. ಅವರನ್ನು ನಾವು ಮನಸಾರೆ ವಂದಿಸಿ, ಜೈಲಿನಿಂದ ಹೊರಬಿದ್ದೆವು.

ಎಷ್ಟು ದಿನ ಕಳೆದರೂ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹಿಂತೆಗೆದುಕೊಳ್ಳುವ ಸೂಚನೆಯೇ ಕಾಣಲಿಲ್ಲ. ಜನ ಮೂಕವೇದನೆ ಅನುಭವಿಸುತ್ತಾ ಒಳಗೊಳಗೇ ಕುದಿಯುತ್ತಿದ್ದರು. ಸೆರೆಮನೆಯಲ್ಲಿದ್ದ ದಂಡವತೆ ಮುಂತಾದವರು ಹತಾಶರಾದರು. 'We will find our watery grave here' ಎಂಬ ಉದ್ಗಾರವನ್ನು ತೆಗೆದರು. ಇಂದಿರಾ ಗಾಂಧಿಗೆ ಕೆಟ್ಟ ಯೋಚನೆಯೊಂದು ಬಂತು. ಇವರನ್ನೆಲ್ಲ ಬಿಡುಗಡೆ ಮಾಡಿ ಕೂಡಲೇ ಚುನಾವಣೆ ಪ್ರಕಟಿಸಿದರೆ ಇವರಿಗೆ ಚುನಾವಣೆಗೆ ಸಂಘಟನೆ ಮಾಡಿಕೊಳ್ಳಲು ಸಮಯವೇ ಇರುವುದಿಲ್ಲವೆಂದು ಬಗೆದು, ಇವರೆಲ್ಲರ ಬಿಡುಗಡೆಗೆ ಕ್ರಮ ಕೈಗೊಂಡರು. ಒಳಗೊಳಗೆ ಕುದಿಯುತ್ತಿದ್ದ ಜನ ಜನತಾಪಕ್ಷಕ್ಕೆ ತಮ್ಮ ಮತ ಹಾಕಿ ಇಂದಿರಾ ಗಾಂಧಿ ಅವರನ್ನು ಪದಚ್ಯುತಗೊಳಿಸಿದರು. ಇಂದಿರಾ ಗಾಂಧಿ ಅಧಿಕಾರ ಬಿಡುವ ಮುನ್ನ ರಕ್ಷಣಾ ಪಡೆಗಳ ಮೂವರೂ ಮುಖ್ಯಸ್ಥರನ್ನು ಕರೆಸಿ 'ನೀವು ದೇಶವನ್ನು ಮಿಲಿಟರಿ ವಶಕ್ಕೆ ತೆಗೆದುಕೊಳ್ಳಿ' ಎಂದು ಸಲಹೆ ಮಾಡಿದರು. ಆದರೆ ಮಿಲಿಟರಿ ದಂಡನಾಯಕರು 'ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಆ ಕೆಲಸ ಮಾಡಲಾರೆವು' ಎಂದರು. ಆದರೆ ಅದೇ ಸಮಯದಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಇನ್ನೊಂದು ಬೋರಂಟಿ ಬಿಟ್ಟರು. ಮಿಲಿಟರಿ ದಂಡನಾಯಕರೆಲ್ಲ ಕೂಡಿಕೊಂಡು, 'ಇಂದಿರಾ ಗಾಂಧಿಯವರೇ, ನೀವು ಅಧಿಕಾರವನ್ನು ಜನತಾಪಕ್ಷಕ್ಕೆ ಬಿಟ್ಟು ಕೊಡಬೇಡಿ' ಎಂದು ಚುನಾವಣೆಯಲ್ಲಿ ಸೋತಿದ್ದ ಇಂದಿರಾ ಗಾಂಧಿಯವರಿಗೆ ಹೇಳಿದರು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಆಗ ವಾಯುಪಡೆಯ ಮುಖ್ಯಸ್ಥರಾಗಿದ್ದ ಎಚ್. ಮೂಲಗಾಂವ್‌ಕರ್ ಅವರು ಈ ದುರುದ್ದೇಶಪೂರಿತ ಬೇಜವಾಬ್ದಾರಿ (Mischievous and irresponsible) ಹೇಳಿಕೆಯನ್ನು ಅಲ್ಲಗಳೆದು ಹೇಳಿಕೆ ನೀಡಿದರು. ಕರುಣಾಕರನ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರಾದರೂ, ತಪ್ಪುದಾರಿಗೆಳೆಯುವ ತಮ್ಮ ಹೇಳಿಕೆಗಾಗಿ ಜನತೆಯ ಕ್ಷಮಾಪಣೆ ಕೇಳಲಿಲ್ಲ.

ಪ್ರೀತಿಯ ರಾಕ್‌ಸ್ಟಾರ್ ದೊರೆಸ್ವಾಮಿಯವರಿಗೆ 99ನೇ ಹುಟ್ಟುಹಬ್ಬದ ಶುಭಾಶಯಗಳು. ನೀವು ಇನ್ನೂ ತುಂಬಾಕಾಲ ನಮ್ಮೆಲ್ಲರೊಂದಿಗೆ ಇರಬೇಕು ಎಂಬುದು ನಮ್ಮ ಆಶಯ! ■

ಉಡುಪಿ: ಮರಳು ಮಾಫಿಯಾ ಅಡ್ಡೆಗೆ ನುಗ್ಗಿದ

ಡಿಸಿ ಪ್ರಿಯಾಂಕ ಪಡೆಗೆ ಸಿಕ್ಕಿದ್ದೇನು?


ಊಹುಂ! ಅನುಮಾನವೇ ಇಲ್ಲ!! ಉಡುಪಿ ಜಿಲ್ಲಾಧಿಕಾರಿಣಿ ಪ್ರಿಯಾಂಕ ಫ್ರಾನ್ಸಿಸ್ ಮತ್ತು ಕುಂದಾಪುರದ ಉಪ-ವಿಭಾಗಾಧಿಕಾರಿ ಶಿಲ್ಪ ನಾಗ್ ಎಂಬಿಬ್ಬರು ದಿಟ್ಟ ಐಎಎಸ್ ನಾರಿಯರ ನಿಷ್ಠುರತೆ, ನಿಯತ್ತು, ಪ್ರಾಮಾಣಿಕತೆ ಮತ್ತು ಹುರುಪಿನ ಬಗ್ಗೆ ಎರಡು ಮಾತೇ ಇಲ್ಲ. ಆದರೆ ಉಗುರಲ್ಲಿ ಚಿವುಟ ಹಾಕಬಹುದಾದ್ದಕ್ಕೆ ಕೊಡಲಿ ಎತ್ತಿಕೊಂಡು 'ದಂಡ' ಯಾತ್ರೆ ಮಾಡಿ ಸುದ್ದಿಯಾಗಿರುವ ಈ ಮಹಿಳಾ ಮಣಿಗಳು ಆಡಳಿತ ಚಾಕಚಕ್ಯತೆಯ ಕೊರತೆ, ದೂರದೃಷ್ಟಿ ದೋಷ ಮತ್ತು ಸಮಸ್ಯೆಯ ಮೂಲ ಅರ್ಥಮಾಡಿಕೊಳ್ಳಲಾಗದ ಪೆದ್ದುತನದಿಂದಾಗಿ ಎಡವಿ ಬಿದ್ದಿದ್ದಾರೆ! ಪೊಲೀಸ್ ಪಡೆಯನ್ನು ಬೆನ್ನಿಗಿಟ್ಟುಕೊಳ್ಳದೆ ನಟ್ಟ ನಡುರಾತ್ರಿ ಅನುಹುತಕಾರಿ ಮರಳು ಮಾಫಿಯಾದ ಅಡ್ಡೆಗೆ ನುಗ್ಗಿದ ಡಿಸಿ-ಎಸಿ ಮೇಡಮ್‌ಗಳು ಗುಡ್ಡ ಅಗೆದು ಇಲಿ ಹಿಡಿದಂತಾಗಿದೆ!!



ಡಿ.ಸಿ. ಪ್ರಿಯಾಂಕಾ ಫ್ರಾನ್ಸಿಸ್

ಕೋಟಿ ಲೂಟಿ

ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ಕಟ್ಟುನಿಟ್ಟಿನ ನಿಷೇಧವಿದೆ. ಹಾಗಾಗಿ ಮರಳಿಗಾಗಿ ಹಾಹಾಕಾರ; ಬಡಿದಾಟವೇ ನಡೆದಿದೆ. ಖಾಸಗಿ ಕೆಲಸಗಳಿಗಷ್ಟೇ ಅಲ್ಲ, ಸರ್ಕಾರಿ ಕಾಮಗಾರಿಗೂ ಮರಳು ಸಿಗದೆ ಬೊಬ್ಬೆಯೆದ್ದಿದೆ. ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾದ ಮರಳು ನೀತಿ ರೂಪಿಸುವುದಾಗಿ ಕರಾವಳಿ ಮಂತ್ರಿಗಳು ಮತ್ತು ಕಾನೂನು ಸಚಿವ ಜಯಚಂದ್ರ ಹೇಳುತ್ತ ವರ್ಷವೇ ಕಳೆದಿದ್ದಾರೆ. ಸದ್ಯಕ್ಕದು ಆಗುವ ಲಕ್ಷಣವೂ ಕಾಣಿಸುತ್ತಿಲ್ಲ. ಆದರೆ ಕರಾವಳಿಯ ಹಲವು ನದಿಗಳ ಗುಂಟ ತಲೆ ಎತ್ತಿರುವ ಮರಳು ಮಾಫಿಯಾ ಯಾರಿಗೂ ಕೇರ್ ಮಾಡದೆ ತಾವೇ ಲೂಟಿಗೊಂದು 'ಪ್ರತ್ಯೇಕ ನೀತಿ' ಮಾಡಿಕೊಂಡಿದೆ! ಹಗಲಿರುಳೆನ್ನದೆ ಸಾವಿರಾರು ಲೋಡ್ ಹೊಯ್ಗೆ ನದಿಯಿಂದ ತೆಗೆದು ಮಾರಿ ಕೊಬ್ಬಿಕೊಂಡಿದೆ.




ಎ.ಸಿ. ಶಿಲ್ಪಾ ನಾಗ್ ಡಿ.ಸಿ. ಪ್ರಿಯಾಂಕಾ ಫ್ರಾನ್ಸಿಸ್ ಅಕ್ರಮ ಮತ್ತು ಡಿಸಿ ಗನ್‌ಮ್ಯಾನ್

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಒಂದರಲ್ಲೇ ಕಮ್ಮಿ ಎಂದರೆ 500 ಕಡೆ ಅವ್ಯಾಹತವಾಗಿ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದೆ. ಕುಂದಾಪುರದಲ್ಲಿ ಹರಿವ ಗಂಗಾವಳಿ, ಸೌಪರ್ಣಿಕಾ, ವಾರಾಹಿ ಮುಂತಾದ ನದಿ ಮತ್ತು ಹಲವು ತೊರೆಗಳಿಂದ ಈ ಮಾಫಿಯಾ ಮರಳನ್ನು ದಾದಾಗಿರಿಯಿಂದ ತೆಗೆಯುತ್ತಿದೆ. ಉತ್ತರ ಭಾರತದಿಂದ ಕೂಲಿಗಳನ್ನು ಕರೆಸಿ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಮಾಫಿಯಾ - ಸ್ಥಳೀಯ ಧಾಡಸಿಗಳಿಗೆ ಮೇಸ್ತ್ರಿ ಕೆಲಸ (ಉಸ್ತುವಾರಿಕೆ) ವಹಿಸಿದೆ. ಹೊರಜಿಲ್ಲೆ ಮತ್ತು ಅತ್ತ ಕೇರಳ-ಬೆಂಗಳೂರು ತನಕವೂ ಕುಂದಾಪುರದ ರೇಡಿ ಸಾಗಾಟವಾಗುತ್ತಿದೆ. ಕುಂದಾಪುರದ ಕಡು (ಸ್ಯಾಂಡ್ ಬ್ಲಾಕ್)ಗಳಲ್ಲಿ ಪ್ರತಿದಿನ ನಡೆಯುವ ಒಟ್ಟು ವ್ಯವಹಾರ ಹೆಚ್ಚುಕಮ್ಮಿ ಒಂದು ಕೋಟಿ ರೂಪಾಯಿಗಳದು. ಸರ್ಕಾರಿ ಅಧಿಕಾರಿಗಣವೇ ಮುಗುಮ್ಮಾಗಿ ಹಾಕಿರುವ ಸಣ್ಣದೊಂದು ಕಳ್ಳ ಲೆಕ್ಕವಿದು.


ಪುಢಾರಿ ದಂಧೆ!

ಇದು ಪಕ್ಕಾ ಕಾನೂನುಬಾಹಿರ ಪಾತಕ. ನಿಷೇಧದ ದೃಷ್ಟಿಯಿಂದಷ್ಟೇ ಅಲ್ಲ; ನಿಯಮಗಳ ಪ್ರಕಾರವೂ ಅಕ್ರಮ ಮತ್ತು ಕ್ರಿಮಿನಲ್ ವ್ಯವಹಾರ. ಯಾಂತ್ರಿಕ ದೋಣಿ, ಯಂತ್ರಗಳ ಬಳಕೆ ಮಾಫಿಯಾ ಮಾಡುತ್ತಿದೆ. ಹೊತ್ತು ಗೊತ್ತೆಂಬುದಿಲ್ಲ ಕತ್ತಲು-ರಾತ್ರಿ-ನಸುಕು ಎಂಬ ಅಂಜಿಕೆ-ಅಳುಕಿಲ್ಲ, ನಿರಂತರ-ನಿರಾತಂಕ ದಂಧೆಯಿದು ಕುಂದಾಪುರದ ನದಿಗಳ ಉದ್ದಗಲದಲ್ಲಿ. ಹೊಟ್ಟೆಗೆ-ಬಟ್ಟೆಗೆ ಇಲ್ಲದ ಉತ್ತರಪ್ರದೇಶ, ಬಿಹಾರ್, ಒಡಿಶಾ ಕಡೆಯ ಕೂಲಿಗಳ ದಂಡು-ದಂಡುಗಳನ್ನೇ ಕುಂದಾಪುರಕ್ಕೆ ಕರೆತರಲಾಗಿದೆ. ಪಕ್ಕಾ ಒರಟರಾದ ಈ ಮಂದಿಗೆ ಹೊಟ್ಟೆ ತುಂಬ ಕುಡಿಸಿದರೆ ಸಾಕು, ಬೆಳಗಾಗುವತನಕ ರೇಡಿ ಎತ್ತುತ್ತಾರೆ. ಲಾರಿಗೆ ತುಂಬುತ್ತಾರೆ. ಯಾರಾದರೂ ಧಣಿ ದಂಧೆ ಪ್ರಶ್ನಿಸಿದರೆ ಅವರಿಗೂ ಹೊಡೆದು-ಬಡಿದು ಛೀಳಿಡುತ್ತಾರೆ. ಅಧಿಕಾರಿಗಳು ರೇಡಿಗೆ ಬಂದರೆ ಮರಳು ಮಾಫಿಯಾ ಛೂಬಿಡುವುದು ಈ ತೋಳ್ಬಲದ ಪಾಪದ ಮಂದಿಯನ್ನೇ!

ಉಡುಪಿ ಜಿಲ್ಲೆಯ ಮರಳು ಮಾಫಿಯಾಕ್ಕೆ ಜಾತಿ-ಧರ್ಮ-ಪಕ್ಷ-ಪಂಗಡವಿಲ್ಲ. ಸಂಭಾವಿತರಂತೆ-ಪ್ರತಿಷ್ಠಿತರಂತೆ ಪೋಸು ಕೊಡುವ ತಾಪಂ-ಜಿಪಂ ಸದಸ್ಯರಿಂದ ಹಿಡಿದು ಘಟಾನುಘಟಿ ಪುಢಾರಿಗಳು ಈ ಅಕ್ರಮ ಮರಳುಗಾರಿಕೆಯ ಹಗಲು ದರೋಡೆ ಮಾಡುತ್ತಿದ್ದಾರೆ. ಬೈಂದೂರಿನ ಕಾಂಗ್ರೆಸ್ ಶಾಸಕನೂ-ಕೆಎಸ್‌ಆರ್‌ಟಿಸಿಯ ಛೇರ್‌ಮನ್ ಸಾಹೇಬನೂ ಆಗಿರುವ ಗೋಪಾಲ ಪೂಜಾರಿ ಹಾಗು ಕಾಂಗ್ರೆಸ್ ಎಮ್ಮೆಲ್ಸಿ ಪ್ರತಾಪಚಂದ್ರ ಶೆಟ್ಟಿ ಮರಳು ಮಾಫಿಯಾದ ಪೋಷಕರೆಂಬ ಭಾವನೆಯಿದೆ. ಇವರ ಹಿಂಬಾಲಕರೇ ಮರಳುಗಾರಿಕೆಯ ಕಿಂಗ್ ಪಿನ್‌ಗಳೆಂಬ ಆರೋಪವಿದೆ. ಹಾಗಂತ ಸ್ವಯಂ ಘೋಷಿತ ಸಜ್ಜನನೂ ಒಂದು ಕಾಲು ಬಿಜೆಪಿಯಲ್ಲಿಟ್ಟಿರುವ ಪಕ್ಷೇತರ ಎಮ್ಮೆಲ್ಲೆಯೂ ಆಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯಾಗಲಿ, ಬಿಜೆಪಿಯ ಬಾಯಿಬಡುಕ ಎಮ್ಮೆಲ್ಸಿ ಕೋಟ ಶ್ರೀನಿವಾಸ ಪೂಜಾರಿಯಾಗಲಿ ಎಂದೂ ಈ ಮ... ಮಾಫಿಯಾ ಮಟ್ಟ ಹಾಕುವ ಕರ್ತವ್ಯಪ್ರಜ್ಞೆಯಿ... ಮಾತಾಡಿದ ಕುರುಹುಗಳೂ ಇಲ್ಲ! ಇದರರ್ಥ ಇ... ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧಿ ಬಿ... ಮರಳುಗಾರಿಕೆಯಲ್ಲಿ ಸಮಾನ ಪಾಪಿಷ್ಠರೂ, ಸಮ... ಫಲಾನುಭವಿಗಳೂ!!



ಕಳ್ಳ ಮರಳು ದಾಸ್ತಾನು



ಅಕ್ರಮ ಮರಳು ಶೇಖರಣೆ



ಕಳ್ಳ ಮರಳು ದಾಸ್ತಾನು ಮಾಡಿರುವುದು



ಅಕ್ರಮ ಮರಳುಗಣಿಗಾರಿಕೆ ಅಡ್ಡೆ

ಅವಸರದಲ್ಲಿ ಅವಾಂತರ ಮಾಡಿದ್ದಾರೆ... ಡಿಸಿ ಪ್ರಿಯಾಂಕ ಮತ್ತು ಎಸಿ ಶಿಲ್ಪ... ನಾಗ್ ಎಂದೇ ಈಗ ಜನ ಮಾತಾಡಿ... ಕೊಳ್ಳುತ್ತಿದ್ದಾರೆ. ಕಂಡ್ಲೂರು ಕಡೆಯ... ಅಮಾಯಕ ಸಾಬಿಗಳ ತಂದು ಕೇಸು... ಹಾಕುತ್ತಿರುವುದನ್ನು ಬಿಜೆಪಿ-ಚೆಡ್ಡಿಗಳು... ತಮ್ಮ ಹುಸಿ ಹಿಂದೂತ್ವದ ಬೇಳೆ... ಬೇಯಿಸಿಕೊಳ್ಳಲು ಬಳಸಿಕೊಳ್ಳು... ತ್ತಿದ್ದಾರೆ. ಇಷ್ಟೆಲ್ಲ ವೀರಾವೇಶ... ತೋರಿಸಿದ ಡಿಸಿ-ಎಸಿ ಸಾಧಿಸಿದ್ದಾದರೂ... ಏನು? ದುರ್ಬಲ-ಅಸಹಾಯಕ... ಮರಳುಗಾರಿಕೆಯ ಕಾರ್ಮಿಕರು, ದಾಳಿ... ನೋಡಲು ನೆರೆದವರು, ಡಿಸಿ ಜತೆ... ವಾಗ್ವಾದ ಮಾಡಿದವರಷ್ಟೇ ಈಗ ಬಲೆ... ಬೀಳುತ್ತಿದ್ದಾರಷ್ಟೇ. ಒಬ್ಬೇ ಒಬ್ಬ... ಮರಳು ಮಾಫಿಯಾದ ಡಾನ್‌... ಹಿಡಿಯಲಾಗಿಲ್ಲ. ಈ ಚಾಂಡಾಲ... ನೆಮ್ಮದಿಗೆ ಭಂಗ ಬಂದಿಲ್ಲ; ದಂಧೆಗ... ಧಕ್ಕೆಯೇನೂ ಆಗಿಲ್ಲ...




ಎ.ಸಿ. ಶಿಲ್ಪಾ ನಾಗ್

ಮರಳು ದಂಧೆಕೋರರು ತಮ್ಮ ರಾಜಕೀಯ ದೊ... ಕಾರ್ಯಕ್ರಮ, ದಾನ, ದೇಣಿಗೆ ನಿಭಾಯಿಸುತ್ತಾರೆ. ಹಾ... ಎಮ್ಮೆಲ್ಲೆ ಮತ್ತು ಎಮ್ಮೆಲ್ಸಿಗಳು ಸಂತುಷ್ಟರಾಗಿದ್ದ... ಜಿಲ್ಲಾಮಂತ್ರಿ ಪ್ರಮೋದ್ ಮಧ್ವರಾಜ್‌ಗೆ ಮ... ಮಾಫಿಯಾಕ್ಕೆ ಕೈಒಡ್ಡುವ ಪರಿಸ್ಥಿತಿಯೇನಿಲ್ಲ, ಅಂಥ ಆಸೆಯೂ ಆತನಿಗಿಲ್ಲ, ಆದರೆ ತನ್ನ ಶಿಷ್ಯರು ಮೆಂದುಕೊ... ಎಂಬ ಉದಾರತೆ; ಅವರ ತಂಟೆಗೆ ಹೋದರೆ ಎದುರಾ... ಚುನಾವಣೆಯಲ್ಲಿ ತೊಂದರೆ ಆದೀತೆಂಬ ಆತಂಕ- ಹೀ... ಉಡುಪಿ-ಕುಂದಾಪುರ-ಕಾರ್ಕಳದಲ್ಲಿ 'ಪ್ರತ್ಯೇಕ ಮರಳು ನೀ... ಜಾರಿಗೆ ಬಂದಿದೆ.

ಅಧಿಕಾರಿಗಳಿಗೆ ಮಾಮೂಲಿ

ಉಡುಪಿ ಜಿಲ್ಲೆಯ ಮರಳು ಮಾಫಿ... ಪೋಷಿಸುತ್ತಿರುವುದೇ ಆಯಕಟ್ಟಿನ ಅಧಿಕಾರಿಗಳು. ಗ... ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿ... ಕೋದಂಡರಾಮಯ್ಯನೆಂಬ ಬ್ರಹ್ಮಾಂಡ ಭ್ರಷ್ಟ ಮಾಫಿ... ಅಡ್ಡೆಗಳಿಂದ ಮಂತ್ಲಿ ಫಿಕ್ಸ್ ಮಾಡಿಕೊಂಡಿದ್ದಾನೆ. ಹಾ... ಸದ್ರಿ ಇಲಾಖೆ ಕಣ್ಣು-ಬಾಯಿ ಮುಚ್ಚಿಕೊಂಡು ಕೂ... ಪ್ರತಿದಿನ ಸಾವಿರಾರು ಲೋಡು ಹೊಯ್ಗೆ ಸಾಗಾಟವಾ... ತ್ತಿದ್ದರೂ ಅದು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಲೂ... ಅನುವು ಮಾಡಿಕೊಡುತ್ತಿದ್ದಾರೆ. ಪೊಲೀಸರಂತೂ ... ಮರಳೂ ಮಾಫಿಯಾದ ಹಿತಚಿಂತಕ ಮಿತ್ರರು!


ಖಡಕ್ ಎಸಿಯಾಗಿದ್ದ ಸತ್ಯವತಿ ಮರಳು ಅಡ್ಡೆ ಮ...




ವಿನಯ್ ಕುಲಕರ್ಣಿ

...ೇಡು ಹಾಕಲು ರೆಡಿಯಾದಾಗೆಲ್ಲ ಮಾಫಿಯಾಕ್ಕೆ ಸುದ್ದಿ ...ಮುಟ್ಟಿಸುತ್ತಿದ್ದುದೇ ಖಾಕಿವಾಲಾಗಳು. ಈಗಿನ ಡಿಸಿ ಪ್ರಿಯಾಂಕ ಫ್ರಾನ್ಸಿಸ್ ಮರಳು ಮಾಫಿಯಾದ ಬಗ್ಗೆ ಜೋರಾಗಿ ...ಹಸ್ಯ ಮೀಟಿಂಗ್‌ನಲ್ಲಿ ಮಾತಾಡಿದರೂ ಸಾಕು, ಅದು ...ಾಕಿಗಳ ಮೂಲಕ ಮರಳು ಕಳ್ಳರ ಕಿವಿಗೆ ತಲುಪುತ್ತಿತ್ತು, ...ಣಿ ಇಲಾಖೆಗಿಂತಲೂ ದೊಡ್ಡ ಪಾಲು ಮರಳು ಮಾಫಿಯಾ ...ನೂಚಾನಾಗಿ ಪೊಲೀಸ್ ಮಾಮಾಗಳಿಗೆ ಒಪ್ಪಿಸುತ್ತ ...ಂದಿದೆ. ಈಗಿನ ತಹಸೀಲ್ದಾರ್ ಬೋರ್ಕರ್ ಎಂಬ ...ರಮಭ್ರಷ್ಟನಂತೂ ಮರಳುಗಾರಿಕೆಯವರಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ಕರೆದು ಸೆಟ್ಟಿಂಗ್ ಮಾಡಿಕೊಂಡಿದ್ದಾನೆ.


ನಿವೃತ್ತಿಯ ಅಂಚಿನಲ್ಲಿರುವ ಈ ತಾಲ್ಲೂಕು ...ಂಡಾಧಿಕಾರಿಗೆ ಡಿಸಿ-ಎಸಿಗಳ ಭಯವೂ ಇಲ್ಲ. ತನ್ನ ಈ




ಪ್ರಮೋದ್ ಮಧ್ವರಾಜ್




ಶ್ರೀನಿವಾಸ್ ಪೂಜಾರಿ



ಹಾಲಾಡಿ ಶ್ರೀನಿವಾಸ್ ಶೆಟ್ಟಿ



ಗೋಪಾಲ ಪೂಜಾರಿ



ಪ್ರತಾಪ್ ಚಂದ್ರ ಶೆಟ್ಟಿ

...ೇನೆಯ ಅವಧಿ ಇರುವುದೇ ಕೊಳ್ಳೆ ಹೊಡೆಯಲು ...ಂದಾತ ಬಲವಾಗಿ ನಂಬಿ ಅದರಂತೆಯೇ ಡ್ಯೂಟಿ ...ಮಾಡುತ್ತಿದ್ದಾನೆ. ನೂರು-ಐವತ್ತು ರೂಪಾಯಿಗೂ ...ಾಯಿಬಿಡುವ ಈ ತಹಸೀಲ್ದಾರ್‌ನಿಂದಾಗಿ ತಾಲ್ಲೂಕು ...ಚೇರಿ ಎಂದರೆ ಲೇವಾದೇವಿ ಅಡ್ಡೆಯಂತಾಗಿ ಹೋಗಿದೆ. ...ರಿಯ ಅಧಿಕಾರಿಗಳು ದಾಳಿ ಮಾಡುತ್ತಾರೆಂದರೆ ಸಾಕು, ...ಮರಳುಗಾರಿಕೆಯ ಏರಿಯಾದಲ್ಲಿ ಒಂದು ಬುಟ್ಟಿ ಹೊಯ್ಗೆ ...ಗದು; ಒಂದು ದೋಣಿ ಕಾಣಿಸದು; ಒಬ್ಬೇ ಒಬ್ಬ ...ಾರ್ಮಿಕನಾಗಲಿ, ಅವರ ಗುಡಿಸಲುಗಳ ಕುರುಹುಗಳಾಗಲಿ ...ರದು. ಇದೇ ಪೊಲೀಸ್, ಕಂದಾಯ, ಗಣಿ ಇಲಾಖೆಯ ...ಧಿಕಾರಿಗಳ ಮಹಿಮೆ!! ಚೆಕ್‌ಪೋಸ್ಟ್‌ಗಳಂತೂ ...ಧಿಕಾರಿಗಳ ಕಲೆಕ್ಷನ್ ಕೇಂದ್ರಗಳು!

ದೂರುಗಳ ಹೊರೆ

ಡಿಸಿ ಪ್ರಿಯಾಂಕ ಫ್ರಾನ್ಸಿಸ್ ಮತ್ತು ಎಸಿ ಶಿಲ್ಪ ನಾಗ್ ...ಬ್ಬರೂ ಮರಳು ಮಾಫಿಯಾದ ಬಗ್ಗೆ ಬರುತ್ತಿರುವ ...ೂರುಗಳ ಕೇಳಿ- ನೋಡಿ ರೋಸತ್ತು ಹೋಗಿದ್ದರು. ...ಂದಾಪುರ ತಾಲ್ಲೂಕಿನ ನದಿ ತಟಗಳಲ್ಲಿ ಈ ಅಕ್ರಮ ...ರಳು ದಂಧೆದಾರರ ಕೊಬ್ಬಿದ ಪರಿಗೆ ಈ ಐಎಎಸ್‌ಗಳು ...ರಳಿದ್ದರು. ಯಾರಿಗೂ, ಯಾವ ಕಾನೂನಿಗೂ ಕೇರ್ ...ಾಡದೆ ಅವ್ಯಾಹತವಾಗಿ ಮರಳು ಎತ್ತುವ ಲೂಟಿಕೋರರ ...ಡೆಮುರಿ ಕಟ್ಟುವ ಕೆಲಸ ತುಂಬ ಕಟ್ಟುನಿಟ್ಟಾಗಿ ಡಿಸಿ-...ಸಿ ಮಾಡುತ್ತಾ ಬಂದಿದ್ದರು. ಆದರೆ ತಮ್ಮ ಇಲಾಖೆ ...ೊಳಗೇ ಇರುವ ಮೀರ್‌ಸಾಧಿಕರ ಕಿತಾಪತಿಯಿಂದಾಗಿ ...ಯಾಂಕ-ಶಿಲ್ಪಾರಿಗೆ ಅಂದುಕೊಂಡಷ್ಟು ಯಶಸ್ಸು ಸಿಕ್ಕಿರಲಿಲ್ಲ. ...ಡು ಹಾಕಿದಾಗೆಲ್ಲ ಮರಳುಗಾರಿಕೆಯೇ ನಡೆಯುತ್ತಿರಲಿಲ್ಲ.

ಹೇಗಾದರೂ ಮಾಡಿ ಹೊಯ್ಗೆ ಕಳ್ಳರನ್ನು ಹಿಡಿದು ...ಟಟಿಕೊಂಬ ಹಠಕ್ಕೆ ಬಿದ್ದಿದ್ದರು ಪ್ರಿಯಾಂಕ ಮತ್ತು ಶಿಲ್ಪ ...ಮ್ಮ ಕೈಕೆಳಗಿನ ತಹಸೀಲ್ದಾರ್, ಡಿಎಸ್‌ಪಿ, ಸಿಪಿಐ, ಗಣಿ ...ಾಖೆಯ ಸಹಾಯ ನಿರ್ದೇಶಕರು, ಇನ್ನಿತರ ...ಕೋಲಾಜಿಸ್ಟ್‌ಗಳ ಮೇಲೆ ಈ ಮಹಿಳಾ

ಅಧಿಕಾರಿಣಿಗಳಿಗೆ ವಿಶ್ವಾಸವೇ ಇರಲಿಲ್ಲ. ಇವರಿಗೆಲ್ಲ ಹೇಳದೇ ತಾವೇ ದಾಳಿಗೆ ಹೋಗುವ ಒಂದು ದುಡುಕಿನ ಸ್ಕೆಚ್ ಹಾಕಿಯೇ ಬಿಟ್ಟರು!

ಡಿಸಿ, ಎಸಿ ಮೇಡಮ್‌ಗಳು, ಡಿಸಿ ಗನ್‌ಮ್ಯಾನ್, ಎರಡು ವಾಹನದ ಇಬ್ಬರು ಚಾಲಕರು ಮತ್ತು ಶಿಲ್ಪ ನಾಗ್ ಪತಿ ಇವರಷ್ಟೇ ರೇಡಿಗೆ ಹೋಗುವ ಪ್ಲಾನ್ ಸಿದ್ಧವಾಗಿತ್ತು. ದಾರಿಯ ನಡುವೆ ಅಂಪಾರಿನ ಗ್ರಾಮಲೆಕ್ಕಿಗ ಕಾಂತರಾಜುಗೆ ಫೋನಾಯಿಸಿ ಕರೆಸಿಕೊಂಡರು. ಅಂಪಾರು-ಕಂಡ್ಲೂರು, ಹಳ್ನಾಡು, ಕಾರ್ವಾಡಿ ಏರಿಯಾದಲ್ಲಿ ದೊಡ್ಡ ಮಟ್ಟದ ಅಕ್ರಮ ಮರಳು ದಂಧೆ ನಡೆಯುವುದರಿಂದ ಅಲ್ಲಿಗೇ ಹೋಗಲು ಹೊರಟಿದ್ದ ಪ್ರಿಯಾಂಕ-ಶಿಲ್ಪ ಗ್ರಾಮ ಲೆಕ್ಕಿಗ ಕಾಂತರಾಜುನ ದಾರಿ ತೋರಿಸಲೆಂದು ಕರೆಸಿಕೊಂಡಿದ್ದರು. ಈ ಕಾಂತು ಬಗ್ಗೆ ಡಿಸಿ-ಎಸಿಗೆ ನಂಬಿಕೆ ಇರಲಿಲ್ಲ; ಆತನಿಗೂ ದಾಳಿಗೆ ಹೋಗುವ ಮನಸ್ಸಿರಲಿಲ್ಲ. ಅನಿವಾರ್ಯವಾಗಿ ಆತ ಡಿಸಿಯಮ್ಮನ ಕೈಗೆ ಸಿಕ್ಕಿಬಿದ್ದು ಒದ್ದಾಡಿದ್ದಾನೆ. ಮರಳು ಮಾಫಿಯಾದ ಬಾತ್ಮಿದಾರ ನೌಕರರಲ್ಲಿ ಈ ಕಾಂತನೂ ಒಬ್ಬ.

ದುರ್ಬಲ ದಾಳಿ

ಡಿಸಿ-ಎಸಿ ಅಮ್ಮಗಳ 'ಖಾಸಗಿ ಪಡೆ' ಮೊದಲು ಹೋಗಿದ್ದು ಕಾರ್ವಾಡಿ-ಅಂಪಾರು ಮರಳು ಅಡ್ಡೆಗೆ. ಡಿಸಿ ಪ್ರಿಯಾಂಕ ಹೇಳುವ ಪ್ರಕಾರ- ಅಲ್ಲಿ ಅವರ ಕಾರು ಕಂಡದ್ದೇ ದಾಳಿಗೆ ಅಧಿಕಾರಿಗಳು ಬಂದರೆಂದು ಕಾರ್ಮಿಕರು-ಲಾರಿ ಚಾಲಕರು ಓಡಲು ಆರಂಭಿಸಿದ್ದಾರೆ. ಲಾರಿಗಳ ಚಾವಿ ತೆಗೆದು, ಕೈಗೆ ಸಿಕ್ಕ ಉತ್ತರ ಭಾರತದ ಕಾರ್ಮಿಕರ ವಶಕ್ಕೆ ಪಡೆದ ಅಧಿಕಾರಿಗಳು ಕಂಡ್ಲೂರು-ಹಳ್ನಾಡ್‌ನತ್ತ ಸಾಗಿದ್ದಾರಂತೆ. ಆಗ ಅವರನ್ನು ಸುಮಾರು ಇಪ್ಪತ್ತು ಬೈಕುಗಳಲ್ಲಿ ಮರಳು ಮಾಫಿಯಾದ ಗೂಂಡಾಗಳೂ ಬೆನ್ನತ್ತಿದ್ದಾರಂತೆ.


ಆದರೂ ಹೆದರದೆ ಡಿಸಿ ಪಡೆ ಕಂಡ್ಲೂರು ಮರಳು ಅಡ್ಡೆ ಹೊಕ್ಕಿದೆಯಂತೆ. ಆಗ ಗಣಿ ಕಾರ್ಮಿಕರು ದಿಕ್ಕೆಟ್ಟು ಓಡಿದ್ದಾರಂತೆ. ಕಾರ್ಮಿಕರು ತಮ್ಮ ಗುಡಿಸಲಿಗೆ ಹೋದರೂ ಬಿಡದೆ ಡಿಸಿ ಗನ್‌ಮ್ಯಾನ್ ಮತ್ತು ಇನ್ನೋವಾದ ಚಾಲಕ, ಎಸಿ ಕಾರಿನ ಡ್ರೈವರ್‌ಗಳು ಅಲ್ಲಿಗೂ ಹೋದರಂತೆ. ಆಗಲ್ಲಿ ಸ್ಥಳೀಯರ ದೊಡ್ಡದೊಂದು ಗುಂಪು ಜಮೆಯಾಯ್ತಂತೆ. ಅಧಿಕಾರಿಣಿಯರ ಮೈಮೇಲೇರಿ ಬಂದರಂತೆ ಪುಂಡರು. ಗ್ರಾಮ ಲೆಕ್ಕಿಗ ಕಾಂತರಾಜುನ ಎಳೆದಾಡಿದರಂತೆ. ಗೂಂಡಾಗಳು ಎಸಿ-ಡಿಸಿ ಮೇಲೆ ಹಲ್ಲೆ ಮಾಡುವಷ್ಟರಲ್ಲಿ ಅವರು ವಾಹನವೇರಿ ಬಚಾವಾಗಿಬಂದರಂತೆ. ಫೋನಲ್ಲಿ ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ ಡಿಸಿ ಗ್ರಾಮಲೆಕ್ಕಿಗ ಕಾಂತರಾಜುನ ರಕ್ಷಿಸಲು ಹೇಳಿ ನೇರ ಉಡುಪಿ ಟೌನ್ ಠಾಣೆಗೆ ಹೋಗಿ ದೂರು ದಾಖಲಿಸಿದರಂತೆ. ಇದಿಷ್ಟು ಎಸಿ-ಡಿಸಿ ಹೇಳಿದ ದಾಳಿ ಪುರಾಣ!

ಅನುಮಾನ ಅವಾಂತರ

ಅಂಪಾರು-ಕಂಡ್ಲೂರು-ಕಾರ್ವಾಡಿ-ಹಳ್ನಾಡ್ ಭಾಗದಲ್ಲಿ



ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿರುವ ಡಿಸಿ ಮತ್ತು ಎಸಿ



ಅಕ್ರಮ ಮರಳು ಜೆಸಿಬಿಯಿಂದ ಲೋಡಾಗುತ್ತಿರುವುದು

ಕೇಳಿಬರುವ ಕತೆ ತದ್ವಿರುದ್ಧವಾಗಿದೆ! ಎಸಿ-ಡಿಸಿ ಎರಡು ವಾಹನದಲ್ಲಿ ರೇಡಿಗೆ ಹೋಗಿದ್ದರು. ಆ ತಂಡದಲ್ಲಿ ಎಸಿ ಶಿಲ್ಪರ ಪತಿ ಎಂಬ ಖಾಸಗಿ ವ್ಯಕ್ತಿ ಕಾನೂನುಬಾಹಿರವಾಗಿ ನುಸುಳಿಕೊಂಡಿದ್ದ. ಮಣಿಪಾಲದ ಮಾಹೆಯಲ್ಲಿ ಉದ್ಯೋಗ ಮಾಡಿಕೊಂಡಿರುವ ಆತ ಕಂದಾಯ ಅಧಿಕಾರಿಗಳ ರೇಡು ತಂಡದಲ್ಲಿದ್ದದ್ದೇ ದೊಡ್ಡ ಅಪಚಾರ. ಈ ಎಸಿ ಅಮ್ಮನ ಗಂಡನೂ ಸೇರಿ ಡಿಸಿ ತಂಡದಲ್ಲಿ ಇದ್ದದ್ದು ಒಟ್ಟು 7 ಮಂದಿಯಷ್ಟೇ. ರೇಡಿಗೆ ಹೊರಡುವಾಗ ರಾತ್ರಿ 9 ಗಂಟೆ ದಾಟಿದೆ. ಕಾರ್ವಾಡಿಯ ದಾಳಿ ನಡೆದಾಗ ರಾತ್ರಿ 10.30 ಆಗಿದೆ. ಕಂಡ್ಲೂರಲ್ಲಿ ಸಂಘರ್ಷವಾದಾಗ ಬರೋಬ್ಬರಿ 12ರ ಹೊತ್ತು!!

ಇಂಥ ಅಪರಾತ್ರಿಯಲ್ಲಿ ಅನುಹಾತಕಾರಿ ಮರಳು ಮಾಫಿಯಾದ ಅಡ್ಡೆಗಳಿಗೆ ನಂಬಿಗಸ್ಥ ಸಶಸ್ತ್ರ ಪೊಲೀಸ್ ತಂಡ ಜತೆಯಲ್ಲಿಟ್ಟುಕೊಂಡು ರೇಡಿಗೆ ಹೋಗಿದ್ದೇ ಮೊದಲ ಪ್ರಮಾದ! ಸ್ಥಳೀಯ ಪೊಲೀಸರ ಮೇಲೆ ವಿಶ್ವಾಸವಿಲ್ಲದಿದ್ದರೆ ಹೊರಗಿನ ನಾಲ್ಕಾರು ನುರಿತ ಪೊಲೀಸರ ಕರೆಸುವುದು ಡಿಸಿಗೇನೂ ಕಷ್ಟದ ಕೆಲಸವಾಗಿರಲಿಲ್ಲ. ಡಿಸಿ ಪ್ರಿಯಾಂಕ ಮತ್ತು ಎಸ್‌ಪಿ ಬಾಲಕೃಷ್ಣ ಗೌಡರ ನಡುವೆ ಸಂಬಂಧ ಸರಿಯಿಲ್ಲ ಎಂಬ ಗುಸು-ಗುಸು ಇದೆ. ಹಾಗಿದ್ದರೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಒಂದು ರೇಡು ಟೀಮು ಡಿಸಿಯನ್ನು ಕಟ್ಟಿಕೊಳ್ಳಬಹುದಿತ್ತಲ್ಲವಾ?

ಕಂಡ್ಲೂರಲ್ಲಿ ಡಿಸಿ ಗನ್‌ಮ್ಯಾನ್ ಮತ್ತು ಕಾರುಗಳ ಚಾಲಕರಿಬ್ಬರು ಭಾಸ್ಕರ ಎಂಬ ಮರಳು ಕೂಲಿಯವನನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಈತ ಕೂಲಿಯ ಜತೆಗೆ ಮರಳು ದಂಧೆಯೂ ನಡೆಸುತ್ತಾನೆಂಬ ಸುದ್ದಿಯೂ ಇದೆ. ಆತ ಮನೆಯೊಳಗೆ ಸೇರಿಕೊಂಡಿದ್ದಾನೆ. ಬಂದವರು ಡಿಸಿ-ಎಸಿ ಮತ್ತವರ ತಂಡವೆಂಬುದು ಆತನಿಗೆ ಪಕ್ಕಾ ಆಗಿತ್ತು. ಹಾಗಾಗಿ ಆತ ಹೆದರಿ ಓಡಿದ್ದಾನೆ. ಆಗ ಆತನ ಮನೆಯಲ್ಲಿ ಡಿಸಿ ಟೀಮಿನವರಿಗೂ-ಸ್ಥಳೀಯರಿಗೂ ಮಾತಿಗೆ ಮಾತು ಆಗಿದೆ. ಸೇರಿದ ಜನ ಡಿಸಿಯೊಂದಿಗೂ ಚಕಮಕಿ ನಡೆಸಿದ್ದಾರೆ.

ನಿಮ್ಮ ಸಿಬ್ಬಂದಿ, ಅಧಿಕಾರಿಗಳು, ಪೊಲೀಸರು ಮರಳು ದಂಧೆಕೋರರಿಂದ ಲಂಚ-ಮಾಮೂಲಿ-ಮಂಥ್ಲಿ-ದೇಣಿಗೆ ಪಡೀತಾರೆ. ನೀವು ರೇಡಿಗೆ ಬರ್ತೀರಿ. ಮೊದಲು ನಿಮ್ಮ ಕಳ್ಳ ಸಿಬ್ಬಂದಿಯನ್ನು ನಿಯಂತ್ರಿಸಿರಿ. ಆಗ ತಂತಾನೆ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಂತ ಯಾರೂ ಆ ಮಹಿಳಾ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿಲ್ಲ. ಅವರಿಗೂ ಬೈದಿಲ್ಲ. ತೆಗಳಿದ್ದು ಲಂಚಬಡುಕ ಕೆಳಸ್ತರದ ಅಧಿಕಾರಿಗಳಿಗೆ ಮಾತ್ರ. ಆದರೆ ಡಿಸಿ ಅಮ್ಮನ ಸಂಗಡವಿದ್ದ ಗ್ರಾಮಲೆಕ್ಕಿಗ ಕಾಂತರಾಜುಗೆ ಸಮಾ ಬಿಗಿದಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಕಾಂತರಾಜು ಮರಳುಚೋರರಿಂದ ಆಗಾಗ ಕಾಸು ಪಡೆಯುತ್ತಾನೆ. ತಹಸೀಲ್ದಾರ್ ಸಾಹೇಬರೂ ಪಾಲು ಕೊಡುತ್ತಾನೆ.

ಸೆಟ್ಲಮೆಂಟ್ ಮಾಡಿಕೊಂಡರೂ ಡಿಸಿ-ಎಸಿಯನ್ನು ದಾಳಿಗೆ ಕರಕೊಂಡು ಬಂದಿದ್ದಾನೆ ಕಾಂತರಾಜು ಎಂದು ಜನರು ಆಕ್ರೋಶಗೊಂಡಿದ್ದಾರೆ. ಡಬ್ಬಲ್ ಗೇಮ್ ಮಾಡಬೇಡಾ ಎಂದು ಕಜ್ಜಾಯ ಡಿಸಿ-ಎಸಿ ಎದುರು ಕೊಟ್ಟಿದ್ದಾರೆ. ಸ್ಥಳೀಯರ ಈ ಪ್ರತಾಪಕ್ಕೆ ಹೆದರಿದ ಡಿಸಿ-ಎಸಿ, ಎಸಿ, ಪತಿರಾಯ ಓಡೋಡಿ ವಾಹನ ಏರಿ ಪರಾರಿಯಾಗಿದ್ದಾರೆ. ಸೀದಾ ಉಡುಪಿ ಟೌನ್ ಠಾಣೆಗೆ ಹೋಗಿ ದೂರು ದಾಖಲಿಸಿರುವ ಡಿಸಿ-ಎಸಿ ಆದ್ಯಾಕೆ ಕುಂದಾಪುರ ಠಾಣೆಗೆ ಹೋಗಲಿಲ್ಲ? ಕಾರ್ವಾಡಿಯಿಂದ ಕಂಡ್ಲೂರಿಗೆ ಹೋಗುವಾಗ 20 ಜನರು ಬೈಕ್‌ನಲ್ಲಿ ಹಿಂಬಾಲಿಸಿದರೂ ಪೊಲೀಸರಿಗೆ ತಿಳಿಸಲಿಲ್ಲ? ಇಂಥ ಅಪಾಯ ಎದುರಾದರೂ ಕಂಡ್ಲೂರು ದಾಳಿ ನಡೆಸಿದ ಹಠಕ್ಕೇನು ಕಾರಣ? ಹಾಗೆ ಹಿಂಬಾಲಿಸಿದ್ದು ನಿಜವಾ? ಡಿಸಿ ಗನ್‌ಮ್ಯಾನ್ ಮತ್ತು ಚಾಲಕರು ಭಾಸ್ಕರ ಎಂಬ ಮರಳು ದಂಧೆದಾರರನ್ನು ಬಲಾತ್ಕಾರವಾಗಿ ವಾಹನಕ್ಕೆ ತುಂಬುವಾಗ ಆತನ ಎರಡು ಕೈಬೆರಳು ತುಂಡಾದದ್ದು ಡಿಸಿ-ಎಸಿ ಅಮ್ಮರಿಗೆ ಗೊತ್ತಿದೆಯಾ?


ಅಮಾಯಕರ ಬಂಧನ

ಡಿಸಿ ಕಂಪ್ಲೇಂಟಿನಲ್ಲಿ ಸುಮಾರು 50 ಜನ ಸೇರಿ ತಮ್ಮ ದಾಳಿ ತಂಡದ ಮೇಲೆ ಮುಗಿಬಿದ್ದರೆಂದು ಹೇಳಿದ್ದಾರೆ. ಸಂಘರ್ಷ ನಡೆದದ್ದು ಕಂಡ್ಲೂರಲ್ಲಿ ಎಂದು ದೂರಲ್ಲಿ ದಾಖಲಾಗಿದೆ. ಹಾಗಾಗಿ ಪೊಲೀಸರೀಗ ಫಜೀತಿಗೆ ಬಿದ್ದಿದ್ದಾರೆ. ಡಿಸಿ-ಎಸಿ ಕೆಂಗಣ್ಣಿಗೆ ತುತ್ತಾಗುವ ಭಯ ಈ ಮರಳು ಗಣಿ ಸಗಣಿ ತಿಂದಿರುವ ಖಾಕಿಗಳಿಗೆ. ಹಾಗಾಗಿ ಈ ಹೇತ್ಲಾಂಡಿ ಪೊಲೀಸರು ಕಂಡ್ಲೂರು ಕಡೆಯಿಂದ ಸಿಕ್ಕ-ಸಿಕ್ಕವರ ತಂದು ಕೇಸು ಜಡಿದು ಲಾಕಪ್ಪಿಗೆ ತಳ್ಳುತ್ತಿದ್ದಾರೆ. ಅವರ ಟಾರ್ಗೆಟ್ ಐವತ್ತು!!

ಕಂಡ್ಲೂರು ಮುಸ್ಲಿಮ್ ಬಾಹುಳ್ಯದ ಪ್ರದೇಶ. ಮರಳುಗಾರಿಕೆಯಲ್ಲೂ ಈ ಸಾಬಿಗಳೇ ಇದ್ದಾರೆ. ಹಾಗಿದ

▶▶ 06

ಫಸ್ಟು ಕ್ಯಾಸ್‌ಲೆಸ್ ವ್ಯವಾರ ಮಾಡಿದ್ದು ಎಡೂರಪ್ಪನಂತೆ



• ಬಿ.ಚಂದ್ರೇಗೌಡ

ಕಟ್ಟೆಪುರಾಣ

ಒತ್ತೆಕ್ಕಣ್ಣನ ಹೋಟೆಲ್‌ಗಿಂತಲೂ ಜಯರಾಮನ ಹೊಸ ಅಂಗಡಿಯ ಮುಂಭಾಗ ಚೇತೋಹಾರಿಯಾಗಿತ್ತು. ಕಲ್ಲು ಬೆಂಚಿನ ಮೇಲೆ ಕುಳಿತರೆ ಸಾಕು ಊರಿನ ಸಕಲಿಸ್ಟು ಯಾಪುಲ್ಲಿಗಳನ್ನು ಗಮನಿಸಬಹುದಿತ್ತು. ಚಿಕ್ಕಣ್ಣನದು ಬರಿ ಕಾಫಿ, ಟಿ ಹೋಟೆಲಾದರೆ ಜಯರಾಮನ ಅಂಗಡಿ ಕಡ್ಡಿಪುಡಿಯಿಂದ ಹಿಡಿದು ಕಡೈಕಾಯಿವರೆಗೆ ಸಕಲಿಸ್ಟು ಪದಾರ್ಥಗಳು ಸಿಗುತ್ತಿದ್ದ ಅಂಗಡಿ. ಆದರೂ ಸೂರ್ಯೋದಯದ ಸಮಯದಲ್ಲಿ ಅಂಗಡಿ ಮುಂದೆ ಕುಳಿತ ಹಲವರಿಗೆ ಗ್ಯಾಸ್‌ಸ್ಟೌವಿನಲ್ಲಿ ಕಾಫಿ, ಟೀ ಮಾಡಿಕೊಡುತ್ತಾನೆ. ಸಮಯ ಮೀರಿ ಬಂದವರಿಗೆ ಸಿಗುವುದಿಲ್ಲ. ಕಾಳಮಾವ ಉಪಾಯದಲ್ಲಿ ನಡೆದುಬಂದು ಕಲ್ಲು ಬೆಂಚಿನ ಮೇಲೆ ಕುಳಿತ. ಆಗ ಅವನಿಗೆ ಹೊಳೆದ ವಿಷಯ ಆ ಚಿಕ್ಕಣ್ಣ ಹೋಟೆಲಿನ ಜೊತೆಗೆ ಅಂಗಡಿಯನ್ನೂ ಇಟ್ಟಿದ್ದರೆ ಊರಲ್ಲಿರಬಹುದಿತ್ತು ಎಂಬುದು.

"ಪಾಪ ಎಲ್ಲಿದ್ದನೊ ಏನೊ ಆ ಚಿಕ್ಕ" ಎಂಬ ಉದ್ಗಾರ ಅವನ ಬಾಯಿಂದ ಹೊರಟಿತು. ಆಗ ಜುಮ್ಮಿ,

"ಕ್ಯಂಗೇರಿತ್ರ ಹೋಟ್ಲು ಮಡಗಿದ್ದನಂತೆ ಕಣ ಮಾವ."

"ಅಲ್ಲಿಗೋಗಿ ಹೊಟ್ಲು ಮಡಗಿದ್ದನೆ?"

"ಊ, ವಾಟಿಸ್ಸೆ ಹೋಗಿ ನೋಡಿಕೊಂಡು ಬಂದು ಹೇಳಿದ. ಟೀ, ಬ್ರೆಡ್ಡು ಹೋಟ್ಲಂತೆ. ಸೆದ್ವಳಗೆ ಸಂಸಾರನೂ ಆದಂತೆ. ಚನ್ನಾಗಿದ್ದನಂತೆ."

"ಎಲ್ಲೊ ಇರಲಿ ಬಿಡು, ಒಟ್ಟನಲ್ಲಿ ಚೆನ್ನಾಗಿದ್ರೆ ಸಾಕು."

"ಊರು ಬುಟ್ಟೋರ್‍ಯಲ್ಲ ಚನ್ನಾಗೇ ಇರತರೆ ಕಣ ಮಾವ. ಇಲ್ಲಿರೋವೆ ಹಾಳಾಗೋಗ್ಯವೆ."

"ಆ ಮಾತ ಮಾಪಸ್ ತಗೊಳ್ಳಕ್ಕ" ಎಂದು ವಾಟಿಸ್ಸೆ ಬಂದ.

"ಯಾವಾಗ ಬಂದುರ್ಲ?"

"ಪಾರ್ಟಿ ನಾಯಕರ್‍ಯಲ್ಲ ಕ್ಷೇತ್ರ ಬುಡಬೇಕು ಅಂತ ಚುನಾವಣಾ ಆಯೋಗ ಅನವುನ್ನ ಮಾಡ್ತಲ್ಲ, ಆಗ್ಲೆ ಹೊರಟುಬಂದೆ ಕಣಕ್ಕ."

"ಆಹಹ ನೀವು ಯಾವ ಸೀಮೆ ನಾಯಕರ್ಲ!"

"ಅಕ್ಕಾ, ನನಿಗೆ ಇಲ್ಲಿ ಬೆಲೆ ಇಲ್ದೆ ಇರಬವುದು. ಆದ್ರೆ ಹೊರಗಡೆ ತುಂಬಾ ವ್ಯಾಲ್ಯೂ."

"ಹೊರಗೋದ್ರು ಹಿಂಗೆ ಕುಡಿತಿಯಾ?"

"ಓನ್ಲಿ ನೈಟ್. ಹಗಲು ಕುಡುದ್ರೆ ವ್ಯಾಲ್ಯುವೇಶನ್ ಕಮ್ಮಿ. ಮಾತಿಗೆ ಬೆಲೆ ಇರದಿಲ್ಲ. ಅದ್ಕೆ ಸೂರ್ಯಾಸ್ತಮಾನದ ನಂತರನೆ ಹೊರಗಡೆ ನಾವು ಪಾನಸ್ಥರಾಗೊದು."

"ಉಗ್ರಿ ಬರಲಿವ್ವೇನ್ಲ?"

"ಅವುನಿಗೆ ಗುಂಡ್ಳುಪೇಟೇಲಿ ನಂಟ್ರು ಜಾಸ್ತಿ, ಯಲ್ಲಾರ ಮನೆಗೂ ವಿಜಿಟ್ ಮಾಡಿ ಬತ್ತನೆ."

"ಯಾರು ಗೆಲ್ತರ್ಲ?"

"ನಾವು ಯಾರಿಗೆ ಕ್ಯಾನುವಾಸ್ ಮಾಡಿದ್ದಿವೊ ಅವುರು ಗೆಲ್ತರೆ."

"ಯಾರಿಗೆ ಮಾಡಿದ್ರೀ?"

"ಇನ್ನಾರಿಗೆ ಮಾಡನಕ್ಕ, ಕಾಂಗ್ರೆಸ್ ಕ್ಯಾಂಡೇಟಿಗೆ ಮಾಡಿದೊ. ನಮ್ಮ ಕ್ಯಾಡೇಟಲ್ಲಿ ಇಬ್ರೂ ಸಿಂಪತಿಗೆ ಒಳಪಟ್ಟವುರ ಅದ್ಕೆ."

"ನ್ಯಂಜನಗೂಡಲ್ಲೇನೂ ಸೀನಿವಾಸ್ ಪ್ರಸಾದನೆ ಮುಂದವುನಂತೆ."

"ಮುಂದಿದ್ರೆ ತಿರಗ ಬೈಯಲಕ್ಷನ್ ಆಗಬೇಕಾಯ್ತದೆ."

"ಯಾಕೆ?"

"ಅವುನ ಹೆಲ್ತ ಕಂಡಿಷನ್ನೆ ಅಂಗದೆ. ಜ್ವತಿಗೆ ಸಿದ್ದರಾಮಯ್ಯನ ಮ್ಯಾಗಲ ಸೇಡು ಅವುನ ಆರೋಗ್ಯನೆ ಹಾಳುಮಾಡ್ತ ಅದೆ."

"ಅದ್ಯಾಕಂತೆ ಸೇಡೂ?"

"ನೋಡಕ್ಕ, ಈ ಸಿದ್ದರಾಮಯ್ಯನ್ನ ದ್ಯಾವೇಗೌಡ್ರು ಪಾರ್ಟಿಯಿಂದ ತಗದಾಕಿದಾಗ ಸಿದ್ದರಾಮಯ್ಯನ್ನ ಕೈ ಹಿಡದೋರಲ್ಲಿ ಅವುನು ವಬ್ಬ. ದ್ಯಾವೇಗೌಡ್ರ ಭಾರೀ ಟೀಕೆ ಮಾಡೋನು. ಆಗ ಸಿದ್ದರಾಮಯ್ಯನಿಗೆ ಭಾರಿ ಕುಳಿಯಾಗದು. ಯಲಕ್ಷನ್ನಾಯ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ. ಶ್ರೀನಿವಾಸ್ ಪ್ರಸಾದನ್ನ ರೆವಿನ್ಯೂ ಮಂತ್ರಿ ಮಾಡಿದ. ಅಂದ್ರೆ ಭೂಮಿ ಇಲಾಖೆ ಅದು. ಆದ್ರೇನು ಈ ಪ್ರಸಾದ ಭೂಮಿ ಹಿಡುದು ಮನಿಗಿದ್ನೆ ವರತೂ ಎಲ್ಲೂ ಹೋಗಲಿಲ್ಲ. ಅದೇ ಟೇಮಿಗೆ ಸರಕಾರದೊಳಿಕೆ ಸೇರಿ ಮಂತ್ರಿಯಾಗಕ್ಕೆ ಕಾಗೋಡು ತಿಮ್ಮಪ್ಪ ಕಾಯ್ತಾಯಿದ್ದ. ಆಗ ಸಿದ್ದರಾಮಯ್ಯ ಪ್ರಸಾದನ ಕಾತೆ ಕಿತ್ತು, ತಿಮ್ಮಪ್ಪನಿಗೆ ಕೊಟ್ಟ. ಒಂದು ಮಾತು ಕೇಳದೆ ಇಂತ ಅವುಮಾನ ಮಾಡಿದನಲ್ಲ ಈ ಸಿದ್ದರಾಮಯ್ಯ ಅಂತ ಪ್ರಸಾದ ಸೇಡಿಗೆ ಬಿದ್ದುಬುಟ್ಟವುನೆ. ಅದೇ ಅರ್ಥ ಅವುನಾರೋಗ್ಯ ಹಾಳುಮಾಡ್ತದೆ."



"ತಪ್ಪು ಕಂಡ್ರ ಅದು."

"ಯಾವುದು ದೊಡ್ಡಪ್ಪ?"

"ಈ ಬರಗಾಲದಲ್ಲಿ ಯಲಕ್ಷನ್ ಬರಂಗೆ ಮಾಡಿದ್ದು."

"ಆದ್ರೆ ಆ ಪ್ರಾಂತ್ಯದವುರಿಗೆ ವಳ್ಳೆದಾಯ್ತು ದೊಡ್ಡಪ್ಪ, ಓಟರ್ಸ್‌ಗೆ ವಳ್ಳೆ ಅಮವುಂಟು ಸಿಕ್ತು. ಬೆಳಗಾಂನಿಂದ ಒಬ್ಳು ಬ್ಯೂಟಿಫುಲ್ ಹೆಣಮಗಳು ಬಂದಿದ್ಳು. ವಳ್ಳೆ ಸಿನಿಮಾನಟಿ ಇದ್ದಂಗಿದ್ಳು ದೊಡ್ಡಪ್ಪ, ನಾನು ಅವುಳ ಹಿಂದೆನೆ ತಿರುಗಿದ್ದೆ. ಏಣುಸ್ಥೆ ದುಡ್ಡು ಕೊಡ್ತಿದ್ಳು. ಅದನ್ನೋಡಿ ನನಿಗೆ ನಮ್ಮಲ್ಲೂ ಒಂದು ಚುನಾವಣೆ ಬಂದ್ರೆ ಎಷ್ಟು ಚಂದ ಅನ್ನಸ್ತು."

"ನೋಡು ಮಾವ ಇವುನ್ಯಂಗವುನೆ."

"ಯಲ್ಲಾರು ಹಾಳಾಗೋಗ್ಯವುರೆ. ಏನು ಮಾಡದೇಳು."

"ದೊಡ್ಡಪ್ಪ, ನಾವು ಹಾಳಾಗಿರಬವುದು. ಆದ್ರೆ ನಮ್ಮ ಜಿಲ್ಲೆ ಏಜಡ್‌ಪರಸನ್ ಯಸ್ಸೆಂ ಕೃಷ್ಣನಷ್ಟು ಯಾರೂ ಹಾಳಾಗಿಲ್ಲ. ಒಂಥರಾ ಅವುನು ಸತ್ತೆ ಹೋಗ್ಯವುನೆ ದೊಡ್ಡಪ್ಪ ನಂಜನಗೂಡಿಗೆ ಬಂದಿದ್ದು ಅವುನ ಪ್ರೇತ!"

"ಅದ್ಯಾಕ್ಲ ಅಂಗತಿ?" ಎಂದಳು ಜುಮ್ಮಿ.

"ನೋಡಕ್ಕ, ಮನುಷ್ಯ ತಾನು ಬದುಕಿದ ನೀತಿನೆ ಬುಟ್ಟು, ಅಂದ್ರೆ ತಿರಸ್ಕಾರ ಮಾಡಿ, ಹೊಂಟಾಗ ಅವುನು ಸತ್ತಂಗೆಯ. ಈ ಡೆಡ್ಡು ಪರಸನ್ನು ನಂಜನಗೂಡಿಗೆ ಬಂದು ಏನಂದ ಗೊತ್ತೇನಕ್ಕ? ಕಳೆದ ಐವತ್ತು ವರ್ಷದಿಂದ ಈಗಿರೊ ಸರಕಾರದಂತ ಸರಕಾರನೇ ನೋಡಿಲ್ಲ ಅಂದ."

"ಅಂಗರವುನಿಗೆಲ್ಲೊ ತಲಿಕೆಟ್ಟದೆ ಕಂಡ್ಯ."

"ಊ ಕಣಕ್ಕ, ಎಡೂರಪ್ಪನ ಸರಕಾರ ಸಾವುರಾರು ಕೋಟಿ ಗಣಿಯ ನಮ್ಮ ವೈರಿ ದೇಶ ಚೀನಾಕ್ಕೆ ಮಾರಿಕತ್ತಂತೆ. ಅಂಗೆ ನ್ಯಾರವಾಗಿ ಮಾರಂಗಿಲವಂತೆ. ಅದ್ಕೆ ಸಿಂಗಾಪುರಕ್ಕೆ ಸಾಗಿಸಿ, ಅಲ್ಲಿಂದ ಚೀನಾ ದೇಶಕ್ಕೆ ತಗಂಡೋದರಂತೆ. ಅವುರ್‍ಯಾರು ಅಂದ್ರೆ ಜನಾರ್ದನ ರೆಡ್ಡಿ ಟೀಮು. ಆ ಟೀಮಿನ ಮುಖ್ಯಮಂತ್ರಿ ಎಡೂರಪ್ಪ. ಅವುನು ಕಾಂಗ್ರೆಸ್ ಎಮ್ಮೆಲ್ಲೆಯಿಂದ ರಾಜಿನಾಮೆ ಕೊಡಸದು, ಬಿಜೆಪಿಯಿಂದ ಟಿಕೆಟ್ ಕೊಟ್ಟು, ಗಣಿ ದುಡ್ಡ ಸುರುದು ಗೆಲ್ಲಸೋದು... ಇಂತ ಕ್ಯಲಸ ಮಾಡಿದೋನು ಎಡೂರಪ್ಪ, ಅಂಥೋನ ಜೊತೆ ನಿಂತಗಂಡು ಹಿಂಗಂತನಲ್ಲ ದೊಡ್ಡಪ್ಪ ಈ ಪೂಲೀಸ್ ಫೆಲೋಗೆ ಜನ ಯಂಗುತ್ರ ಕೊಟ್ರು ಗೊತ್ತೆ."

"ಗಲಾಟ ಮಾಡಿದ್ರೆ?"

"ಇಲ್ಲ, ಅವುನು ಮಾತಾಡಕ್ಕೆ ಎದ್ದು ನಿಂತಗಂಡೇಟಿಗೆ ಜನ ಲಾಠಿ ಚಾರ್ಜು ಮಾಡಿದಂಗೆ ವಂಟೊದ್ರು!"

"ಸರಿಯಾಗಿ ಮಾಡ್ಯವುರೆ ಬುಡು."

"ಸರಿಯಾಗಿ ಮಾಡಿದ್ರು. ಆದ್ರು ಕೃಷ್ಣನಿಗೆ ಇದು ಅವುಮಾನ ಅಂತ ಅನ್ನಿಸಲೇ ಇಲ್ಲ ದೊಡ್ಡಪ್ಪ."

"ನೀನೆ ಹೇಳಿದೆ ಸತ್ತವುನೆ ಅಂತ" ಎಂದಳು ಜುಮ್ಮಿ.

"ಸಾರಿ ಕಣಕ್ಕ, ನಾನಾಡಿದ ಮಾತನೇ ಮರೆತಿದ್ದೆ. ಆದ್ರೆ ನಮ್ಮ ದ್ಯಾವೇಗೌಡ್ರು ಕೃಷ್ಣ ಮಾಡಿರೋವಷ್ಟು ವಯಸ್ಸಿನ ರಾಜಕಾರಣನೇ ಮಾಡಿದ್ರೂ ಇಂತ ಕ್ಯಲಸ ಯಾವತ್ತೂ ಮಾಡಲಿಲ್ಲ."



"ಅವುನಿಗ್ಯಾಕೋಲುಸ್ತಿಲ. ಅವುನೇನೊ ಮಕ್ಕಳ ಮರಿಯ ಮುಂದಕೆ ತಂದ ಅನ್ನದುಬುಟ್ರೆ ಈ ಮಲ್ಲಯ್ಯನ ಮಗನ ಮಾನಗೆಟ್ಟ ಕ್ಯಲಸವ ಯಾವತ್ತೂ ಮಾಡ್ಲಿಲ್ಲ."

"ನಿಜ ದೊಡ್ಡಪ್ಪ ಈ ಕೃಷ್ಣ ದ್ಯಾವೇಗೌಡ್ರು ಜೊತೆಲಾದ್ರು ಸೇರಿಕಬವುದಿತ್ತು. ಇಲ್ಲ ಸುಮ್ಮನಿರಬವುದಿತ್ತು. ಸಾಯೋ ಕಡೆಸತಿ ನಂಜನಗೂಡಲ್ಲಿ ಉಗಿಸಿಗಂಡನಲ್ಲ ಹೇಳು."

"ಬುಡ್ರ ಅವುನ ಸುದ್ದಿಯ. ಅದೇಟೊತ್ತು ಮಾತಾಡೀ."

"ಎಡೂರಪ್ಪೇನೊ ಸಿದ್ದರಾಮಯ್ಯನಿಗೆ ಅಯೋಗ್ಯ ಅಂತ ಬೋದವುನಂತಲ್ಲಾ" ಎಂದಳು ಜುಮ್ಮಿ.

"ಸಿದ್ದರಾಮಯ್ಯ ಬಾಯಿಬುಟ್ರೆ ಸಾಕು. ಯಡಿಯೂರಪ್ಪ ಜೈಲಿಗೋಗಿದ್ದ ಅಂದ್ರೆ ಅವುನಿಗೆ ಸಿಟ್ಟು ಬರಕ್ಕುಲವೇನಕ್ಕ ಜೈಲಿಗೋಗಿದ್ದ ಅಂದ್ರೆ ಕೇಸಾಕ್ತನಿ ಅಂದ್ರೂ ಕೇರ ಮಾಡ್ತಿಲ್ಲವ್ವ."

"ಅಂಗರೆ ಎಡೂರಪ್ಪ ಜೈಲಿಗೋಗಿರಲಿಲ್ವೆ?"

"ಹೋಗಿದ್ದ ಸರಿ. ಅಲ್ಲೆ ಇದ್ದನೆ ಅಂತ ಅವುನ ವಾದ."

"ಅದ್ಯಾಕೊಗಿದುನ್ಲ ಅವುನು?"

"ಯಾಕೆ ಅಂದ್ರೆ ದೊಡ್ಡಪ್ಪ ಆ ನರೇಂದ್ರ ಮೋದಿ ಹೇಳತಾಯಿರೊ ಕ್ಯಾಸ್‌ಲೆಸ್ ವ್ಯವಹಾರನ ಮೊದ‌ ಮಾಡಿದೋನು ಇವುನೆಯ. ಅಂದ್ರೆ ಲಂಚವ ಚೆಕ್ ಮುಖಾಂತರ ತಗಂಡಿದ್ದ. ಅದ್ಕೆ ಹೋಗಿಬಂದ!"

"!?"

■ ಬಿ.ಚಂದ್ರೇಗೌಡ

05 ◀◀ ಉಡುಪಿ...

ಸಾಬಿಗಳನ್ನು ತಂದು ಜೈಲಿಗೆ ಹಾಕುವ ಪೊಲೀಸರ ಪಾತಕಕ್ಕೆ ಕಂಡ್ಲೂರು ಕಂಗಾಲಾಗಿದೆ. ತೀರಾ ಈಚೆಗಷ್ಟೇ ದುಬೈನಿಂದ ಬಂದ ನಿರಪರಾಧಿಯೊಬ್ಬನನ್ನು, ಬಾಲಕನೊಬ್ಬನ ಮತ್ತು ದುಬೈಗೆ ಹೊರಟಿದ್ದವನ ಮೇಲೆ ಕೇಸು ಹಾಕಲಾಗಿದೆ. ನಿರಪರಾಧಿಗಳ ಬಂಧಿಸುತ್ತಿರುವುದನ್ನು ಪ್ರತಿಭಟಿಸಿ ಕಂಡ್ಲೂರಿನ ಮುಸ್ಲಿಮ್ ಮಹಿಳೆಯರು ಕುಂದಾಪುರ ಠಾಣೆಗೆ ಮುತ್ತಿಗೆ ಹಾಕಿದ್ದರು.

ಉಗುರಲ್ಲಿ ಹೋಗೋದು!

ಅವಸರದಲ್ಲಿ ಅವಾಂತರ ಮಾಡಿದ್ದಾರೆ ಡಿಸಿ ಪ್ರಿಯಾಂಕ ಮತ್ತು ಎಸಿ ಶಿಲ್ಪ ನಾಗ್ ಎಂದೇ ಈಗ ಜನ ಮಾತಾಡಿಕೊಳ್ಳುತ್ತಿದ್ದಾರೆ. ಕಂಡ್ಲೂರು ಕಡೆಯ ಅಮಾಯಕ ಸಾಬಿಗಳ ತಂದು ಕೇಸು ಹಾಕುತ್ತಿರುವುದನ್ನು ಬಿಜೆಪಿ-ಚಡ್ಡಿಗಳು ತಮ್ಮ ಹುಸಿ ಹಿಂದೂತ್ವದ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ವೀರಾವೇಶ ತೋರಿಸಿದ ಡಿಸಿ-ಎಸಿ ಸಾಧಿಸಿದ್ದಾದರೂ ಏನು? ದುರ್ಬಲ-ಅಸಹಾಯಕ ಮರಳುಗಾರಿಕೆಯ ಕಾರ್ಮಿಕರು, ದಾಳಿ ನೋಡಲು ನೆರೆದವರು, ಡಿಸಿ ಜತೆ ವಾಗ್ವಾದ ಮಾಡಿದವರಷ್ಟೇ ಈಗ ಬಲಿ ಬೀಳುತ್ತಿದ್ದಾರಷ್ಟೇ. ಒಬ್ಬೇ ಒಬ್ಬ ಮರಳು ಮಾಫಿಯಾದ ಡಾನ್‌ನ ಹಿಡಿಯಲಾಗಿಲ್ಲ, ಈ ಚಾಂಡಾಲರ ನೆಮ್ಮದಿಗೆ ಭಂಗ ಬಂದಿಲ್ಲ; ದಂಧೆಗೆ ಧಕ್ಕೆಯೇನೂ ಆಗಿಲ್ಲ!

ಎಸಿ ಶಿಲ್ಪ ನಾಗ್ ತಮ್ಮ ತಂಡದ ಮೇಲೆರಗಿದವರ ಫೋಟೋ ತಾನು ತೆಗೆದಿದ್ದೇನೆಂದು ಹೇಳಿದ್ದಾರೆ. ಅದರಲ್ಲಿ ಮಾಫಿಯಾ ಡಾನ್ ಯಾರಾದರೂ ಇದ್ದಾರಾ! ಆ ಫೋಟೋ ಏಕೆ ಎಸಿ ತೋರಿಸುತ್ತಿಲ್ಲ. ಕಾರ್ಮಿಕರು ಟೆಂಟು ಹಾಕಿಕೊಂಡಿರುವಲ್ಲಿ ಅಥವಾ ಕಡುಗಳ ಮೇಲೆ ದಾಳಿ ಮಾಡಿದರೆ ಪ್ರಯೋಜನವೇನು?

ಕಾಡು ಮನೆ, ಪಾರ್ತಿಕಟ್ಟೆ, ಹಟ್ಟಿ ಕುದ್ರು, ಹಟ್ಟೆ ಅಂಗಡಿ.... ಮುಂತಾದ 15-20 ಕಡೆಯಲ್ಲಿ ನೂರಾರು ಲೋಡ್ ಕಳ್ಳ ಮರಳು ದಾಸ್ತಾನು ಮಾಡಿರುವುದು ಎಸಿ ಶಿಲ್ಪ ನಾಗ್‌ಗೆ ಗೊತ್ತಿಲ್ಲವಾ? ಡಿಸಿ ಮೇಡಮ್ ಈ ಅಕ್ರಮ ದಾಸ್ತಾನು ಅಡ್ಡೆಗಳ ಮೇಲೆ ರೇಡು ಹಾಕಿದರೆ ದಂಧೆಯ ಕಿಂಗ್‌ಪಿನ್‌ಗಳು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಈಗ ಪೊಲೀಸರು-ಅಧಿಕಾರಿಗಳು ಇದೇ ದಾಸ್ತಾನುಗಳಲ್ಲಿನ ಮರಳು ಸೀಜ್ ಮಾಡುತ್ತಿದ್ದಾರೆ. ಖತರ್‌ನಾಕ್ ಕಳ್ಳರು ತಲೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ದಾಸ್ತಾನು ಅಡ್ಡೆ ಸೀಜ್ ಮಾಡೋದು ಕಡು ದಾಳಿಗಿಂತ ಸುಲಭ ಮತ್ತು ಪರಿಣಾಮಕಾರಿ. ಕಳ್ಳರಿಗೆ ಮರ್ಮಾಘಾತ ಆಗುವಂಥದ್ದು.

ತಮಾಷೆ ನೋಡಿ!

ಡಿಸಿ ಪ್ರಿಯಾಂಕ ಫ್ರಾನ್ಸಿಸ್ ಎಸಿ ಶಿಲ್ಪ ನಾಗ್ ಸರಿಯಾದ ಪ್ಲಾನ್-ಸ್ಕೆಚ್ ಹಾಕದೆ ಗಡಿಬಿಡಿಯ ರೇಡು ಹಾಕಿ ಬರಿಗೈಲಿ ಬಂದಿದ್ದು ಒಂದು ತಮಾಷೆಯಾದಂದರೆ, ಸರ್ಕಾರಿ ನೌಕರರು ಡಿಸಿ ಮೇಲೆ ದಾಳಿಯಾಗಿದೆ ಎಂದು ಹುಯಿಲೆಬ್ಬಿಸಿ ಧರಣಿ ಕುಳಿತದ್ದು ಮತ್ತೂ ವಿಚಿತ್ರ! ಡಿಸಿ ಮೇಡಮ್ ಖುದ್ದು ತಾವು ಈ ತರಲೆಗಳ ಜತೆ ಸೇರಿ ಧರಣಿ ಮಾಡಿರುವುದು ವಿಪರ್ಯಾಸವೇ ಸರಿ. ಈ ಡಿಸಿ ಅಮ್ಮನ ಸಹೋದ್ಯೋಗಿ ಸಿಬ್ಬಂದಿಗಳು ಪ್ರಾಮಾಣಿಕತೆ-ನಿಯತ್ತಿನಿಂದ ಕರ್ತವ್ಯ ನಿಭಾಯಿಸಿದ್ದರೆ ಇಂಥದೊಂದು ಅವಘಡ ಆಗುತ್ತಿತ್ತಾ? ತಹಸೀಲ್ದಾರ್‌ನಿಂದ ಗ್ರಾಮಲೆಕ್ಕಿಗನ ತನಕ, ಗಣಿ ಇಲಾಖೆಯ ಅಧಿಕಾರಿಯಿಂದ ಪೊಲೀಸ್ ಪೇದೆಯವರೆಗೆ ಸರ್ಕಾರಿ ನೌಕರರು ಗಣಿ ಮಾಫಿಯಾದಲ್ಲಿದ್ದಾರೆ. ಈ ಹೆಗ್ಗಣಗಳ ಹಿಡಿದು ಬೋನಿಗೆ ಹಾಕಿದರೂ ಸಾಕಿತ್ತು, ಡಿಸಿ ಪ್ರಿಯಾಂಕ, ಎಸಿ ಶಿಲ್ಪಾರಿಗೆ ಅಪರಾತ್ರಿಯಲ್ಲಿ ಕಟುಕರ ಅಡ್ಡೆಗೆ ಹೋಗುವ ರಿಸ್ಕ್ ತಪ್ಪುತ್ತಿತ್ತು, ಅಕ್ರಮ ಮರಳುಗಾರಿಕೆಯೂ ನಿಯಂತ್ರಣಕ್ಕೆ ಬರುತ್ತಿತ್ತು, ದಕ್ಷ, ಕರ್ತವ್ಯನಿಷ್ಠ ಎಂಬ ಪ್ರತೀತಿಯ ಡಿಸಿ-ಎಸಿಗಳಿಗೆ ಈ ಆಡಳಿತಾತ್ಮಕ ಖಬರೇಕೆ ಬಂದಿಲ್ಲ?!

ಡಿಸಿ ಪ್ರಿಯಾಂಕ ಮತ್ತು ಎಸಿ ಶಿಲ್ಪಗೆ ಈಗಲೂ ಈ ಖದೀಮ ಸರ್ಕಾರಿ ನೌಕರರ ಮಟ್ಟ ಹಾಕಲು ಅವಕಾಶವಿದೆ. ತಹಸೀಲ್ದಾರ್ ಬೋರ್ಕರ್, ಗಣಿ ಅಧಿಕಾರಿ ಕೋದಂಡರಾಮ, ಸಿಪಿಐ ಮಂಜಪ್ಪ, ಪಿಎಸ್‌ಐ ನಾಸಿರುದ್ದೀನ್, ಗ್ರಾಮಾಧಿಕಾರಿಗಳ ಮೊಬೈಲ್ ಫೋನ್ ಲಿಸ್ಟ್ ತೆಗೆಸಿದರೆ ಗಣಿ ಮಾಫಿಯಾದೊಂದಿಗೆ ಸರ್ಕಾರಿ ನೌಕರರಿಗೆ ಇರುವ ನಂಟು ಸಾಬೀತಾಗುತ್ತದೆ! ಇದು ಮಾಡಲು ಡಿಸಿ-ಎಸಿಗಳಿಗೆ ಸಾಧ್ಯವಾ? ಸರ್ಕಾರಿ ಇಲಾಖೆಯಲ್ಲಿರುವ ಮರಳು ಮಾಫಿಯಾ ಮಟ್ಟ ಹಾಕಿದರೆ ತಂತಾನೆ ನದಿ ತೀರದ ಕಡುಗಳ ಹೊಯ್ಗೆ ಡಾನ್‌ಗಳು ನೆಲ ಕಚ್ಚುತ್ತಾರೆ. ಇದು ಸರಳ ಸತ್ಯ! ಈ ದೂರದೃಷ್ಟಿ, ಆಡಳಿತ ಚತುರತೆ ಪ್ರಿಯಾಂಕ ಮತ್ತು ಶಿಲ್ಪರಲ್ಲಿದ್ದರೆ ಅವರು ಬೀದಿಗಿಳಿವ ಪ್ರಮೇಯವೇ ಬರುತ್ತಿರಲಿಲ್ಲ, ಅಲ್ಲವಾ!

ಈಗಲಾದರೂ ಜಿಲ್ಲಾ ಮಂತ್ರಿ ಪ್ರಮೋದ್ ಮಧ್ವರಾಜ್ ಎಚ್ಚೆತ್ತುಕೊಳ್ಳಬೇಕು. ಕರಾವಳಿಯ ಉಳಿದ ಜಿಲ್ಲೆಗಳಾದ ಉತ್ತರ ಕನ್ನಡ, ಮಂಗಳೂರಿನ ಜಿಲ್ಲಾ ಮಂತ್ರಿಗಳನ್ನು ಸೇರಿಸಿಕೊಂಡು ಸಿಎಂ ಸಿದ್ದು ಬಳಿ ಹೋಗಬೇಕು. ತಕ್ಷಣ ಕರಾವಳಿಗೊಂದು ಪ್ರತ್ಯೇಕ ಮರಳು ನೀತಿ ರೂಪಿಸಲು ಒತ್ತಡ ಹಾಕಬೇಕು. ಇಲ್ಲದಿದ್ದರೆ ಮರಳುಗಾರಿಕೆ-ಅನಾಹುತ ಅವಾಂತರ ಬಿಗಡಾಯಿಸುವುದು ಖಂಡಿತ. ಮರಳು ಮಾಫಿಯಾ ಸಮಾಜದ ನೆಮ್ಮದಿಗೆ ಸವಾಲಷ್ಟೇ ಅಲ್ಲ ಕುಡಿವ ನೀರಿಗೂ ಕಂಟಕಕಾರಿ. ಮರಳುಗಾರಿಕೆ ಜೋರಾದರೆ ನದಿ ತಟದ ಊರುಗಳ ಬಾವಿ ನೀರು ಉಪ್ಪಾಗುತ್ತಿದೆ. ನದಿ ಪಾತ್ರ ಬದಲಾಗಿ ಮಳೆಗಾಲದಲ್ಲಿ ಕೃತಕ ನೆರೆ ಹಾವಳಿ ಆಗಲಿದೆ. ಉತ್ತರ ಭಾರತದ ಕಾರ್ಮಿಕರು ಸ್ಥಳೀಯ ಶಾಂತಿ ಸೌಹಾರ್ದಕ್ಕೆ ಸವಾಲಾಗುತ್ತಾರೆ. ಮರಳು ಲಾರಿಗಳ ಹಾವಳಿಯಿಂದಲೂ ಊರು ನರಕವಾಗುತ್ತದೆ. ಇದು ಗಣಿ ಮಂತ್ರಿ ವಿನಯ ಕುಲಕರ್ಣಿಗೆ ತಿಳಿಸುವ ಕೆಲಸ ಉಡುಪಿಯ ಶಾಸಕ-ಸಂಸದರು ಮಾಡಿಯಾರಾ?

ಇದು ಎಷ್ಟು ಬೇಗ ಮಂತ್ರಿ ಪ್ರಮೋದ್‌ಗೆ ಅರ್ಥವಾಗುತ್ತದೋ ಅಷ್ಟು ಬೇಗ ಉಡುಪಿ ಜನರಿಗೆ ನೆಮ್ಮದಿ ಸಿಗುತ್ತದೆ.

■ ನಹುಷ

ಮೈಸೂರು: ಚೆಡ್ಡಿಗಳ ನೀಚ ರಾಜಕೀಯ


ರಾಜ್ಯವನ್ನು, ರಾಜ್ಯದ ಜನರನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಮುಗಿದು ಪತ್ರಿಕೆ ಜನರ ಕೈ ತಲುಪುವ ವೇಳೆಗೆ ಯಾವ ಅಭ್ಯರ್ಥಿಯ ಕೊರಳಲ್ಲಿ ವಿಜಯದ ಮಾಲೆ ಇರುತ್ತದೆ ಎಂದು ರಾಜ್ಯದ ಜನತೆಗೆ ಗೊತ್ತಾಗಿರುತ್ತದೆ.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶೇ. 77.45 ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.1.27ರಷ್ಟು ಹೆಚ್ಚು ಮತ ದಾಖಲಾಗಿದೆ. ಒಟ್ಟು 2,01,818 ಮಂದಿ ಮತದಾರರಿದ್ದು, ಇವರಲ್ಲಿ 80,181 ಪುರುಷರು ಹಾಗೂ 76,350 ಮಹಿಳೆಯರು ಸೇರಿ 1,56,531 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 2013ರಲ್ಲಿ ಶೇ.76.18 ಮತದಾನವಾಗಿತ್ತು, 1994ರಲ್ಲಿ ಶೇ.78.57 ಮತದಾನವಾಗಿದ್ದು ಇದು ಈವರೆಗಿನ ದಾಖಲೆಯಾಗಿದೆ. 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 1,85,095 ಮತದಾರರ ಪೈಕಿ 1,41,009 ಮಂದಿ ಮತ ಚಲಾಯಿಸಿದ್ದರು. ಆಗ ವಿ.ಶ್ರೀನಿವಾಸಪ್ರಸಾದ್ ಅವರು 50,784 ಮತಗಳನ್ನು, ಜಾ.ದಳದ ಕಳಲೆ ಎನ್.ಕೇಶವಮೂರ್ತಿ ಅವರು 41,843 ಮತಗಳನ್ನು ಗಳಿಸಿದ್ದರು. ಪ್ರಸಾದ್ 8,941 ಮತಗಳ ಅಂತರದಿಂದ ಜಯಗಳಿಸಿದ್ದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಡೆದ ಮತದಾನದಲ್ಲಿ ಮತಗಟ್ಟೆ ಸಂಖ್ಯೆ 144ರಲ್ಲಿ ಶೇ.95.53 ಮತದಾನ ಆಗಿದ್ದು, ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾದ ಮತಗಟ್ಟೆ ಇದಾಗಿದೆ. ಮತಗಟ್ಟೆ ಸಂಖ್ಯೆ 51ರಲ್ಲಿ ಅತಿಕಡಿಮೆ ಮತದಾನವಾಗಿದ್ದು, ಶೇ.47.51ರಷ್ಟು ಮಂದಿ ಮಾತ್ರ ಮತ ಚಲಾವಣೆ ಮಾಡಿದ್ದಾರೆ. ಕ್ಷೇತ್ರದಲ್ಲಿನ 236 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 120ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನವಾದರೆ, ಮೂರು ಮತಗಟ್ಟೆಗಳಲ್ಲಿ ಶೇ.90ಕ್ಕೂ ಹೆಚ್ಚು ಮತದಾನವಾಗಿದೆ. ಒಟ್ಟಾರೆ 1,56,315 ಮಂದಿ ಮತ ಚಲಾಯಿಸಿದ್ದಾರೆ. ಇದನ್ನು ನೋಡಿದರೆ ಸಾಮಾನ್ಯ ಜನರಿಗೂ ಈ ಚುನಾವಣೆಯಲ್ಲಿ ಆಸಕ್ತಿ ಎಷ್ಟಿತ್ತೆಂಬುದನ್ನು ತೋರಿಸುತ್ತದೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶೇ.87.10 ದಾಖಲೆಯ ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.2ರಷ್ಟು ಹೆಚ್ಚು ಮತ ದಾಖಲಾಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,00,862 ಮಂದಿ ಮತದಾರರಿದ್ದು, ಇವರಲ್ಲಿ 88,058 ಪುರುಷರು ಹಾಗೂ 86,894 ಮಹಿಳೆಯರು ಸೇರಿ 1,74,953 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 2013ರಲ್ಲಿ ಶೇ.87.05 ಮತದಾನವಾಗಿತ್ತು, 2013ರಲ್ಲಿ ಶೇ.87.05 ಮತದಾನವಾಗಿದ್ದು ಇದು ಈವರೆಗಿನ ದಾಖಲೆಯಾಗಿತ್ತು, 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 1,90,420 ಮತದಾರರ ಪೈಕಿ 1,62,326 ಮಂದಿ ಮತ ಚಲಾಯಿಸಿದ್ದರು. ಆಗ ಎಚ್.ಎಸ್.ಮಹದೇವಪ್ರಸಾದ್ ಅವರು 73,723 ಮತಗಳನ್ನು, ಕೆಜೆಪಿಯ ಸಿ.ಎಸ್.ನಿರಂಜನ್‌ಕುಮಾರ್ 66,048 ಮತಗಳನ್ನು ಗಳಿಸಿದ್ದರು. ಮಹದೇವಪ್ರಸಾದ್ 7,675 ಮತಗಳ ಅಂತರದಿಂದ ಐದನೇ ಬಾರಿಗೆ ವಿಜೇತರಾಗಿದ್ದರು. ಈ ಅತಿಹೆಚ್ಚು ಮತದಾನ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಿ ಕಾಣುತ್ತದೆ.

ಆ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ದಿನವಾದ ಭಾನುವಾರ ಸಂಪೂರ್ಣ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಹಾಗಾಗಿ ತಮ್ಮ ಸಂಪುಟದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಜೊತೆಗೆ ಹಾಕಿಕೊಂಡು ಭಾನುವಾರ ಸಂಜೆ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಬಿ.ಎಂ.ಹ್ಯಾಬಿಟಾಟ್ ಮಾಲ್‌ನಲ್ಲಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರವನ್ನು ವೀಕ್ಷಿಸಿದರು. ಅಲ್ಲದೆ ಹಿಂದಿನ ದಿನ ಶನಿವಾರ ಖಾಸಗಿ ಕಾರಿನಲ್ಲಿ ಮೈಸೂರಿನ ಆರ್‌ಟಿಒ ಸರ್ಕಲ್ ಬಳಿ ಇರುವ ರಮ್ಯ ಹೋಟೆಲ್‌ಗೆ ತೆರಳಿ ಇಡ್ಲಿ-ಸಾಂಬಾರ್, ಈರುಳ್ಳಿ ದೋಸೆ ತಿಂದು ನೆಮ್ಮದಿಯಿಂದಿದ್ದರು. ಅವರಿಗೆ ಚುನಾವಣೆಯ ಹಿಂದಿನ ಎರಡು ದಿನ ಕಾಂಗ್ರೆಸ್‌ಗೆ




ಪೂರಕ ವಾತಾವರಣ ಕಂಡುಬಂದಿದ್ದು ಈ ನೆಮ್ಮದಿಗೆ ಕಾರಣವಾಗಿತ್ತು.

ಯಾವುದೇ ಅಭ್ಯರ್ಥಿ ಗೆಲ್ಲಲಿ ಸುದ್ದಿ ಮಧ್ಯಮಗಳಲ್ಲಿ ವಿಜೇತರಾದ ಅಭ್ಯರ್ಥಿಗಳ ಕುರಿತ ನೂರಾರು ಮಾತುಗಳು, ವಿಜಯೋತ್ಸವ, ಗೆದ್ದ ಪಕ್ಷದ ನಾಯಕರ ವೀರಾವೇಷದ ಮಾತುಗಳು ರಾರಾಜಿಸುತ್ತಿರುತ್ತವೆ ಇರಲಿ. ಉಪಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರ ಅಷ್ಟಾಗಿ ಮಹತ್ವ ಪಡದುಕೊಂಡಿಲ್ಲದಿದ್ದರೂ ನಂಜನಗೂಡು ಕ್ಷೇತ್ರ ಮಾತ್ರ ಶ್ರೀನಿವಾಸಪ್ರಸಾದ್ ರಾಜೀನಾಮೆ ನೀಡಿದ ದಿನದಿಂದ ಚುನಾವಣೆ ಘೋಷಣೆಯಾದ ತನಕ, ಚುನಾವಣೆ ಪ್ರಚಾರ, ಚುನಾವಣೆ ನಂತರವೂ ದಿನಕ್ಕೊಂದು ಹೇಳಿಕೆಗಳು, ವಾದವಿವಾದಗಳು, ವೈಯಕ್ತಿಕವಾಗಿ ಒಬ್ಬರ ಮೇಲೆ ಇನ್ನೊಬ್ಬರು ಕೆಸರನ್ನು ಎರಚುವುದು ನಡೆದೇ ಇತ್ತು, ಈ ಕೆಸರೆರಚಾಟ ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆ ಎನ್ನಿಸುತ್ತದೆ.

ಫಲಿತಾಂಶ ಹೊರಬಿದ್ದ ಮೇಲೂ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಬಿಜೆಪಿಯವರು ಜಾತಿರಾಜಕಾರಣ ಮಾಡಿ ಗೆದ್ದುಕೊಂಡರೆಂದು ಹೇಳಿ ಸುಮ್ಮನಾಗಬೇಕಷ್ಟೆ. ಆಕಸ್ಮಾತ್ ಕಾಂಗ್ರೆಸ್‌ನ ಕೇಶವಮೂರ್ತಿ ಸೋತು ಶ್ರೀನಿವಾಸಪ್ರಸಾದ್ ಗೆದ್ದರೆ ಯಡಿಯೂರಪ್ಪ ಅವರು ಈಗಿನಿಂದಲೇ ಮುಖ್ಯಮಂತ್ರಿಯಾದೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ವಾಚಾಮಗೋಚರ ಹೀಗಳೆಯಲು ನಿಲ್ಲುತ್ತಾರೆ. ಇನ್ನು ಶ್ರೀನಿವಾಸ ಪ್ರಸಾದ್ ಅವರು ಸಿದ್ದರಾಮಯ್ಯ ಅವರ ಬಗ್ಗೆ ಒಂದೆರಡು ಮಾತು ಆಡಿ ನಿಲ್ಲಿಸುವುದಿಲ್ಲ, ಇದೆಲ್ಲ ವರ್ಷಗಟ್ಟಲೇ ಮುಂದುವರಿಯುತ್ತದೆ.


ಒಂದುವೇಳೆ ಶ್ರೀನಿವಾಸ ಪ್ರಸಾದ್ ಅವರು ಸೋಲನುಭವಿಸಿದರೆ ಸಿದ್ದರಾಮಯ್ಯ ವಿರುದ್ಧದ ಅವರ ಮಾತಿಕ ಚಕಮಕಿ ಮುಂದುವರೆಯುತ್ತದೆ. "ಮುಖ್ಯಮಂತ್ರಿಯಾಗಿ ಮತದಾರರ ಹಕ್ಕನ್ನು ಅಪವಿತ್ರಗೊಳಿಸಿದ್ದೇ ಅಲ್ಲದೆ, ಪ್ರಜಾಪ್ರಭುತ್ವವನ್ನು ಅಪವಿತ್ರಗೊಳಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಕೊನೆಯ 2 ದಿನಗಳು ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನು, ತಮ್ಮ ಅಧಿಕಾರವನ್ನು ಮುಖ್ಯಮಂತ್ರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಿದ ಕಾಂಗ್ರೆಸ್ ಪಕ್ಷ ನಂಜನಗೂಡು ಕ್ಷೇತ್ರದಲ್ಲಿ




100 ಕೋಟಿ ರೂ.ವೆಚ್ಚ ಮಾಡಿದೆ. ಆದರೆ ಜನಬಲದ ಮುಂದೆ ಹಣಬಲ ಏನೂ ಮಾಡಲು ಸಾಧ್ಯ ಇಲ್ಲ, ಹಣದ ಪ್ರಭಾವದಿಂದ ಗೆಲುವಿನ ಅಂತರ ಕಡಿಮೆಯಾಗಬಹುದಾದರೂ ಅಂತಿಮವಾಗಿ ಗೆಲವು ನಮ್ಮದೇ ಆಗಲಿದೆ" ಎಂದು ಅವರು ಈಗಾಗಲೇ ಹೇಳಿದ್ದಾರೆ. ಇದನ್ನು ನೋಡಿದರೆ ಶ್ರೀನಿವಾಸ ಪ್ರಸಾದ್ ಅವರಿಗೆ ಸೋಲಿನ ಭೀತಿ ಇದ್ದಂತೆ ಕಾಣುತ್ತದೆ.

ಅದಕ್ಕಾಗಿ ಒಂದು ವೇಳೆ ಸೋತರೆ ಯಾವುದಕ್ಕೂ ಇರಲಿ ಎಂದು ಈ ರೀತಿಯ ಆರೋಪದ ಬೀಜ ನೆಟ್ಟಿದ್ದಾರೆ. ಅವರು ಸೋತರೆ ಈ ಬೀಜ ಗಿಡವಾಗಿ ಮರವಾಗಿ ಬೆಳೆಯುತ್ತಲೇ ಹೋಗುತ್ತದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೆ.

ಶ್ರೀನಿವಾಸಪ್ರಸಾದ್ ಅವರು ಬಿಜೆಪಿ ಸೇರುತ್ತಿದ್ದಂತೆ ಬಿಜೆಪಿಯವರಂತೆ ಮಾತನಾಡುವುದನ್ನು ಮತ್ತೊಮ್ಮೆ (ಈ ಹಿಂದೆ ಬಿಜೆಪಿಯಲ್ಲೇ ಇದ್ದವರಲ್ಲವೆ) ಅಭ್ಯಾಸ ಮಾಡಿಕೊಂಡಿದ್ದಾರೆ. ತಿಂಗಳ ಹಿಂದಷ್ಟೇ ನಡೆದ ಪಂಚರಾಜ್ಯಗಳ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯಗಳಿಸಿತು. ಅದು ದೇಶದ ಎಲ್ಲರಿಗೂ ಆಶ್ಚರ್ಯವೇ. ಅದೇ ರೀತಿ ಮಾಯಾವತಿಯವರಿಗೂ ಆಶ್ಚರ್ಯವಾಗಿದೆ. ಅದಕ್ಕೆ



ಅವರಿಗೆ ಕೆಲವು ಅನುಮಾನಗಳು ಕಾಡಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಈ ಜಯದಲ್ಲಿ ಒಳಸಂಚು ನಡೆಸಿರುವ ಸಾಧ್ಯತೆ ಇದೆ ಎಂದೆನಿಸಿದೆ. ಏಕೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಬ್ಬರೂ ಚಾಣಾಕ್ಷರೆ. ತಾವು ಅಂದುಕೊಂಡಿದ್ದನ್ನು ಸಾಧಿಸಲು ಯಾವ ಮಟ್ಟಕ್ಕಾದರೂ ಇಳಿದುಬಿಡುತ್ತಾರೆ. ಹಾಗಾಗಿ ಮಾಯಾವತಿ ಅವರು "ಮತಯಂತ್ರದಲ್ಲಿ ಗೋಲ್‌ಮಾಲ್ ನಡೆದಿದೆ. ಮತಯಂತ್ರದಲ್ಲಿ ಯಾವ ಬಟನ್ ಒತ್ತಿದರೂ ಆ ಓಟು ಬಿಜೆಪಿ ಬೀಳುವಂತೆ ಮಾಡಲಾಗಿತ್ತು" ಎಂದು ಆರೋಪಿಸಿದ್ದರು. ಆ ಸಂದರ್ಭದಲ್ಲಿ ಇಡಿ ಬಿಜೆಪಿ ನಾಯಕರು, ಮರಿ



ಪುಢಾರಿಗಳು, ಚೆಡ್ಡಿಗಳು ಮಾಯಾವತಿಯನ್ನು ಗೇಲಿ ಮಾಡಿದ್ದೇನು. ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಪಾಪ ಆಕೆಯನ್ನು ಜೋಕರ್‌ನಂತೆ ಬಿಂಬಿಸಿ ಅಲ್ಲಗಳೆದರು. ನಂತರ ಏನಾಯಿತು? ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ಮತದಾನದ ಪ್ರಾತ್ಯಕ್ಷಿಕೆ ನೀಡುವಾಗ ಮತಯಂತ್ರದಲ್ಲಿ ಯಾವ ಬಟನ್ ಒತ್ತಿದರೂ ಬಿಜೆಪಿಗೆ ಪಕ್ಷದ ಸಿಂಬಲ್ ಅಂದರೆ ಕಮಲದ ಗುರುತಿನತ್ತ ಸಿಗ್ನಲ್ ತೋರಿಸುತ್ತಿತ್ತು, ಇದನ್ನು ನೋಡಿ ದೇಶಾದ್ಯಂತ ಜನತೆ ಹೌಹಾರಿದ್ದರು. ಆವಾಗ ಶ್ರೀನಿವಾಸಪ್ರಸಾದ್ ಯಾವುದೇ ಮಾತನಾಡದೆ, ತುಟಿಕ್‌ಪಿಟಿಕ್ ಎನ್ನದೆ ಬಾಯಿಮುಚ್ಚಿಕೊಂಡರು.

ಈಗ "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರ ಹಕ್ಕನ್ನು ಅಪವಿತ್ರಗೊಳಿಸಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನು, ತಮ್ಮ ಅಧಿಕಾರವನ್ನು ಮುಖ್ಯಮಂತ್ರಿ ದುರ್ಬಳಕೆ ಮಾಡಿಕೊಂಡಿದ್ದಾರೆ" ಎಂದು ಹೇಳುವ ಶ್ರೀನಿವಾಸಪ್ರಸಾದ್ ಅವರು ಆವಾಗ ಯಾವುದೇ ಮಾತನಾಡದೆ ಸುಮ್ಮನೆ ಕುಳಿತಿದ್ದಾಕೆ? ಈಗ ಹೀಗೆ ಮಾತನಾಡುವವರು ಅಂದು ಮಾಯಾವತಿಯ ವಾದವನ್ನು ಒಪ್ಪಿಕೊಳ್ಳಬೇಕಿತ್ತಲ್ಲವೆ (ಪ್ರಾತ್ಯಕ್ಷಿಕೆ ನೋಡಿದ ಮೇಲೆ)? ಯಾಕೆ ಹಾಗೆ ಮಾಡಲಿಲ್ಲ?

ಬಿಜೆಪಿಯವರ ಸಣ್ಣತನ ಎಷ್ಟಿದೆಯೆಂದರೆ ಎಲ್ಲರೂ ನಾಯಕರು, ಮರಿ ಪುಢಾರಿಗಳು ಯಡಿಯೂರಪ್ಪ ಅವರಂತೆಯೇ ತಲೆಬುಡವಿಲ್ಲದ ಆರೋಪಗಳನ್ನು ಮಾಡುವುದರಲ್ಲಿಯೇ ನಿರತರಾಗಿರುತ್ತಾರೆ. ನಂಜನಗೂಡು ವಿಧಾನಸಭೆ ಕ್ಷೇತ್ರದ ಪ್ರಚಾರದ ವೇಳೆ ಇದೇ ಕ್ಷೇತ್ರಕ್ಕೆ ಒಳಪಡುವ ಬದನವಾಳು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದಾಗ ಬಿಜೆಪಿಯ ಮಹನೀಯ ನಾಯಕರೊಬ್ಬರು ಬದನವಾಳಿನಲ್ಲಿ ನಡೆದಿದ್ದ ಗಲಬೆಗೆ ಕಾಂಗ್ರೆಸ್ ಕಾರಣ ಎಂದು ಸಾರುತ್ತಿದ್ದರು. ಇದು ಎಷ್ಟು ಹಾಸ್ಯಾಸ್ಪದವಾಗಿದೆಯಲ್ಲವೆ. 22 ವರ್ಷದ ಹಿಂದೆ ಕ್ರಿಕೆಟ್ ಆಟದ ವಿಷಯಕ್ಕೆ ಲಿಂಗಾಯತ ಮತ್ತು ದಲಿತರ ನಡುವೆ ನಡೆದ ಗಲಾಟೆಯಲ್ಲಿ ದಲಿತ ವ್ಯಕ್ತಿಯೊಬ್ಬರ ಹತ್ಯೆಯಾಗಿ 18, 20 ಲಿಂಗಾಯತ ಕುಟುಂಬದವರು ಜೈಲು ಸೇರಬೇಕಾಯಿತು. ಆಗ ದಲಿತರ ಪರವಾಗಿದ್ದ ಶ್ರೀನಿವಾಸಪ್ರಸಾದ್ ಅವರು ದಲಿತರಿಗೆ ನ್ಯಾಯ ಸಿಗುವಂತೆ ನೋಡಿಕೊಂಡಿದ್ದರು. ಆ ವಿಷಯದಲ್ಲಿ ಅಂದು ಪ್ರಸಾದ್ ಅವರು ದಲಿತರ ಪರನಿಂತು ಧೈರ್ಯ ತುಂಬಿದ್ದರು. ಜಾತಿಯ ಕೂಪದಲ್ಲಿ ಅಂದಿಗೆ ಪ್ರಸಾದ್ ಕಾರ್ಯ ಉತ್ತಮವಾದದ್ದು. ಅಂದಿನ ಈ ಗಲಭೆ, ಲಿಂಗಾಯತರಿಗೆ ಜೈಲು ಶಿಕ್ಷೆ ಇವೆಲ್ಲದರ ಕಾರಣಕ್ಕಾಗಿ ಆ ಊರಿನ ಲಿಂಗಾಯತ ಕುಟುಂಬಗಳು, ಜೊತೆಗೆ ಸುತ್ತಮುತ್ತಲಿನ ಬಹಳಷ್ಟು ಗ್ರಾಮಗಳ ಲಿಂಗಾಯತ ಕುಟುಂಬಗಳು ಪ್ರಸಾದ್ ಅವರನ್ನು ದ್ವೇಶಿಸುತ್ತಿದ್ದರು. ಈಗಲೂ ಅದು ಮುಂದುವರಿದಿದೆ. ಇದು ಈ ಉಪಚುನಾವಣೆಯಲ್ಲಿ ಪ್ರಸಾದ್ ಮೇಲೆ ಪರಿಣಾಮ ಬೀರಬಾರದು, ಲಿಂಗಾಯತ ಮತಗಳು ಒಡೆಯಬಾರದು ಎಂಬ ಕಾರಣಕ್ಕೆ ಆ ಬಿಜೆಪಿ ನಾಯಕ ಬದನವಾಳು ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಡುಬಾಕ್ ಮಾತೊಂದನ್ನು ಹರಿಯಬಿಟ್ಟ. ಬಹುಪಾಲು ಮರೆತೇಹೋಗಿದ್ದ ಕೆಟ್ಟ ಪ್ರಕರಣವನ್ನು ಕೆದಕಿ, ರಾಜಕೀಯ ಕಡ್ಡಿ ಆಡಿಸಿ ಅದನ್ನು ಮತವಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುವ ಬಿಜೆಪಿ ನಾಯಕರು ಜನಕ್ಕೆ ಒಳ್ಳೆಯದನ್ನು ಹೇಗೆ ಮಾಡುತ್ತಾರೆ.





ಇನ್ನು ಗುಂಡ್ಲುಪೇಟೆ ಉಪಚುನಾವಣೆ ವಿಷಯಕ್ಕೆ ಬಂದರೆ ಚೆಡ್ಡಿಗಳು ಇನ್ನೊಂದಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಎಚ್.ಎಸ್.ಮಹದೇವ ಪ್ರಸಾದ್ ಅವರು ಮಂತ್ರಿಯಾಗಿದ್ದಾಗ ಗುಂಡ್ಲುಪೇಟೆ ಕಡೆಯಿಂದ ಕೆಲವು ಮುಖಂಡರು ಮಹದೇವ ಪ್ರಸಾದ್ ಅವರನ್ನು ನೋಡಲು ಮೈಸೂರಿನ ಅವರ ಮನೆಗೆ ಬಂದಿದ್ದರಂತೆ. ಆವಾಗ ಪ್ರಸಾದ್ ಅವರು ಮನೆಯಲ್ಲಿರಲಿಲ್ಲವಂತೆ. ಅವರು ಬರುವ ತನಕ ಆ ಮುಖಂಡರು ಮನೆಯ ಕಾಂಪೌಂಡ್ ಒಳಗೆ ಇರುವ ಕುರ್ಚಿಗಳ ಮೇಲೆ ಕುಳಿತು ಬೀಡಿ ಸೇದಿ ಬೀಡಿಯ ತುಂಡುಗಳನ್ನು ಕಾಂಪೌಂಡ್ ಒಳಗೆ ಬಿಸಾಡಿದ್ದರಂತೆ. ಅದನ್ನು ನೋಡಿದ ಗೀತಾ ಮಹದೇವ ಪ್ರಸಾದ್ ಅವರು "ನಿಮ್ಮನ್ನು ಮನೆಯ ಒಳಗೆ ಬಿಟ್ಟುಕೊಂಡಿದ್ದು ತಪ್ಪಾಯಿತು. ನಿಮ್ಮನ್ನೆಲ್ಲ ಎಲ್ಲಿ ಇರಿಸಬೇಕೋ ಅಲೇ ಇರಿಸಬೇಕು" ಎಂದು ಬೈದು ಕಳಿಸಿದ್ದರಂತೆ ಎಂಬು ಸುಳ್ಳು ಸುದ್ದಿ ಹಬ್ಬಿಸಿದರು. ಅಷ್ಟೇ ಅಲ್ಲದೆ, ಗೀತಾ ಅವರು ಯಾವಾಗಲೂ ಕ್ಲಬ್‌ನಲ್ಲೇ ಇರುತ್ತಾರೆ, ಅವರು ಕುಡಿಯುತ್ತಾರೆ, ಇಸ್ಪೀಟ್ ಆಡುತ್ತಾರೆ, ಸಾಮಾನ್ಯ ಜನರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ, ಯಾರನ್ನೂ ಮಾತನಾಡಿಸುವುದಿಲ್ಲ ಎಂಬೆಲ್ಲ ಸುದ್ದಿಗಳನ್ನೂ ಹಬ್ಬಿಸಿದರು. ಮಹಿಳೆಯೊಬ್ಬರ ವಿರುದ್ಧ ಇಂತಹ ಕೆಟ್ಟ ಕಟ್ಟುಕತೆಗಳನ್ನು ಹಬ್ಬಿಸುವ ಜನ ಇನ್ನು ಕ್ಷೇತ್ರಕ್ಕೆ ಯಾವ ಕೆಲಸವನ್ನು ಮಾಡುತ್ತಾರೆ?

ಹೀಗೆ ಗೀತಾ ಮಹದೇವ ಪ್ರಸಾದ್ ಅವರು ಜನಸಾಮಾನ್ಯರ ಪರವಾಗಿಲ್ಲ ಎಂದು ಬಿಂಬಿಸಿ ಸಾಮಾನ್ಯ ಜನರನ್ನು ಗೊಂದಲದಲ್ಲಿ ಸಿಲುಕಿಸಿ ಮತಗಳನ್ನು ಡೈವರ್ಟ್ ಮಾಡುವ ತಂತ್ರಗಳನ್ನು ಬಿಜೆಪಿಗಳು ಬಳಸಿದರು. ಹಾಗೊಮ್ಮೆ ಬಿಜೆಪಿಗಳು ಗೀತಾ ಅವರ ಬಗ್ಗೆ ಹೇಳಿದ್ದು ಸತ್ಯವೆಂದೇ ಇಟ್ಟುಕೊಳ್ಳೋಣ. ಈ ಬಿಜೆಪಿ ನಾಯಕರ ಮನೆ ಒಳಗೆ ಸಾಮಾನ್ಯ ಜನ ಬೀಡಿ ಸೇದುತ್ತಾ ಕುಳಿತಿದ್ದರೆ ಇವರು ಅದನ್ನು ನೋಡಿಕೊಂಡು ಅವರಿಗೆ ಕೈ ಮುಗಿಯುತ್ತಾರೆಯೆ?




ಇವೆಲ್ಲ ಈ ಉಪ ಚುನಾವಣೆಯ ಸಂದರ್ಭದಲ್ಲಿ ನಡೆದ ಕೆಲವು ಪ್ರಕರಣಗಳು. ಫಲಿತಾಂಶದ ನಂತರ ಎಂತೆಂತಹ ಕೀಳು ಮಟ್ಟದ ಮಾತುಗಳು ಕೇಳಿ ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

■ ಶರ

ತುಮಕೂರು: ಮಕ್ಕಳ ಭವಿಷ್ಯಕ್ಕಾಗಿ ನಾಯಕರ ಕಿತ್ತಾಟ

ಟಿ.ಬಿ.ಜಯಚಂದ್ರ ಮಗ ಸಂತೋಷ್ | ಕೆ.ಎನ್.ರಾಜಣ್ಣ ಮಗ ರಾಜೇಂದ್ರ | ಜೆ.ಎಸ್.ಬಸವರಾಜು ಮಗ ಜ್ಯೋತಿಗಣೇಶ್ | ಚನ್ನಿಗಪ್ಪ ಮಗ ಗೌರಿಶಂಕರ್

ಇವತ್ತು ರಾಜ್ಯವು ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡಿದ್ದು ಜನರು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟಗಳನ್ನು ನಡೆಸುತ್ತಿದ್ದಾರೆ. ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಉಳಿದಿದೆಯಾದ್ದರಿಂದ ಈಗಲಾದರೂ ಜನನಾಯಕರು ತಮ್ಮತ್ತ ನೋಡುವರೇ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಜನನಾಯಕರೋ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಯಾವ ತಂತ್ರ ರೂಪಿಸಬೇಕು, ಎಷ್ಟು ಹಣ ಮತ್ತು ಹೆಂಡ ಚೆಲ್ಲಬೇಕು, ತಮ್ಮ ಕುಟುಂಬದ ಯಾರು ಯಾರಿಗೆ ಟಿಕೆಟ್ ಗಿಟ್ಟಿಸಬೇಕು ಎಂಬುದರ ಬಗ್ಗೆಯೇ ತಲೆ ಕೆಡಿಸಿಕೊಂಡಿರುವಂತಿದೆ.

ಈಗಾಗಲೇ ರಾಜ್ಯದ ಕೆಲವು ರಾಜಕೀಯ ಮುಖಂಡರು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಇಳಿಸಿದ್ದು ಮುಂಬರುವ ಚುನಾವಣೆಯಲ್ಲಿ ಅವರನ್ನು ಯಾವ ಕ್ಷೇತ್ರದಲ್ಲಿ ಅಭ್ಯರ್ಥಿ ಮಾಡಿಸಬೇಕೆಂದು ತಯಾರಿ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆ ಈ ವಿದ್ಯಮಾನಕ್ಕೆ ಹೊಸತಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ

ಕೆಲವು ದಿನಗಳ ಹಿಂದೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯೊಂದರಲ್ಲಿ ಮುಂದಿನ ಚುನಾವಣಾ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಿತು. ಅಲ್ಲಿ ಕ್ಷೇತ್ರೋದ್ಧಾರಕ್ಕಿಂತ ಹೆಚ್ಚು ಬಿರುಸಾಗಿ ಜಿದ್ದಾಜಿದ್ದಿ ನಡೆದದ್ದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಮಧುಗಿರಿಯ ಹಾಲಿ ಶಾಸಕ ಕೆ.ಎನ್.ರಾಜಣ್ಣನ ನಡುವೆ.

ಹೋದವರ್ಷ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಮಗನಿಗೇ ಕಾಂಗ್ರೆಸ್ ಟಿಕೆಟ್ ಸಿಗಬೇಕೆಂದು ಜಯಚಂದ್ರ ಮತ್ತು ರಾಜಣ್ಣನ ನಡುವೆ ಸ್ಪರ್ಧೆ ನಡೆದಿತ್ತು, ಆಗ ರಾಜಣ್ಣನ ಕೈ ಮೇಲಾಗಿ ಅವರ ಪುತ್ರ ರಾಜೇಂದ್ರನಿಗೆ ಟಿಕೆಟ್ ಸಿಕ್ಕಿತ್ತು, ತಮ್ಮ ಪುತ್ರ ಸಂತೋಷನಿಗೆ ಟಿಕೆಟ್ ಸಿಗದಿದ್ದ ಕಾರಣಕ್ಕೆ ಜಯಚಂದ್ರ ಪಕ್ಷದ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡಿದ್ದರು ಮತ್ತು ಶಿರಾ ಭಾಗದಲ್ಲಿ ಕಾಂಗ್ರೆಸ್ ಮತಗಳು ಜೆಡಿಎಸ್‌ಗೆ ಬೀಳುವಂತೆ ನೋಡಿಕೊಂಡಿದ್ದರು ಎಂದು ರಾಜಣ್ಣ ಆರೋಪಿಸಿದ್ದರು. ಚುನಾವಣೆಯಲ್ಲಿ ತಮ್ಮ ಮಗ ರಾಜೇಂದ್ರ ಸೋತಿದ್ದರಿಂದ ಅವಮಾನಗೊಂಡಿದ್ದ ರಾಜಣ್ಣ ಆನಂತರ ಜಯಚಂದ್ರ ಭಾಗವಹಿಸಿದ್ದ ಕಾರ್ಯಕ್ರಮಗಳಿಗೆ ಗೈರುಹಾಜರಾಗುವ ಮೂಲಕ ಪ್ರತಿಭಟಿಸುತ್ತಲೇ ಇದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಗೆ ಈಗ ಒಂದು ವರ್ಷ ಉಳಿದಿರುವುದರಿಂದ ಈ ಅಪ್ಪಂದಿರು ಮತ್ತದೇ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ತನ್ನ ಸುಪುತ್ರ ರಾಜೇಂದ್ರನಿಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್ ಬೇಕೆಂದು ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನ ಮುಂದೆ ಬೇಡಿಕೆ ಇಟ್ಟಿದ್ದಾರೆಂಬುದು ಒಂದು ವದಂತಿ. ಸಿದ್ದರಾಮಯ್ಯನವರಿಗೆ ರಾಜಣ್ಣ ಹತ್ತಿರದವರಾಗಿದ್ದು ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿದ್ದರಿಂದ ಅವರ ಪುತ್ರನಿಗೆ ಟಿಕೆಟ್ ಸಿಗಬಹುದೆಂಬ ಲೆಕ್ಕಾಚಾರ ಕೆಲವರದ್ದು.

ಕೆಲವು ತಿಂಗಳುಗಳ ಹಿಂದೆ ನಡೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ರಾಜಣ್ಣನ ಪತ್ನಿ ಶಾಂತಲ ಅವರಿಗೆ ಟಿಕೆಟ್ ಸಿಕ್ಕಿದ್ದು ಆಕೆಯನ್ನು ಗೆಲ್ಲಿಸಿಕೊಳ್ಳುವಲ್ಲಿ ರಾಜಣ್ಣ ಯಶಸ್ವಿ ಆಗಿದ್ದಾರೆ. ಹೀಗೆ ಪುತ್ರ ಮತ್ತು ಪತ್ನಿಯನ್ನು ರಾಜಕೀಯಕ್ಕೆ ತಂದರೂ ಸಂತೃಪ್ತರಾಗದ ರಾಜಣ್ಣ ಮುಂದಿನ ಚುನಾವಣೆಯಲ್ಲಿ ತಮ್ಮ ಮಗಳನ್ನೂ ರಾಜಕೀಯಕ್ಕೆ ತರಲು ಪರಿತಪಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.


ಇತ್ತ ಜಯಚಂದ್ರ ತಮ್ಮ ಮಗ ಸಂತೋಷನಿಗೆ ತಕ್ಕುದಾದ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಒಂದು ಮೂಲದ ಪ್ರಕಾರ ಗುಬ್ಬಿ ಕ್ಷೇತ್ರದ ಟಿಕೆಟ್ ತಮ್ಮ ಮಗನಿಗೆ ನೀಡುವಂತೆ ಜಯಚಂದ್ರ ಪಕ್ಷದ ಹಿರಿಯ ಮುಖಂಡರಿಗೆ ಮನವಿ ಸಲ್ಲಿಸಿದ್ದಾರಂತೆ.

ಇನ್ನು ಪಾವಗಡದ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವೆಂಕಟರವಣಪ್ಪ ಅವರೂ ತಮ್ಮ ಮಗ ಹೆಚ್.ವಿ.ವೆಂಕಟೇಶ್‌ನನ್ನು ಕಳೆದ ಬಾರಿ ಮಂಗಳವಾಡ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿದ್ದರು. ಈಗ ಆತನನ್ನು ಶಾಸಕನಾಗಿಸುವ ತವಕಕ್ಕೆ ಬಿದ್ದಿರುವ ವೆಂಕಟರವಣಪ್ಪ ಈ ನಿಟ್ಟಿನಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಕುಟುಂಬ ರಾಜಕಾರಣ


ಹೇಳಿಕೇಳಿ ಜೆಡಿಎಸ್ ಎಂಬ ಪಕ್ಷ ಇರುವುದೇ ಕುಟುಂಬ ರಾಜಕಾರಣಕ್ಕೆ ಎಂಬ ಮಾತಿದೆ. ಇದು ಪಕ್ಷದ ಮೇರು ನಾಯಕರಿಗೆ ಸೀಮಿತವಾಗಿಲ್ಲ. ಈ ಹಿಂದೆ ಮಾಜಿ ಮಂತ್ರಿ ಚನ್ನಿಗಪ್ಪ ತಮ್ಮ ಮಗ ಗೌರಿಶಂಕರ್‌ನನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ನಿಲ್ಲಿಸಿ ಗೆದ್ದೂ ಇದ್ದರು. ಈ ಗೌರಿಶಂಕರ್ ಮಧುಗಿರಿ ರಾಜಕೀಯಕ್ಕೆ ಬಂದಂದಿನಿಂದಲೇ ಕ್ಷೇತ್ರದಲ್ಲಿ ಹಣದ ಓಡಾಟ ಜಾಸ್ತಿಯಾಗಿದ್ದು, ಒಂದು ಓಟಿಗೆ ಇಷ್ಟು ಹಣ ಎಂದೂ ನಿಗದಿಯಾಗಿದೆ. ಈಗ ಗೌರಿಶಂಕರ್ ತುಮಕೂರು ಗ್ರಾಮಾಂತರದಿಂದ ಸ್ಪರ್ಧಿಸುವ ಇಚ್ಛೆಯಿಂದ ಅಲ್ಲಿಯ ಯುವಕರ ಮೂಲಕ ಕನ್ನಡ ರಾಜ್ಯೋತ್ಸವದಂತ ಕಾರ್ಯಕ್ರಮಗಳಿಗೆ ಹಣವನ್ನು ನೀರಿನಂತೆ ಹರಿಸುತ್ತಿದ್ದಾ ತನ್ನ ಮಗನನ್ನು ಮತ್ತೆ ಶಾಸಕನಾಗಿಸಿ, ಸಾಧ್ಯವಾದರೆ ಅ ಸಚಿವ ಕೂಡ ಆಗಬೇಕೆಂಬ ಹಂಬಲದಲ್ಲಿ ಚೆನ್ನಿಗ ಮುಳುಗಿದ್ದಾರೆ. ತುರುವೇಕೆರೆಯ ಹಾಲಿ ಜೆಡಿಎಸ್ ಶಾ ಎಮ್.ಟಿ.ಕೃಷ್ಣಪ್ಪ ತನ್ನ ಸೊಸೆ ಸಹನಾಳನ್ನು ಮಾಯಸಂ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿಗೆ ನಿಲ್ಲಿಸಿದ್ದರು. ಈ ಮಗ ರಾಜೀವ್‌ನನ್ನು ಈ ಬಾರಿ ಯಾವುದಾದರು ಕ್ಷೇತ್ರ ಅಭ್ಯರ್ಥಿಯನ್ನಾಗಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಆದ ಇತ್ತೀಚೆಗೆ ಮಡಿಕೇರಿ ಹೋಮ್ ಸ್ಟೇ ಒಂದರಲ್ಲಿ ಅವ ಸುಪುತ್ರ ರಾಜೀವ್ ಹುಡುಗಿಯರೊಂದಿಗೆ ಮೋಜು ಮ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿಬಿದ್ದು ರಾಜ್ಯಮಟ್ಟದ ತನ್ನ ಮಾನ ಹರಾಜು ಮಾಡಿಕೊಂಡಿದ್ದ. ಆದರೇನಂ ಜನ ಅದನ್ನೆಲ್ಲ ಮರೆತಿದ್ದಾರೆ ಎಂಬ ಭರವಸೆಯಲ್ಲಿ ಕೃಷ್ಣ ಸೂಕ್ತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ.


ಉರಿಬಿಸಿಲಲ್ಲಿ ಕಾಲ್ನಡಿಗೆ ಜಾಥಾ ಹೊರಟ ಕಾರ್ಮಿಕರು



ಅಧಿಕಾರಕ್ಕೆ ಬರುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಸುದ್ದಿ ಮಾಡಿದ್ದರು. ಆ ಪಾದಯಾತ್ರೆ ಅವರು ಮುಖ್ಯಮಂತ್ರಿಯಾಗಲು ನೆರವಾಗಿತ್ತು, ಆದರೆ ಇಂದು 1000ಕ್ಕೂ ಹೆಚ್ಚು ಬಡ ಕಾರ್ಮಿಕರು ಹೆಚ್ಚು ಸದ್ದಿಲ್ಲದೇ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿದ್ದರಾಮಯ್ಯನವರನ್ನು ಕಾಣಲು ಅದೇ ಬಳ್ಳಾರಿಯಿಂದ ಬೆಂಗಳೂರಿಗೆ ನಡೆದುಬರುತ್ತಿದ್ದಾರೆ. ಇಂತಹ ಒಂದು ಅಭೂತಪೂರ್ವ ಹೋರಾಟವನ್ನು ಮುನ್ನಡೆಸುತ್ತಿರುವವರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿರುವ ಹಂಗಾಮಿ ಕಾರ್ಮಿಕರು. ಕನಿಷ್ಠ ಕೂಲಿಗಾಗಿ ಹೋರಾಡಿ, ಹೋರಾಡಿ ಬೇಸತ್ತ ಈ ಕಾರ್ಮಿಕರು ಕಾಡಾದ ಚೀಫ್ ಇಂಜಿನಿಯರ್ ಕಟ್ಟಿಮನಿ ಮುಂದೆ ಪ್ರತಿಭಟಿಸಿದ್ದರು. ಆದರೆ ಆತ ನಿಮ್ಮ ಬೇಡಿಕೆ ಈಡೇರಬೇಕಿದ್ದರೆ ಹೋಗಿ ಮುಖ್ಯಮಂತ್ರಿಯನ್ನೇ ಕೇಳಿ ಎಂದುಬಿಟ್ಟನು. ಇದನ್ನು ಸವಾಲಾಗಿ ಸ್ವೀಕರಿಸಿದ ಈ ಕಾರ್ಮಿಕರು ಇಂದು ಮುಖ್ಯಮಂತ್ರಿಯನ್ನೇ ನೋಡಲು ನಡೆದುಬರುತ್ತಿದ್ದಾರೆ. ಮುನಿರಾಬಾದ್‌ನಿಂದ ಹೊರಟು ಸುಮಾರು 350 ಕಿ.ಮೀ ದೂರವನ್ನು ಉರಿಬಿಸಿಲಿನಲ್ಲಿ ನಡೆಯುತ್ತಾ ಇನ್ನೇನು ಗುರಿಯ ಹತ್ತಿರ ಬಂದು ಸೇರಿಬಿಟ್ಟಿದ್ದಾರೆ.

ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿಗೆ ತುಂಗಭದ್ರ ನದಿಯಿಂದ ನಿರುಣಿಸುವ ಕಾರ್ಮಿಕರು ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿಯಿರುವ ಮುನಿರಾಬಾದಿನಲ್ಲಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಕನಿಷ್ಠ ಕೂಲಿಗಾಗಿ ಹೋರಾಡುತ್ತಿದ್ದಾರೆ. ಕಳೆದ ತಿಂಗಳು ಮಾರ್ಚ್ 17 ರಿಂದ ಧರಣಿ ಆರಂಭಿಸಿದ ಇವರು ಈಗ ನೀಡುತ್ತಿರುವ 8,400 ರೂ. ವೇತನವನ್ನು 16,950 ರೂ.ಗಳಿಗೆ ಏರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇದರ ಜೊತೆಗೆ ಸಂಬಳವನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಕ್ಕೊತ್ತಾಯ ಈಡೇರಿಕೆಗಾಗಿ ಧರಣಿ ಹೋರಾಟ, ಉಪವಾಸ ಸತ್ಯಾಗ್ರಹ, ಮುಷ್ಕರ, ರಸ್ತಾ ರೋಕೊ, ಕಚೇರಿಗೆ ಬೀಗಮುದ್ರೆ ಇತ್ಯಾದಿ ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಇವುಗಳಲ್ಲಿ ಯಾವುವೂ ಅಲ್ಲಿನ ದಪ್ಪ ಚರ್ಮದ ಅಧಿಕಾರಿಗಳಿಗೆ ತಾಕಿಲ್ಲ, ಅವರ ಉತ್ತರವೊಂದೇ: "ಇದು ನಮ್ಮ ಕೈಯಲಿಲ್ಲ, ಹಾಗಾಗಿ ನೀವು ಬೆಂಗಳೂರಿಗೆ ಹೋಗಿ ಕೇಳಿ."





ಇದರಿಂದ ರೋಸತ್ತಿರುವ ಕಾರ್ಮಿಕರು ಈ ಬಾ ತಮ್ಮ ಹಕ್ಕೊತ್ತಾಯಗಳು ಈಡೇರಲೇಬೇಕೆಂಬ ಹಠದಿಂ ಕಾಲ್ನಡಿಗೆ ಆರಂಭಿಸಿಬಿಟ್ಟಿದ್ದಾರೆ. 40 ಡಿಗ್ರಿ ಉರಿಬಿಸಿಲಿನ 5-6 ಕಿ.ಮೀ ನಡೆಯುವುದೇ ಕಷ್ಟವಾಗಿರುವ ಸಂದರ್ಭದ 350 ಕಿ.ಮೀ ನಡೆಯುವುದು ತಮಾಷೆಯ ವಿಚಾರವ ಆದರೆ ಇದು ತಮ್ಮ ಅಳಿವುಉಳಿವಿನ ಸ್ವಾಭಿಮಾನ ಪ್ರಶ್ನೆಯಾಗಿ ಪರಿಗಣಿಸಿರುವ ಈ ಬಡ ಕಾರ್ಮಿಕರ ದೃಢವಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಈ ಕಾರ್ಮಿಕರ ಹೋರಾಟಕ್ಕೆ ಅಲ್ಲಿನ ಟಿಯುಸಿ ಕಾರ್ಮಿಕ ಸಂಘಟನೆ ನಾಯಕತ್ವ ನೀಡಿದೆ. ಆರ್.ಮಾನಸಯ ಡಿ.ಎಚ್.ಪೂಜಾರ್, ನಾಗಲಿಂಗಸ್ವಾಮಿ ಮುಂತಾ

...ಜೆಪಿಯಲ್ಲೂ ಕುಟುಂಬ ರಾಜಕಾರಣ

...ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಸದಾ ...ಸುತ್ತಿದ್ದ ಬಿಜೆಪಿ ಕೂಡ ಈಗ ಕುಟುಂಬ ರಾಜಕಾರಣಕ್ಕೆ ...ಸ್ತಾಗಿದೆ. ಅದಕ್ಕೆ ಉತ್ತಮ ಉದಾಹರಣೆ ತಾನು ಈಗಾಗಲೇ ...ಜ್ಯದ ಮುಖ್ಯಮಂತ್ರಿ ಆಗೇಬಿಟ್ಟೆ ಎಂಬ ಗುಂಗಿನಲ್ಲಿರುವ ...ಡಿಯೂರಪ್ಪ. ತುಮಕೂರು ಜಿಲ್ಲೆಯಲ್ಲೂ ಬಿಜೆಪಿ ...ಟುಂಬ ರಾಜಕಾರಣಕ್ಕೆ ಬಲಿಯಾಗಿದೆ. ಬಿಜೆಪಿಯ ಮಾಜಿ ...ದ ಜಿ.ಎಸ್.ಬಸವರಾಜು ತನ್ನ ಮಗ ಜ್ಯೋತಿಗಣೇಶನನ್ನು ...ಕ್ಷ ನಾಯಕನನ್ನಾಗಿಸಬೇಕೆಂದು ಬಹಳ ವರ್ಷಗಳಿಂದ ...ಯತ್ನಿಸುತ್ತಲೇ ಇದ್ದಾರೆ. ಆದರೆ ಸ್ಥಳೀಯ ಕಾರಣಗಳು ...ಜ್ಯೋತಿಗಣೇಶನಿಗೆ ಅಡ್ಡಗಾಲಾಗಿವೆ. ತುಮಕೂರು ನಗರ ...ದ ಅಭ್ಯರ್ಥಿ ಆಗುವ ಕನಸು ಕಾಣುತ್ತಿರುವ ಗಣೇಶನಿಗೆ ...ಜಿ ಶಾಸಕ ಸೊಗಡು ಶಿವಣ್ಣನೇ ದೊಡ್ಡ ತಲೆನೋವು. ... ಮೊದಲಿನಿಂದಲೂ ಬಸವರಾಜು ಕುಟುಂಬಕ್ಕೂ ಮತ್ತು ...ಗಡು ಶಿವಣ್ಣನಿಗೂ ಆಗುವುದೇ ಇಲ್ಲ. ಇದೇ ಕಾರಣಕ್ಕೆ ...ಜ್ಯೋತಿಗಣೇಶ್‌ನನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ...ಳಗೊಳಿಸಬೇಕೆಂದು ಸೊಗಡು ಶಿವಣ್ಣ ಒತ್ತಡ ಹಾಕಿದ್ದ. ...ು ವಿಫಲವಾದಾಗ ಮುನಿಸಿಕೊಂಡ ಸೊಗಡು ಶಿವಣ್ಣ ...ಡ್ಡಿ ವೈರಿ ಈಶ್ವರಪ್ಪನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ...ಸುವುದಾಗಿ ಧಮಕಿ ಹಾಕಿದ್ದ. ಇದಕ್ಕಾಗಿ ಪಕ್ಷದಿಂದ ...ನೋಟಿಸ್ ಬಂದರೂ ಕ್ಯಾರೆ ಅನ್ನದ ಸೊಗಡು ಶತಾಯ ...ಯ ಜ್ಯೋತಿಗಣೇಶನಿಗೆ ಟಿಕೆಟ್ ಕೊಡಬಾರದೆಂದು ...ಟ್ಟು ಹಿಡಿದಿದ್ದಾರೆ. ಆದರೆ ಈ ಬಾರಿ ಮಗನನ್ನು ...ಧಾನಸೌಧದ ಮೆಟ್ಟಿಲು ಹತ್ತಿಸುವ ಶಪಥಗೈದಿರುವ ...ಬಸವರಾಜು ಗುಬ್ಬಿ ಅಥವಾ ತುಮಕೂರು ನಗರ ಕ್ಷೇತ್ರದ ...ಟಿಕೆಟ್ ಬೇಕೇ ಬೇಕು ಅಂತ ಪಕ್ಷದ ಹೈಕಮಾಂಡ್ ...ಂದೆ ಪಟ್ಟು ಹಿಡಿದಿದ್ದಾರೆ.

...ಪಂಚಾಯತಿಯಲ್ಲೂ ಕುಟುಂಬ ರಾಜಕಾರಣ

... ಕೆಲವು ತಿಂಗಳುಗಳ ಹಿಂದೆ ನಡೆದ ಜಿಲ್ಲಾ ಪಂಚಾಯತಿ ...ಚುನಾವಣೆಗಿಂತ ಮುಂಚೆ ರಾಜ್ಯ ಸರ್ಕಾರವು ಇನ್ನು ಮುಂದೆ ...ಪಂ ಅಧ್ಯಕ್ಷರ ಅವಧಿ ಐದು ವರ್ಷ ಎಂದೂ, ಅವರಿಗೆ ...ವ ಸಂಪುಟದ ಸ್ಥಾನಮಾನ ಸಿಗಲಿದೆ ಎಂದೂ ಹೇಳಿದ್ದೇ ...ಸ್ಲೆಲ್ಲ ಕುಟುಂಬ ರಾಜಕಾರಣಕ್ಕೆ ಕಾರಣವಾಗಿದೆ. ...ಮಹಿಳೆಯರ ಸಬಲೀಕರಣಕ್ಕೆ ಎಂದು ಪಂಚಾಯತಿಗಳಲ್ಲಿ ...ಮೀಸಲಾತಿ ಇಟ್ಟರೆ ಈ ರಾಜಕಾರಣಿಗಳು ತಮ್ಮ ಪತ್ನಿಯರಿಗೆ ...ಅಥವಾ ಪುತ್ರಿಯರಿಗೆ ಟಿಕೆಟ್ ಕೊಟ್ಟು ಚುನಾವಣೆಗೆ ...ಳಿಸಿದ್ದರು. ಹೀಗೆ ಮಹಿಳೆಯರ ಸಬಲೀಕರಣ ಎಂಬ ...ತ್ರವನ್ನೇ ರಾಜಕೀಯ ನಾಯಕರು ಗೌಣವಾಗಿಸಿದ್ದರು. ... ಇಷ್ಟು ವರ್ಷ ವಿಧಾನಸಭೆಯಲ್ಲಿ ತಾವು ವಕ್ಕರಿಸಿದ್ದೂ ...ಲ್ಲದೆ, ಈಗ ತಮ್ಮ ಪುತ್ರರತ್ನರನ್ನು ಅಲ್ಲಿಗೆ ತರುವ, ಜಿಲ್ಲಾ ...ಪಂಚಾಯತಿಗಳಲ್ಲಿ ತಮ್ಮ ಪತ್ನಿ ಅಥವ ಪುತ್ರಿಯರನ್ನು ...ಪ್ರತಿಷ್ಠಾಪಿಸುವ ಪರಿಪಾಠ ಹೆಚ್ಚಾಗುತ್ತಿದೆ. ಬೇರೆ ಜಿಲ್ಲೆಗಳ ಪರಿಸ್ಥಿತಿ ...ಗಿದೆಯೋ, ತುಮಕೂರು ಜಿಲ್ಲೆಯ ಮತದಾರರು ಮಾತ್ರ ...ಮ್ಮ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಕುಟುಂಬ ...ರಾಜಕಾರಣಕ್ಕೆ ಛೀಮಾರಿ ಹಾಕುತ್ತಿರುವುದಂತೂ ಸುಳ್ಳಲ್ಲ.


■ ಅನಿಲ್‌ಕುಮಾರ್ ಚಿಕ್ಕದಾಳವಟ್ಟೆ

...ರ್ಮಿಕರ ನಾಯಕರು ಕೂಡ ಈ ಕಾರ್ಮಿಕರೊಂದಿಗೆ ...ಲ್ನಡಿಗೆ ಜಾಥಾದಲ್ಲಿ ಹೆಜ್ಜೆ ಹಾಕುವ ಮೂಲಕ ಸಾಥ್ ...ಡಿದ್ದಾರೆ. ಈ ಕಾಲ್ನಡಿಗೆ ಜಾಥಾವು ಏಪ್ರಿಲ್ 14 ...ದು ಅಂಬೇಡ್ಕರ್ ಜಯಂತಿಯ ದಿನ ಬೆಂಗಳೂರು ...ುಪಿ 'ಬೆಂಗಳೂರು ಚಲೋ - ಜನತೆಯ ಹಕ್ಕುಗಳ ...'ದ ಕಾರ್ಯಕ್ರಮದಲ್ಲಿ ಕೂಡಿಕೊಳ್ಳಲಿದ್ದಾರೆ. ಈಗಾಗಲೇ ...ಂಗಳೂರು ಚಲೋ' ಅಂಬೇಡ್ಕರ್ ಜಯಂತಿ ...ರ್ಯಕ್ರಮಕ್ಕೆ ನೂರಾರು ಸಂಘಟನೆಗಳು ಐಕ್ಯವೇದಿಕೆಯಡಿ ...ಒಂದುಗೂಡಿ ಆಚರಿಸುತ್ತಿದ್ದಾರೆ. ಭೂಮಿ ಮತ್ತು ವಸತಿಹಕ್ಕು ...ವಂಚಿತರ ಹೋರಾಟ ಸಮಿತಿ, ದಲಿತ ದಮನಿತರ ...ಸ್ವಾಭಿಮಾನಿ ಹೋರಾಟ ಸಮಿತಿ ಮತ್ತು ಜನಾಂದೋಲನಗಳ ...ಮಹಾಮೈತ್ರಿ ಈ ಮೂರು ಒಕ್ಕೂಟಗಳು ಸೇರಿ ...ಅಂಬೇಡ್ಕರ್ ಜನ್ಮದಿನದಂದು 'ಬೆಂಗಳೂರು ಚಲೋ' ...ಹೋರಾಟವನ್ನು ಹಮ್ಮಿಕೊಂಡಿವೆ. ಇದಕ್ಕಾಗಿ ಸುಮಾರು ...0 ಜನ ಕಾರ್ಯಕರ್ತರು ಒಂದು ವಾರದ ...ಮುಂಚೆಯಿಂದಲೇ ತಯಾರಿ ಕೆಲಸದಲ್ಲಿ, ...ಜನಾಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ.


...ಇದು ಹೋರಾಟಗಳ ಪರ್ವಕಾಲವಾಗಿದ್ದು ಈಗಾಗಲೇ ...ಅಂಗನವಾಡಿ ಕಾರ್ಯಕರ್ತರು ತಮ್ಮ ವೇತನಕ್ಕಾಗಿ ನಡೆಸಿದ ...ಹೋರಾಟ ಮತ್ತು ಕೊಡಗಿನ ದಿಡ್ಡಳ್ಳಿ ಆದಿವಾಸಿಗಳು ...ವ್ವ ಭೂಮಿಗಾಗಿ ನಡೆಸಿದ ಸಮರಶೀಲ ಹೋರಾಟ ...ರಡು ವಿಚಾರಗಳನ್ನು ಮುಖ್ಯಮಂತ್ರಿಗಳು ಸಭೆ ಕರೆದು ...ದರವಾಗಿ ಚರ್ಚಿಸಿ ನ್ಯಾಯಸಮ್ಮತ ರೀತಿಯಲ್ಲಿ ...ಹರಿಸಿದ್ದಾರೆ. ಅದೇ ರೀತಿಯಲ್ಲಿ ಮುನಿರಾಬಾದ್‌ನಿಂದ ...ರಟಿರುವ ಕಾರ್ಮಿಕರ ಹೋರಾಟವನ್ನು ಸಹ ...ರಾತ್ಮಕವಾಗಿ ಬಗೆಹರಿಸುವ ಸೂಚನೆ ನೀಡಿದ್ದಾರೆ. ಈ ...ರ್ಮಿಕರ ಹೋರಾಟಕ್ಕೆ ಜಯವಾಗಲಿ ಎಂದು ...ಬೈಸೋಣ.

■ ಮುತ್ತುರಾಜು

ನರಗುಂದ: ಯಾವಗಲ್-ಪಾಟೀಲ್ ಜಂಗೀಕುಸ್ತಿ



ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿ.ಆರ್.ಯಾವಗಲ್ ಮತ್ತು ಆತನ ಪಾರಂಪರಿಕ ಎದುರಾಳಿ ಮಾಜಿ ಮಂತ್ರಿ ಸಿ.ಸಿ.ಪಾಟೀಲ್ ನಡುವೆ 2018 ರ ಚುನಾವಣೆಯಲ್ಲಿ ಭರ್ಜರಿ ಯುದ್ಧ ಜರುಗುವುದು ನಿಕ್ಕಿಯಾಗಿ ಹೋಗಿದೆ. ಯಾವಗಲ್ ಮತ್ತು ಪಾಟೀಲ್‌ರ ನಡುವೆ ಕಳೆದ ಎರಡು ದಶಕದಿಂದ ಈ ಕ್ಷೇತ್ರದಲ್ಲಿ ರಾಜಕೀಯ ಕದನ ಜರುಗುತ್ತಿದ್ದು ಇವರಿಬ್ಬರು ಈ ಕ್ಷೇತ್ರವನ್ನು ತಮ್ಮ ಪೂರ್ವಜರ ಜಾಗೀರ ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಇಂದಿಗೂ ಈ ಕ್ಷೇತ್ರದಲ್ಲಿ ಪಾಟೀಲ್ ಮತ್ತು ಯಾವಗಲ್ ಕೇಂದ್ರಿತ ರಾಜಕೀಯ ಜರುಗುತ್ತಿದೆ. ಇಲ್ಲಿ ಇಬ್ಬರನ್ನು ಬಿಟ್ಟು ತೃತೀಯ ರಾಜಕೀಯ ಶಕ್ತಿ ಉದಯಿಸದೆ ಇರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಇಲ್ಲಿಯತನಕ ಯಾವಗಲ್ ಐದು ಬಾರಿ ಶಾಸಕನಾಗಿದ್ದರೆ



ಸಿ.ಸಿ.ಪಾಟೀಲ್ ಎರಡು ಬಾರಿ ಶಾಸಕನಾಗಿದ್ದಾರೆ.

ಮೂಲತಃ ನವಲಗುಂದ ತಾಲೂಕಿನ ಯಾವಗಲ್ 1970 ದಶಕದಲ್ಲಿ ನವಲಗುಂದ ತಾಲೂಕಿನಲ್ಲಿ ರಾಜಕೀಯ ಪ್ರಾರಂಭಿಸಿದರು. ಅಲ್ಲಿ ಸಣ್ಣಪುಟ್ಟ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದರು. 1978 ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಆರ್.ಕೆ. ಕುಲಕರ್ಣಿ ವಿರುದ್ಧ ಮಕಾಡೆ ಮಲಗಿದರು. ಹೇಳಿಕೇಳಿ ನವಲಗುಂದ ತಾಲೂಕಿನ ರಾಜಕೀಯ ಲಿಂಗಾಯತ ಪಂಚಮಶಾಲಿ, ಕುರುಬ ಸಮಾಜವನ್ನು ಆಧರಿಸಿದೆ. ಆದ್ದರಿಂದ ಅಲ್ಪಸಂಖ್ಯಾತ ರೆಡ್ಡಿ ಕೋಮಿನ ಯಾವಗಲ್‌ನನ್ನು ಯಾರು ಕ್ಯಾರೆ ಅನ್ನಲಿಲ್ಲ. ಆಗ ಯಾವಗಲ್ ಅರಸಿದ್ದು ಪಕ್ಕದ ನರಗುಂದ ವಿಧಾನಸಭಾ ಕ್ಷೇತ್ರವನ್ನು.

ನರಗುಂದಕ್ಕೆ ಅಡಿ ಇಟ್ಟ ನಂತರ 1982 ರಲ್ಲಿ ಹಲವಾರು ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮನಕ್ಕೆ ಹತ್ತಿರವಾದರು. 1983ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪ್ಪ ಸ್ಥಾಪಿತ ಕ್ರಾಂತಿರಂಗದ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭಾ ಪ್ರವೇಶಿಸಿದರು. ನಂತರ 1984 ರಲ್ಲಿ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಎರಡು ಬಾರಿಗೆ ವಿಧಾನ ಸಭಾ ಮೆಟ್ಟಿಲು ಏರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದರು.

1989 ರಲ್ಲಿ ಕಾಂಗ್ರೆಸ್ ಗಾಳಿ ರಾಜ್ಯಾದ್ಯಂತ ಬೀಸುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಎ.ಎಫ್.ಪಾಟೀಲರ ವಿರುದ್ಧ ಯಾವಗಲ್ ಸೋಲನ್ನು ಅನುಭವಿಸಿದರು. 1994 ರಲ್ಲಿ ಎ.ಎಫ್. ಪಾಟೀಲ್ ಅಕಾಲಿಕ ಮರಣಕ್ಕೆ ತುತ್ತಾದರು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಣ್ಣ ಮತ್ತಿಕಟ್ಟಿ ವಿರುದ್ಧ ಗೆದ್ದ ಯಾವಗಲ್ ಮೂರನೆ ಬಾರಿಗೆ ಶಾಸಕರಾದರು. ಹೀಗೆ ಕ್ರಾಂತಿರಂಗ ಮತ್ತು ಜನತಾ ಪಕ್ಷಗಳಲ್ಲಿ ಸುತ್ತಾಡಿದ ಯಾವಗಲ್ 1999ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿ ಹೊಡೆದರು. ಆಗ ಕ್ಷೇತ್ರದಲ್ಲಿ ಈತನ ವಿರುದ್ಧ ರಾಜಕೀಯ ಎದುರಾಳಿಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಯಾವಗಲ್ ವಿರುದ್ಧ ಪಂಚಮಶಾಲಿ ಟ್ರಂಪ್‌ಕಾರ್ಡ್ ಬಳಸಿ ರಾಜಕೀಯ ಎದುರಾಳಿಯಾಗಿ ಉದ್ಭವಿಸಿದಾತ ಸಿ.ಸಿ.ಪಾಟೀಲ್.

1999 ರಲ್ಲಿ ಸವದತ್ತಿ ತಾಲೂಕಿನ ಸಿ.ಸಿ.ಪಾಟೀಲ್ ಜೆಡಿಎಸ್ ಅಭ್ಯರ್ಥಿಯಾಗಿ ಯಾವಗಲ್ ವಿರುದ್ಧ ಕೆಲವೆ ಮತಗಳ ಅಂತರದಿಂದ ಸೋತಿದ್ದರು. 2004 ರಲ್ಲಿ ಉತ್ತರ ಕರ್ನಾಟಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಲೆ ಬೀಸಿ ಕೇಸರಿ ಪಡೆ ಈ ಭಾಗದಲ್ಲಿ ಭದ್ರನೆಲೆ ಕಂಡುಕೊಂಡಿತು. ಆಗ ಇದೇ ಸಿ.ಸಿ.ಪಾಟೀಲ್ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ತೆಕ್ಕೆಗೆ ಸೇರಿದರು. ಆ ವರ್ಷ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಪಾಟೀಲ್ ನಾಲ್ಕು ಬಾರಿ ಶಾಸಕನಾಗಿ ನರಗುಂದದಲ್ಲಿ ಏಕಚಕ್ರಾಧಿಪತಿಯಂತೆ ಮೆರೆಯುತ್ತಿದ್ದ ಯಾವಗಲ್‌ನನ್ನು 10 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು.


ನಂತರ 2008 ರಲ್ಲಿ ಮುಂಡರಗಿ ಕ್ಷೇತ್ರ ಮೀಸಲಾದಾಗ ತನ್ನ ಕ್ಷೇತ್ರ ಕಳೆದುಕೊಂಡ ಎಸ್.ಎಸ್.ಪಾಟೀಲ್ ನರಗುಂದ ಕ್ಷೇತ್ರದಿಂದ ಯಾವಗಲ್‌ಗೆ ಟಿಕೆಟ್ ತಪ್ಪಿಸಿ ಕಾಂಗ್ರೆಸ್ ಅಭ್ಯರ್ಥಿಯಾದರು. ತನಗೆ ಟಿಕೆಟ್ ತಪ್ಪಿಸಿದ ಕಾರಣಕ್ಕೆ ಸಿಡಿದೆದ್ದ ಬಿ.ಆರ್.ಯಾವಗಲ್ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾದರು. ಆಗ ಎಸ್.ಎಸ್.ಪಾಟೀಲ್ ಮತ್ತು ಬಿ.ಆರ್.ಯಾವಗಲ್ ನಡುವೆ ಮತ ವಿಭಜನೆ ಆಗಿದ್ದರಿಂದ ಎರಡನೆ ಬಾರಿಗೆ ಸಿ.ಸಿ.ಪಾಟೀಲ್ ಶಾಸಕನಾಗಿ ಯಡಿಯೂರಪ್ಪ ಮತ್ತು ಸದಾನಂದಗೌಡ ಸರಕಾರದಲ್ಲಿ ಮಂತ್ರಿಯಾದರು.

2013ರಲ್ಲಿ ಯಡ್ಡಿ ಕರ್ನಾಟಕ ಜನತಾ ಪಕ್ಷ ಕಟ್ಟಿದಾಗ ತನ್ನ ಗುರುವಿನ ಹಿಂದೆ ಹೋಗುವ ನಾಟಕ ಆಡಿದ ಸಿಸಿ.ಪಾಟಿಲ್ ಬಿಜೆಪಿಯಲ್ಲೇ ಉಳಿದುಕೊಂಡರು. ಮೇಣಸಿಗಿ ಗ್ರಾಮದ ಸಭೆಯೊಂದರಲ್ಲಿ ನಿವೃತ್ತ ಎಸ್ಪಿ ಮತ್ತು ಬಿಜೆಪಿ ಮುಖಂಡ ಬಿ.ಎಸ್.ಹಿರೇಗೌಡರ "ಸಿ.ಸಿ. ಪಾಟೀಲ್ ಕೆಜೆಪಿ ಸೇರುವ ನಾಟಕ ಮಾಡಿ ಯಡಿಯೂರಪ್ಪನಿಗೆ ದ್ರೋಹ ಬಗೆದ" ಎಂದು ಗದ್ದಲ ಎಬ್ಬಿಸಿದರು. ಈ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಆಗ ಸಿ.ಸಿ.ಪಾಟೀಲ್ ತನ್ನ ಗನ್‌ಮ್ಯಾನ್‌ಗೆ ಬುಲೆಟ್ ಲೋಡ್ ಮಾಡಲು ತಿಳಿಸಿ ತಾನೇ ಬಂದೂಕು ಹಾರಿಸಿಬಿಟ್ಟ. ದುರಂತವೆಂದರೆ ಎರಡು ಸಿ.ಸಿ. ಪಾಟೀಲ್‌ಗೆ ತಗುಲಿ ಆತ ಕೋಮಾಗೆ ಜಾರಿದ.

ಚುನಾವಣೆ ಸಂದರ್ಭದಲ್ಲಿ ಇದನ್ನೆ ಅಸ್ತ್ರವಾಗಿಸಿಕೊಂಡ ಯಾವಗಲ್ "ಸಿ.ಸಿ.ಪಾಟೀಲ್ ಇಂದೋ ನಾಳೆಯೋ ಶಿವನ ಪಾದ ಸೇರುತ್ತಾನೆ" ಎಂದು ಪ್ರಚಾರ ಮಾಡಿದ. ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದರೂ ಪಾಟೀಲ್ ಚುನಾವಣಾ ಕಣಕ್ಕೆ ಧುಮುಕಿದ. ಆದರೆ ಚುನಾವಣೆಯಲ್ಲಿ ಯಾವಗಲ್ ವಿರುದ್ಧ ಸೋತ.

ಗೆದ್ದ ಯಾವಗಲ್ ಸಿದ್ದರಾಮಯ್ಯನ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹರಸಾಹಸ ನಡೆಸಿದ. ಆದರೆ ಜಿಲ್ಲೆಗೆ ಆಗಲೆ ಎಚ್.ಕೆ.ಪಾಟೀಲ್ ಮಂತ್ರಿಯಾಗಿದ್ದರು. ಸರ್ಕಾರ ರಚಿಸಿ ಮೂರು ವರ್ಷಗಳಾದ ಬಳಿಕ ಸಿದ್ದರಾಮಯ್ಯ ಯಾವಗಲ್‌ಗೆ ಬೆಣ್ಣೆ ಸವರುವಂತೆ ಇತ್ತೀಚೆಗೆ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷನಾಗಿ ಮಾಡಿದ್ದಾರೆ.


ತಾನು ಮಹಾನ್ ಬುದ್ಧಿಜೀವಿ ಎಂಬಂತೆ ಪೋಸು ಕೊಡುವ ಯಾವಗಲ್ ಹೀಗೆ ಅಧಿಕಾರಕ್ಕಾಗಿ ಕ್ರಾಂತಿರಂಗ, ಜನತಾ ಪಕ್ಷ ಎಂದೆಲ್ಲ ಸುತ್ತಾಡಿ ಈಗ ತಾನೊರ್ವ ಮಹಾನ್ ಕಾಂಗ್ರೆಸ್ಸಿಗ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಈತ ಮೂರು



ಬಾರಿ ಶಾಸಕನಾಗಿದ್ದರೂ ತನ್ನ ಕ್ಷೇತ್ರಕ್ಕೆ ಹೇಳಿಕೊಳ್ಳುವಂತ ಯಾವುದೇ ಕೆಲಸಗಳನ್ನು ಮಾಡಿಲ್ಲ. ಕ್ಷೇತ್ರದ ತುಂಬೆಲ್ಲ ಹತ್ತು ಹಲವು ಸಮಸ್ಯೆಗಳು ಜನರನ್ನು ಬೆಂಬಿಡದೆ ಕಾಡುತ್ತಿವೆ.

ಕಳೆದ ಒಂದೂವರೆ ವರ್ಷಗಳಿಂದ ನರಗುಂದದಲ್ಲಿ ಸುಬರಡಮಠ ಎಂಬ ರೈತ ಮುಖಂಡ ಅವಿರತ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತನಗೆ ಆಪ್ತ ಎಂದು ತಿರುಗಾಡುವ ಯಾವಗಲ್ ಮಹಾದಾಯಿ ವಿಚಾರದಲ್ಲಿ ಗಪ್‌ಚುಪ್ ಆಗಿದ್ದಾನೆ.

ಕ್ಷೇತ್ರದಲ್ಲಿ ಯಾವಗಲ್ ತನ್ನ ಪುಂಡ ಮಗ ಸಂತೋಷ ಯಾವಗಲ್‌ನನ್ನು ಮೆರೆಯಲು ಬಿಟ್ಟಿದ್ದು ಆತ ಅಕ್ರಮ ಮರಳು ದಂಧೆಯಲ್ಲಿ ಫುಲ್ ಬಿಜಿಯಾಗಿದ್ದಾನೆ. ಸಂತೋಷನ ಆಟಾಟೋಪಗಳು ಮುಂದೊಂದು ದಿನ ಯಾವಗಲ್‌ಗೆ




ಮುಳುಗುವ ನೀರಾದರೂ ಅಚ್ಚರಿ ಇಲ್ಲ.

ಜೊತೆಗೆ ಯಾವಗಲ್ ತನ್ನ ಕುಲ ಬಾಂಧವ ಜಿಲ್ಲಾ ಮಂತ್ರಿ ಎಚ್.ಕೆ.ಪಾಟೀಲರ ವೈರತ್ವ ಕಟ್ಟಿಕೊಂಡಿದ್ದಾರೆ. ಮೊದಲೇ ಮಹಾನ್ ಕಿಲಾಡಿ ಆದ ಎಚ್.ಕೆ.ಪಾಟೀಲ್ ಯಾವಗಲ್‌ಗೆ ರಾಜಕೀಯ ಗುಂಡಿ ತೋಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಯಾವಗಲ್‌ನ ವೈಫಲ್ಯತೆಗಳನ್ನೆ ಅಸ್ತ್ರವಾಗಿಟ್ಟುಕೊಂಡಿರುವ ಮಾಜಿ ಮಂತ್ರಿ ಸಿ.ಸಿ.ಪಾಟೀಲ್ ಕ್ಷೇತ್ರದಲ್ಲಿ ತನ್ನದೆ ಆದ ಪಾರುಪತ್ಯ ಸಾಧಿಸುತ್ತಿದ್ದಾರೆ. ಒಟ್ಟಿನಲ್ಲಿ ಈಗ ಯಾವಗಲ್ ಪರಿಸ್ಥಿತಿ ದೇವನಿಗೆ ಪ್ರೀತಿ ಎಂಬಂತಾಗಿದೆ.

■ ಶರಣಪ್ಪ ಪಾಟೀಲ ಕರಮುಡಿ

ರಂಜನೆ | ಬೋಧನೆ | ಪ್ರಚೋದನೆ ಲಂಕೇಶ್

ಯಡ್ಡಿಯ ವಿಷ(ನ್) 150



ಅದರ ಹೆಸರು ಮಿಷನ್ 150. ಕೆಲವರು ವಿಷನ್ 150 ಅಂತಲೂ ಕರೆಯುತ್ತಾರೆ. ಕ್ರಿಮಿನಲ್‌ಗಳ ಅಥವಾ ಕ್ರಿಮಿನಲ್‌ಗಳ ಇತ್ಯಾದಿ ಏನೇ ಎಂದು ಯಾರೇ ಕರೆದರೂ ಇವರೆಲ್ಲರೂ ಶಬ್ದಗಳ ಮೊದಲು ಅಥವಾ ಕೊನೆಯ ಅಕ್ಷರಗಳನ್ನು ಚೂರೇ ಚೂರು ಮಾರ್ಪಡಿಸಿದರೂ ಸಾಕು 'ವಿಷ' ಎಂಬ 'ಸಮಪದ'ದ ಉತ್ಪತ್ತಿಯಾಗುತ್ತದೆ!

ಹೇಗೆ ಎಂಬುದಕ್ಕೆ ವಾರದ ಹಿಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಡುಗಡೆ ಮಾಡಿದ 'ಮಿಷನ್ 150'ಯ ಪಟ್ಟಿಯನ್ನೇ ನೋಡಿ. ಅಂದರೆ ಮುಂಬರುವ ಚುನಾವಣೆಗಿನ್ನು ವರ್ಷ ಬಾಕಿಯಿರುವಾಗಲೇ ಬಿಜೆಪಿಯ ನೂರಾಐವತ್ತು ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿಯಲ್ಲಿರುವ ರೇಪಿಸ್ಟರು, ಹೆಣ್ಣುಬಾಕರು, ಗಣಿ ದಣಾಯಿತರು, ಭೂಗಳ್ಳರು, ಕೆರೆಕಳ್ಳರು, ಜೈಲಿಗೆ ಹೋಗಿಬಂದವರು, ಪತ್ನಿ ಹಂತಕರು, ಪರಪತ್ನಿ ಪೀಡಕರು, ಭ್ರಷ್ಟರು, ಹಗಲು ದರೋಡೆಕೋರರು ಒಬ್ಬರಾ ಇಬ್ಬರಾ?

ತಾನು ಮುಖ್ಯಮಂತ್ರಿಯಾದ 24 ಗಂಟೆಗಳೊಳಗೆ ಸಿದ್ದರಾಮಯ್ಯನನ್ನು ಜೈಲಿಗೆ ಹಾಕುತ್ತೇನೆಂದು ಗೋಲಿ ಆಡುವ ಬಾಲಕನ ಮಾದರಿಯಲ್ಲಿ ನಾಟಕದ ಡೈಲಾಗ್ ಕೊಟ್ಟಿದ್ದ ಯಡಿಯೂರಪ್ಪನ 'ವಿಷನ್ 150'ಯ ಐಸಿರಿಯೇನು ಸೌಭಾಗ್ಯವೇನು? ಬಿಜೆಪಿಯ ರಾಮರಾಜ್ಯವೇ ಧರೆಗಿಳಿದಂತೆ ಕಲ್ಯಾಣ ಕರ್ನಾಟಕದ ಕರ್ಮದಂತೆ ಈ ನೂರೈವತ್ತು ಮಂದಿ ಭಾವೀ ಬಿಜೆಪಿ ಅಭ್ಯರ್ಥಿಗಳನ್ನೇ ಜನ ಗೆಲ್ಲಿಸಿ ಎಮ್ಮೆಲ್ಲೇಗಳನ್ನಾಗಿಸಬೇಕಂತೆ.

ಉಡುಪಿಯ ಮಾನವಂತರು ಮರ್ಯಾದಸ್ಥರ ಗ್ರಾಚಾರ ವೇನಾದರೂ ಕೆಟ್ಟಿತೆಂದರೆ ಪತ್ನಿಹಂತಕ ಕು ಪ್ರಸಿದ್ಧಿ ಅಂಟಿಸು ರಘುಪತಿ ಭಟ್ಟನನ್ನು ಆ ಊರಿನ ಜನ ಶ್ರೀರಾಮಚಂದ್ರನ ಮೇಲಿನ ಭಕ್ತಿಗಾದರೂ ಬಿಜೆಪಿಯಿಂದ ಗೆಲ್ಲಿಸಲೇಬೇಕು! ಉಡುಪಿಯ ಸಂಭಾವನೀಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲ ಹೆಸರು ಬಿ. ಸುಧಾಕರ ಶೆಟ್ಟಿಯದಾದರೆ ಮತ್ತೊಂದು ಹೆಸರು ರಘುಪತಿ ಭಟ್. ತನ್ನ ಪತ್ನಿಯ ನಿಗೂಢ ಸಾವನ್ನು ಕೊಲೆ ಪ್ರಕರಣವಾಗಿ ಪೊಲೀಸರು ದಾಖಲಿಸದಂತೆ ಬಿಜೆಪಿಗೆ ಸಿಕ್ಕ ಅಧಿಕಾರವನ್ನೇ ಅಸ್ತ್ರವಾಗಿ ಬಳಸಿಕೊಂಡವನು ರಘುಪತಿ ಭಟ್ಟ. ಕಳೆದ ಚುನಾವಣೆಯಲ್ಲಿ ಜನ ಎಲ್ಲಿ ಕ್ಯಾಕರಿಸಿ ಉಗಿದಾರೋ ಎಂದು ಬಿಜೆಪಿ ಈತನನ್ನು ಮರೆಯಲ್ಲಿಟ್ಟು ಬೇರೆಯವರನ್ನು ಕಣಕ್ಕಿಳಿಸಿತ್ತು. ಆದರೆ ಈಗ ಭಟ್ಟನ ಒತ್ತಡದಿಂದ ಆತನಿಗಿರುವ ಆರೆಸ್ಸೆಸ್ ಪ್ರಭಾವದಿಂದ ಬಿಜೆಪಿಯಾಗಲಿ, ಯಡ್ಡಿಯಾಗಲಿ ಸುಲಭಕ್ಕೆ ತಪ್ಪಿಸಿಕೊಳ್ಳುವಂತಿಲ್ಲ.

ಬಳ್ಳಾರಿ ಗಣಿಕೂಟ

ಜಯಪ್ರಕಾಶ್ ಹೆಗಡೆ ಬಿಜೆಪಿಗೆ ಬಂದಿದ್ದೇ ಉಡುಪಿಯ ಕೇಸರಿ ಸಮೀಕರಣದಲ್ಲೂ ಏರುಪೇರಾಗಿದೆ. ಕುಂದಾಪುರಕ್ಕೆ ಹಾಲಿ ಬಿಜೆಪಿ ಶಾಸಕನಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಜ್ಜನ ಮತ್ತು ಜನಾನುರಾಗಿ. ಪಕ್ಷ ಬಿಜೆಪಿಯಾದರೂ ಅದನ್ನು ಮೀರಿದ ಅಭಿಮಾನಿ ಬಳಗ ಹಾಲಾಡಿಯ ಬೆನ್ನಿಗಿರುವುದೇ ಕೇಸರಿ ಬಳಗದ ದೊಡ್ಡ ತಲೆನೋವು. ಜಯಪ್ರಕಾಶ್ ಹೆಗಡೆ ಬಿಜೆಪಿಗೆ ಬಂದಿರುವುದು ಕೇಸರಿ ಬಳಗದ ದೊಡ್ಡ ತಲೆನೋವು. ಜಯಪ್ರಕಾಶ್ ಹೆಗಡೆ ಬಿಜೆಪಿಗೆ ಬಂದಿರುವುದು ಹಾಲಾಡಿ ಶೆಟ್ಟರ ಹಾದಿಗೆ ಮುಳ್ಳಾಗಿ ಪರಿಣಮಿಸಿದೆ. ಹಾಲಾಡಿಯವರನ್ನು ಪಕ್ಷದ ಕಾರಣಕ್ಕೆ ಬೆಂಬಲಿಸುತ್ತಿದ್ದ ಪಕ್ಕಾ ಸಂಗಿಗಳ ಕಟ್ಟರ್ ಬಿಜೆಪಿ ಗುಂಪು ಸದ್ಯ ಜಯಪ್ರಕಾಶ್ ಹೆಗಡೆಯವರ ಬಾಲ ಬಡುಕತನಕ್ಕಿಳಿದಿದೆ. ಇದು ಹಾಲಾಡಿಯವರ ನೆಮ್ಮದಿಗೆ ಭಂಗ ತಂದಿದೆ. ಈಗಾಗಲೇ ಹಾಲಾಡಿ ಶೆಟ್ಟರಿಗೆ ಕಾಂಗ್ರೆಸ್ ನಾಯಕ ದೀಕೆ ಗಾಳ ಹಾಕಿಯಾಗಿದೆ.

ಹೆಚ್ಚೆಂದರೆ ಇನ್ನಾರೇ ತಿಂಗಳು. ಹಾಲಾಡಿ ಶೆಟ್ಟರ ಕಾಂಗ್ರೆಸ್ ಪ್ರವೇಶಕ್ಕೆ ರಂಗಸಜ್ಜಿಕೆ ಸಿದ್ಧವಾಗಿದೆ. ಜಯಪ್ರಕಾಶ್ ಹೆಗಡೆಯಿಂದ ಬಂದ ಲಾಭ ಹಾಲಾಡಿ ಶೆಟ್ಟಿಯ ಮೂಲಕ ಮಣ್ಣು ಪಾಲಾಗುತ್ತಿರುವುದು ಒಂದಾದರೆ ಮಿಕ್ಕಂತೆ ಕರಾವಳಿಯುದ್ದಕ್ಕೂ ಬಿಜೆಪಿಯ ಅದೇ ಪಾಲಿಮಾರ್, ಅಂಗಾರ, ಯೋಗೀಶ್ ಭಟ್ಟರಂಥ ಹಳೇ ಮುಖಗಳು. ಯಡ್ಡಿ ಬಿಡುಗಡೆ ಮಾಡಿದ ಮಿಷನ್ 150 ರಲ್ಲಿ ಶಾಸ್ತ್ರಕ್ಕೂ ಹೊಸತನವಿಲ್ಲ, ಕಳಂಕ ತೊಳೆದುಕೊಳ್ಳಬೇಕೆಂಬ ಕಿಂಚಿತ್ ಆದರ್ಶಕ್ಕೂ ಸ್ಥಾನವಿಲ್ಲ.

ಇದು ಬಿಜೆಪಿಯ ಸೋಕಾಲ್ಡ್ ರಾಮರಾಜ್ಯದ ಕರ್ನಾಟಕ ಪರಿಕಲ್ಪನೆಗೊಂದು ಸ್ಯಾಂಪಲ್ಲಷ್ಟೇ. ಬಳ್ಳಾರಿಯ ವಿಷಯಕ್ಕೆ ಬಂದರೆ ಬಿಜೆಪಿಗೇನಾದರೂ ಅಧಿಕಾರ ಸಿಕ್ಕತೆಂದರೆ ನಾಡಿಗೆ ಏನೆಲ್ಲ ಅನಾಹುತ ಕಾದಿದೆಯೆಂಬುದರ ಸುಳಿವು ಸಿಗುತ್ತದೆ. ಬಳ್ಳಾರಿ ನಗರಕ್ಕೆ ಗಾಲಿರೆಡ್ಡಿಯ ತಮ್ಮ ಸೋಮಶೇಖರ ರೆಡ್ಡಿ, ಕೂಡ್ಲಿಗಿಗೆ ಬಿ. ನಾಗೇಂದ್ರ, ಕಂಪ್ಲಿಗೆ ಸುರೇಶ್ ಬಾಬು, ವಿಜಯನಗರಕ್ಕೆ ಆನಂದ್ ಸಿಂಗ್, ಶಿರಗುಪ್ಪಕ್ಕೆ ಸೋಮಲಿಂಗಪ್ಪ ಮತ್ತು ಹಗರಿಬೊಮ್ಮನಹಳ್ಳಿಗೆ ನೇಮಿರಾಜ ನಾಯಕ. ಇದರಲ್ಲಿ ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿಗೆ ಮೀಸಲಿಟ್ಟ ಪ್ರತ್ಯೇಕ ಕ್ಷೇತ್ರಗಳನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡಲಾಗಿದೆ. ಅಂದರೆ ಇದೀ ಬಳ್ಳಾರಿಯನ್ನು ಮತ್ತೆ ರೆಡ್ಡಿ ರಿಪಬ್ಲಿಕ್ ಆಗಿ ಎತ್ತುದಿಸುವುದು.

ಗಣಿ ಕಾಮಕೆರೆ......!

ಒಮ್ಮೆ ಕೂಡ್ಲಿಗಿ ನಾಗೇಂದ್ರ ಮತ್ತು ಗಾಲಿ ರೆಡ್ಡಿಯಂಥವರ ಗಣಿ ಸಂತತಿ ಬಳ್ಳಾರಿಯಲ್ಲಿ ನೆಲೆಯೂರಿತೆಂದರೆ ಮುಗಿದೇಹೋಯಿತು. ಮತ್ತೆ ಗಣಿ ದಣಾಯಿತಿ ಮತ್ತು ಅರಣ್ಯ ಲೂಟಿ ಶುರುವಾದ ಹಾಗೆಯೇ. ಗಣಿಕಪ್ಪದ ಕೇಸಲ್ಲಿ ತಾನೇ ಜೈಲಿಗೆ ಹೋಗಿಬಂದಮೇಲೂ ಯಡ್ಡಿಗೂ ಬುದ್ಧಿ ಬಂದಿಲ್ಲ, ಬಿಜೆಪಿಯೂ ಪಾಠ ಕಲಿತಿಲ್ಲ, ಏಕೆಂದರೆ ಕೇಂದ್ರದಲ್ಲಿರುವುದು ಮೋದಿ ಸರ್ಕಾರ ತಾನೆ? ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮೋದಿಯ ಕಪಿಮುಷ್ಟಿಯಲ್ಲೇ ಇರುವಾಗ ಏನೇ ಗಣಿ ದೋಚಿದರೂ ಎಷ್ಟೇ ಅದಿರು ಗೆಬರಿದರೂ ಯಾವುದೇ ಭಯ ಇರುವುದಿಲ್ಲವಲ್ಲ.

ಒಂದೆಡೆ ಬಳ್ಳಾರಿಯ ಗಣಿ ದಣಾಯಿತರ ರಿಪಬ್ಲಿಕ್, ಮತ್ತೊಂದೆಡೆ ಬೆಂಗಳೂರಿನ ಕೆರೆಕಳ್ಳರ ಕೂಟ, ಮಗದೊಂದೆಡೆ ರೇಪಿಸ್ಟರು, ಪತ್ನಿ ಹಂತಕರ ಕಾಮುಕ ಪಟಾಲಮ್ಮು. ಸದ್ಯ ಬೆಂಗಳೂರು ನಗರದ ಪಟ್ಟಿಯೊಂದೇ ಭವಿಷ್ಯದ ಭೂಕಬಳಿಕೆಯ ದಾರುಣದ ಕೈಗನ್ನಡಿಯಂತಿದೆ. ಮಲ್ಲೇಶ್ವರಕ್ಕೆ ಮತ್ತೆ ಅಶ್ವತ್ಥನಾರಾಯಣ ಸಕ್ಕರಿಸಲಿದ್ದಾನೆ. ಯಲಹಂಕಕ್ಕೆ ಅದೇ ಕೊಲೆಗಡುಕ ವಿಶ್ವನಾಥ್. ಕಮ್ಮಿಯೆಂದರೂ ಸಾವಿರದೈನೂರು ಕೋಟಿ ರೂಪಾಯಿಗಳ ಸರ್ಕಾರಿ ಭೂಮಿ ಲಪಟಾಯಿಸಿರುವ ವಿಶ್ವನಾಥ್ ಈ ಸರ್ಕಾರವಿದ್ದೇ ಶೂಟೌಟ್ ಪ್ರಕರಣದಿಂದ ಬಚಾವಾದ. ಇನ್ನು ಬಿಜೆಪಿ ಅಧಿಕಾರಕ್ಕೆ ಬಂತೆಂದರೆ ಮುಗಿದೇ ಹೋಯಿತು. ದೇವನಹಳ್ಳಿ ಏರ್‌ಪೋರ್ಟ್‌ಗಂಟ ಯಾವ ಸರ್ಕಾರಿ ಭೂಮಿಯೂ ಸುರಕ್ಷಿತವಲ್ಲ. ಅಳಿದುಳಿದ ಕೆರೆಕುಂಟೆಗೂ ಉಳಿಗಾಲವಿಲ್ಲ. ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ ಕೂಡ ಸರ್ಕಾರಿ ಭೂಮಿಗೆ ಬಾಯಿಬಿಟ್ಟವನೇ.

ಹೆಬ್ಬಾಳಕ್ಕೆ ಸದ್ಯ ವೈ.ಎ. ನಾರಾಯಣಸ್ವಾಮಿ ಶಾಸಕನಾದರೂ ಈ ಬಾರಿ ಮತ್ತೆ ಕಟ್ಟಾ ನಾಯ್ಡುವೇ ಅಭ್ಯರ್ಥಿಯಾಗುತ್ತಾನಂತೆ. ಯಡ್ಡಿಯ ವಿಷನ್ 150ಯಲ್ಲಿ ಇಬ್ಬರ ಹೆಸರೂ ಇದೆ. ರಾಜಾಜಿನಗರಕ್ಕೆ ಸುರೇಶ್‌ಕುಮಾರ್, ಪದ್ಮನಾಭ ನಗರಕ್ಕೆ ಅಶೋಕ್, ಜಯನಗರಕ್ಕೆ ವಿಜಯ್‌ಕುಮಾರ್, ಬಸವನಗುಡಿಗೆ ರವಿಸುಬ್ರಹ್ಮಣ್ಯ, ದಾಸರಹಳ್ಳಿಗೆ ಅದೇ ಮುನಿರಾಜು, ಸಿವಿರಾಮನ್ ನಗರಕ್ಕೆ ರಘು, ಬೆಂಗಳೂರು ದಕ್ಷಿಣಕ್ಕೆ ಕೃಷ್ಣಪ್ಪ ಇತ್ಯಾದಿಗಳೆಲ್ಲ ಹಾಲಿ ಶಾಸಕರಾದ್ದರಿಂದ ಸಹಜವಾಗೇ ಬಿಜೆಪಿಗೆ ಬೇರೆ ಆಯ್ಕೆ ಇಲ್ಲ. ಬ್ಯಾಟರಾಯನಪುರದಲ್ಲಿ ಸೋತಿದ್ದ ಅಶೋಕ್ ತಮ್ಮ ರವಿಗೇ ಮತ್ತೆ ಟಿಕೆಟ್ ಘೋಷಿಸಲಾಗಿದೆ. ಗಾಂಧಿನಗರಕ್ಕ
ದಿನೇಶ್ ಗುಂಡೂರಾವ್ ವಿರುದ್ಧ ಯಡ್ಡಿ ಪುತ್ರ
ವಿಜಯೇಂದ್ರನಂತೆ. ಅಂದರೆ ಒಬ್ಬ ಮಗನನ್ನು ಶಿವಮೊಗ್ಗ
ಪಾರುಪತ್ಯೆಗೂ ಮತ್ತೊಬ್ಬ ಮಗನನ್ನು ಬೆಂಗಳೂರಿನ
ಯಜಮಾನಿಕೆಗೂ ಇಳಿಸುವ ಯಡ್ಡಿಯ ಅನುವಂಶೀಯ
ಲೋಭಕ್ಕೆ ಬಿಜೆಪಿಯವರ್‍ಯಾರೂ ಉಸಿರೆತ್ತುವಂತಿಲ್ಲ.

ಕೃಷ್ಣರ ಪುತ್ರಿ?

ಸುರೇಶ್ ಕುಮಾರ್, ಜಯನಗರದ ವಿಜಯ್‌ಕುಮಾರ್
ಮತ್ತು ಬಸವನಗುಡಿಯ ರವಿಸುಬ್ರಹ್ಮಣ್ಯರ ಹೊರತಾಗಿ
ಉಳಿಕೆ ಬಹುತೇಕ ಬಿಜೆಪಿ ಶಾಸಕರೆಲ್ಲರದ್ದೂ ರಿಯಲ್
ಎಸ್ಟೇಟ್ ದಂಧೆಯೇ. ಅದರಲ್ಲೂ ಅಶೋಕ್ ತಮ್ಮ ರವಿ
ನೂರಾರು ಎಕರೆ ಸರ್ಕಾರಿ ಭೂಮಿಗೆ ಗತಿ ಕಾಣಿಸಿದಾತ
ಈತನಿಗಿಂತಲೂ ಅನಾಹುತಕಾರಿ ಭೂಕಂಟಕನೆಂದರೆ
ಸಂದೀಶ್ ರೆಡ್ಡಿ. ಆದರೆ ಆತ ಈ ಬಾರಿ ಪಕ್ಕದ ಬೊಮ್ಮನ
ಹಳ್ಳಿಗೆ ವಲಸೆ ಹೋಗುತ್ತಾನೆ. ಹಾಲಿ ಬೊಮ್ಮನಹಳ್ಳಿ
ಶಾಸಕ ಸತೀಶ್ ರೆಡ್ಡಿ ಕೆ.ಆರ್. ಪುರಂಗೆ ಕ್ಷೇತ್ರ ಬದಲಾಯಿಸು
ತ್ತಾನಂತೆ. ಎಂಥವನಿಗೂ ಇದು ಆಶ್ಚರ್ಯನಿಸಬಹುದು.
ಕಾರಣವಿಷ್ಟೆ. ಸತೀಶ್ ರೆಡ್ಡಿಗೆ ಬೊಮ್ಮನಹಳ್ಳಿಯ ಜನ
ಮತ್ತೆ ಓಟು ಕೊಡುವುದು ಕಷ್ಟವೆಂದು ಅರ್ಥವಾಗಿದೆ.
ಇತ್ತ ಕೆ.ಆರ್. ಪುರದಲ್ಲಿ ಭೈರತಿ ಬಸವರಾಜನ ವಿರುದ್ಧ
ಸಂದೀಶ್ ರೆಡ್ಡಿಗೆ ನೀರು ಕುಡಿಯಲೇಬೇಕು. ಇಂಥ
ಅಪಾಯದಿಂದ ಪಾರಾಗಲು ಪರಸ್ಪರ ಕ್ಷೇತ್ರ
ಬದಲಾಯಿಸುವುದೇ ಏಕೈಕ ಮಾರ್ಗವೆಂಬುದನ್ನು ಈ
ರೆಡ್ಡಿಗಳಿಬ್ಬರಿಗೂ ಮನದಟ್ಟಾಗಿರಬೇಕು. ಇಷ್ಟೆಲ್ಲ ಸರ್ಕಸ್
ಮಾಡಿಯೂ ಗೆಲ್ಲದೆ ಹೋದರೆ?

ಹೇಗೂ ಸರ್ಕಾರ ತಮ್ಮದಿರುತ್ತದೆಯಲ್ಲ, ತಮಗೆ
ಬೇಕಾದ ಪೊಲೀಸು ಅಧಿಕಾರಿಗಳನ್ನು ಹಾಕಿಸಿಕೊಂಡು
ನೆಲ ದೋಚಲೂಬಹುದು, ತಮಗಾಗದವರನ್ನು ತುಳಿಯ
ಲೂಬಹುದು. ಶಿವಾಜಿನಗರಕ್ಕೆ ಮಾರ್ವಾಡಿ ಭೂಕಂಟಕ
ನಿರ್ಮಲ್ ಸುರಾನಾ ಹೆಸರಿದ್ದರೆ ವಿಜಯನಗರಕ್ಕೆ ಮಾಜಿ
ಉಪಮೇಯರ್ ಮತ್ತು ಸೋಮಣ್ಣನ ನಂಬಿಕಸ್ಥ
ಅಶ್ವತ್ಥನಾರಾಯಣ ಅಥವಾ ಕೌನ್ಸಿಲರ್ ರವೀಂದ್ರರ ಹೆಸರಿದೆ
ಎಲ್ಲಕ್ಕೂ ಮಿಗಿಲಾಗಿ ಗೋವಿಂದರಾಜನಗರಕ್ಕೆ ಸೋಮಣ್ಣ
ಮಗದೊಬ್ಬ ಶಿಷ್ಯ ಉಮೇಶ್ ಶೆಟ್ಟಿಯ ಹೆಸರಿದೆ.

ಲೇಔಟ್ ಕೃಷ್ಣಪ್ಪರ ಧನಬಲ ಮತ್ತು ಜಾತಿ ಬೆಂಬಲ
ದೆದುರು ಚಾಣಾಕ್ಷ ಉಮೇಶ್ ಶೆಟ್ಟಿ ಯಾವ ರಣತಂತ್ರ
ಪ್ರಯೋಗಿಸಬಹುದೆಂಬುದಷ್ಟೇ ಇಲ್ಲಿನ ಪ್ರಶ್ನೆ. ಎತ್ತಿಂದ
ನೋಡಿದರೂ ಬೆಂಗಳೂರಿನ 28 ಮಂದಿ ಬಿಜೆಪಿ
ಅಭ್ಯರ್ಥಿಗಳ ಪೈಕಿ ಮೂವರನ್ನು ಹೊರತುಪಡಿಸಿದರೆ
ಮಿಕ್ಕೆಲ್ಲರೂ ರಿಯಲ್ ಎಸ್ಟೇಟ್ ಖದೀಮರೇ, ಕೆರೆಕುಂಟೆ
ಕಂಟಕರೇ!

ಉತ್ತರ ಕರ್ನಾಟಕದಲ್ಲಿ ಗಣಿಕಳ್ಳರ ಪಾಪದ ದುಡ್ಡು
ಮತ್ತು ಬೆಂಗಳೂರಿನಲ್ಲಿ ನೆಲಗಳ್ಳರ ಭೂಕಂಟಕ ಬಲವೇ
ಬಿಜೆಪಿಯ ಭವಿಷ್ಯದ ಆಧಾರಸ್ತಂಭ. ಇದರ ಹೊರತಾಗಿ
ಕರಾವಳಿಯ ಕೋಮು ಬೆಂಕಿಯಲ್ಲಿ ಚಳಿಕಾಯಿಸಿಕೊಂಡೇ
ಬಿಜೆಪಿ ಅಧಿಕಾರದ ಕನಸು ಕಾಣುತ್ತಿದೆ. ಈಗಾಗಲೇ ನಾಡಿನ
ಉದ್ದಗಲಕ್ಕೂ ಒಂದು ಸುತ್ತು ಶೋಭಾಯಾತ್ರೆ ನಡೆಸುವಂತೆ
ಆರೆಸ್ಸೆಸ್ ಆದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ
ವ್ಯಾಪ್ತಿಯಲ್ಲೂ ಶೋಭಾ ಯಾತ್ರೆಯ ಬೆಂಕಿ ಹಚ್ಚುವ ಕೆಲಸ
ಆರಂಭವಾಗಿದೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕೇಸರಿ
ಭಗವಾಧ್ವಜಗಳೇ ವಿಜೃಂಭಿಸುತ್ತಿವೆ! ಇದಕ್ಕೆ ಪೂರಕವಾಗಿ
ಅರವತ್ತಕ್ಕೂ ಅಧಿಕ ಮಠಾಧಿಪತಿಗಳಿಗೆ ಕನಿಷ್ಠ 25
ಕೋಟಿಯ 'ಸಂಗಿ ಪ್ಯಾಕೇಜ್'ನ ಭರವಸೆಯನ್ನೂ ನೀಡಲಾಗಿದೆ
ಯಂತೆ. ಇದಕ್ಕೆಂದೇ ಮಾದಿಗ ಸಮೂಹದ ಸ್ವಾಮೀಜಿ
ಯೊಬ್ಬರನ್ನು ಪೇಜಾವರರ ಮಾರ್ಗದರ್ಶನಕ್ಕಳವಡಿಸಿ
ಛೂಬಿಡಲಾಗಿದೆ.

ಮೀಡಿಯಾ ಪ್ಯಾಕೇಜ್

ಇದೆಲ್ಲಕ್ಕೂ ಮುಖ್ಯವಾಗಿ ಬಿಜೆಪಿ ಗುರಿಯಿಟ್ಟಿರುವುದು
ಮೀಡಿಯಾಗಳ ಮೇಲೆ. ಅದು 200 ಕೋಟಿಯ ಏಕೀ
ಪ್ಯಾಕೇಜ್. ಕನ್ನಡದ ಪ್ರಮುಖ ಆರು ನ್ಯೂಸ್ ಚಾನಲ್ಗಳಿಗೆ


⏭ 11







ಶಿವಮೊಗ್ಗದಲ್ಲಿ ದಕ್ಷಿಣಾಯಣ





ಶಿವಮೊಗ್ಗದಲ್ಲಿ ನಡೆದ ದಕ್ಷಿಣಾಯಣಕ್ಕೆ ಈ ಪರಿಯಾಗಿ ...ಗಾರರು, ಚಳವಳಿಗಾರರು ಮತ್ತು ಚಿಂತಕರು ಹರಿದು ...ತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲ. ಆ ತುದಿ ...ರಿಂದ ಮಂಗಳೂರು, ಮೈಸೂರು, ಬೆಂಗಳೂರು... ನಾಡಿನ ನಾಲ್ಕೂ ದಿಕ್ಕಿನಿಂದ 450 ಕ್ಕೂ ಹೆಚ್ಚು ...ಬಂದು ನಾವು ಅಸಂಘಟಿತರೂ ಅಲ್ಲ ಏಕಾಂಗಿಗಳೂ ... ಎಂಬುದನ್ನು ಸಾಬೀತುಪಡಿಸಿದರು.

...ವಮೊಗ್ಗ ದಕ್ಷಿಣಾಯಣದ ಮಂಚೂಣಿಯಲ್ಲಿದ್ದ ...ಪ್ರ ಚೆನ್ನಿಯವರು ಕುವೆಂಪು ವಿವಿಯಲ್ಲಿ ಫ್ಯಾಸಿಸ್ಟ್ ...ಡಿಗಳಿಂದ ತೊಂದರೆ ಅನುಭವಿಸಿದವರು. ಈ ...ಡಿಗಳು ಚೆನ್ನಿ ನಕ್ಸಲರೆಂದು ಗುರುತಿಸಿ ಸರ್ಕಾರಕ್ಕೆ ...ು ಕೊಟ್ಟಿದ್ದರು. ಅದರೊಳಗೆ ಕಡಿದಾಳು ...ಶ್ಯಾಮಣ್ಣನನ್ನೂ ಸೇರಿಸಿದ್ದರು. ಆದರೆ ಎಂ.ಪಿ. ಪ್ರಕಾಶ್ ...ಮಂತ್ರಿಗಳಾದ್ದರಿಂದ ಮತೀಯವಾದಿಗಳ ಕಿಡಿಗೇಡಿತನಕ್ಕೆ ...ಮಾಯ್ತು. ಆದರೂ ಫ್ಯಾಸಿಸ್ಟ್‌ಗಳ ಬಲಿ ಒಂದೇ ...ರುವುದಿಲ್ಲ. ಅವುಗಳ ಬತ್ತಳಿಕೆ ಖಾಲಿಯಾಗದಂತೆ ...ರಿಸಿಕೊಡುವ ವಿಷಪೂರಿತ ಮನಸ್ಸಿನ ಕರ್ಮಚಾರಿಗಳು ...ಸವಾಗಿ ಕಾರ್ಯ ನಿರ್ವಹಿಸುತ್ತವೆ. ಇದೆಲ್ಲವನ್ನು ...ಆ ತಾಳ್ಮೆಯಿಂದಲೇ ನಿಭಾಯಿಸಿದ ಚೆನ್ನಿಯವರು ...ಮೊಗ್ಗದಲ್ಲಿ ದಕ್ಷಿಣಾಯಣಕ್ಕೆ ಚಾಲನೆ ನೀಡಿ ಫ್ಯಾಸಿಸಂ ...ರೆ ಏನು ಎಂಬ ಕಿರುಹೊತ್ತಿಗೆ ಹಂಚಿದರು. ...ದಲ್ಲಿ ಮಾತನಾಡುತ್ತ "ಎಲ್ಲ ಮುಖಗಳಲ್ಲೂ ... ರೀತಿಯ ಮುಗುಳ ಮತ್ತು ಹುಬ್ಬುಗಂಟನ್ನ ...ುತ್ತಿದ್ದೇವೆ. ನಮ್ಮಲ್ಲಿನ ಬಹು ಮುಖಿ ಕಲ್ಪನೆ ...ಯಾಗುತ್ತದೆ. ನಮ್ಮ ವೈವಿಧ್ಯಮಯತೆಯ ...ನಾಗುತ್ತಿದೆ. ಇಂತಹ ಸಂದರ್ಭದಲ್ಲಿ ಚಿಂತಕರೆಲ್ಲಾ ... ಬಹುಮುಖಿ ಹತ್ಯೆ ತಡೆಗಟ್ಟಬೇಕು. ಸಾಂಸ್ಕೃತಿಕ ...ಂಧ ಒಡ್ಡಬೇಕು. ಈ ಬಹುತ್ವವನ್ನು ಯಾವ ಆಘಾತಕ್ಕೂ ... ಪುಷ್ಟಿ ಮಾಡುವ ಶಕ್ತಿ ಗಳಿಸಿಕೊಳ್ಳಬೇಕು" ಎಂದರು.

...ಈ ಸಮಾವೇಶಕ್ಕೆ ದಿಡ್ಡಳ್ಳಿ ಆದಿವಾಸಿಗಳ ...ಾಟದಿಂದ ಬಂದ ನಟ ಚೇತನ್ ತುಂಬ ಅದ್ಭುತವಾಗಿ ...ನಾಡಿ ಅಚ್ಚರಿ ಹುಟ್ಟಿಸಿದರು. ಸಾಮಾನ್ಯವಾಗಿ ನಮ್ಮ ...ನ ನಟರು ವಾರದ ಸಿನಿಪುಟಗಳು, ರೂಪತಾರಾ ...ದಿ ಪತ್ರಿಕೆ ಓದಿಕೊಂಡು ಆರಾಮವಾಗಿರುತ್ತಾರೆ. ಆ ...ದಲ್ಲಿ ನಮ್ಮ ಅನಂತ ನಾಗ್ ಇದಕ್ಕೆ ಅಪವಾದ. ... ಈಚೆಗೆ ಕಾಣಿಸಿಕೊಂಡ ಚೇತನ್ ಮತ್ತು ಯಶ್‌ರ ...ಕೆ ಮತ್ತು ಸಾಮಾಜಿಕ ಕಾಳಜಿ ಮೆಚ್ಚುವಂತದ್ದು.

...ಂದಿನಂತೆ ನಮ್ಮ ಚಂಪಾ ಹುರುಪಿನಿಂದ ...ನಾಡುತ್ತ "ಜನಪರ ಚಳವಳಿಗಳು ಎಂದೂ ಬತ್ತದಂತೆ ...ಗಳಂತೆ ಹರಿದು ನದಿಗಳಾಗಿ ಸಾಗರ ಸೇರುತ್ತವೆ. ...ಳಿಗಳೂ ಗುಪ್ತಗಾಮಿನಿಯಂತೆ ಹರಿದ ಫಲವಾಗಿ, ...ರಲ್ಲಿ ಬರಹಗಾರರ ಒಕ್ಕೂಟ ಕುವೆಂಪು ಅಧ್ಯಕ್ಷತೆಯಲ್ಲಿ ...ಗಿತು. 1979ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ...ಗೊಂಡು ಚಳವಳಿ ರೂಪದಲ್ಲಿ ಮುನ್ನಡೆಯಿತು. ... 2017ರಲ್ಲಿ ದಕ್ಷಿಣಾಯಣ ಜರುಗುತ್ತ ಹೊಸ ...ಪ ಬರೆದಿದೆ. ನಾವೆಲ್ಲಾ ಒಂದುಗೂಡದಿದ್ದರೂ ...ು ಸ್ಪಂದಿಸಬೇಕು. ಹೊಸ, ವರ್ತಮಾನದ ನಡುವೆ ... ನಾಳೆಯನ್ನು ನಿರ್ಧರಿಸಬೇಕಾಗಿದೆ" ಎಂದರು.

...ಗುಜರಾತಿನ ಗಣೇಶ್ ಎನ್ ದೇವಿ "ದಕ್ಷಿಣಾಯಣ ಸಮಾವೇಶ ನಿರ್ಭೀತ ಅಭಿವ್ಯಕ್ತಿಯಾಗಬೇಕು. ಅದು ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾದ ಚಳವಳಿಯಾಗಬೇಕು. ರಾಜಕೀಯದಿಂದ ದೂರವುಳಿದು ಫ್ಯಾಸಿಸಂ ಎದುರಿಸುವ ಎಲ್ಲ ಶಕ್ತಿಯನ್ನು ಗಳಿಸಿಕೊಳ್ಳಬೇಕು. ಕರ್ನಾಟಕ ಜ್ಞಾನಪೀಠದಲ್ಲಿ, ಚಳವಳಿಗಳಲ್ಲಿ, ಪರಿವರ್ತನೆ ಹರಿಕಾರರನ್ನು ಪಡೆದಿರುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೆ ಫ್ಯಾಸಿಸಂ ವಿರುದ್ಧ ಹೋರಾಟದಲ್ಲೂ ಮುಂದಿರಬೇಕು" ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು "ಇವತ್ತು ಧರ್ಮದೊಳಗೆ ಉದ್ಯಮವೂ ಸೇರಿಕೊಂಡು ಪ್ರಜಾಪ್ರಭುತ್ವವನ್ನು ಕೈಗೆತ್ತಿಕೊಂಡಿದೆ. ಆದ್ದರಿಂದ ಮೂಲಭೂತವಾದಿಗಳ ಯಾವುದೇ ಕೆಲಸ ಕಷ್ಟವಿಲ್ಲದೆ ನಡೆದುಹೋಗುತ್ತಿದೆ. ಕೆಲವು ಪುಸ್ತಕಗಳು ನಿಷೇಧಗೊಂಡಿರುವುದನ್ನು ನೋಡಿದರೆ ಅವು ಧರ್ಮದ ಕಾರಣಕ್ಕಾಗಿ ನಿರ್ಬಂಧಗೊಂಡಿವೆಯೇ ಹೊರತು ಅಭಿವ್ಯಕ್ತಿ ಕಾರಣಕ್ಕಾಗಿ ಅಲ್ಲ. ಇಂದು ಮಾಧ್ಯಮ ಉದ್ಯಮವಾಗಿ ಬೆಳೆದಿದೆ. ಆದ್ದರಿಂದ ಓದುಗ ಗ್ರಾಹಕನಾಗಿಬಿಟ್ಟಿದ್ದಾನೆ. ಜಾಹಿರಾತೇ ಪತ್ರಿಕೆಯನ್ನು ನಿಯಂತ್ರಿಸುವಂತಾಗಿದೆ. ಇಂದು ಅಭಿವ್ಯಕ್ತಿಯ ಹತ್ಯೆಯಾಗುತ್ತಿಲ್ಲ. ಅಭಿವ್ಯಕ್ತಿಯೇ ಆತ್ಮಹತ್ಯೆಗೊಳಗಾಗುತ್ತಿದೆ. ಪ್ರಭುತ್ವ, ಧರ್ಮ, ಉದ್ಯಮ ಜೊತೆಯಾಗಿರುವ ಈ ಸಮಯ ಬಹಳ ಅಪಾಯವುಂಟು ಮಾಡುವಂತದ್ದು" ಎಂದರು.

ಈ ಸಮಾವೇಶದಲ್ಲಿ ರೋಹಿತ್ ವೇಮುಲ ಮತ್ತು ಕನ್ಹಯ್ಯ ಕುಮಾರ್‌ನ ವಿಷಯ ಪ್ರಸ್ತಾಪವಾಗದೇಯಿರಲಿಲ್ಲ. ಹಿರಿಯರ ಮಾತನ್ನ ಕಿರಿಯರು ಕೇಳಿಸಿಕೊಳ್ಳಬೇಕು ಎಂಬ ವಿನಂತಿಗೆ ಡಾ. ಅನುಪಮ ಪ್ರತಿಕ್ರಿಯಿಸಿ "ಹಾಗೆ ನೋಡಿದರೆ ಈಗ ಯುವಕರ ಮಾತನ್ನು ಕೇಳಿಸಿಕೊಳ್ಳುವಂತಾಗಿದೆ. ವೇಮುಲ, ಕನ್ಹಯ್ಯನಂತ ಯುವಕರ ಮಾತಿಂದು ಬಹಳ ಮುಖ್ಯವಾಗಿದೆ" ಎಂದು ಹೇಳಿ ವೇದಿಕೆಗೆ ಮಹಿಳೆಯರನ್ನು ಆಹ್ವಾನಿಸಿ ಆಜಾದಿ ಘೋಷಣೆಗಳನ್ನು ಕೂಗಿದರು. ಈ ಘೋಷಣೆಯ ಲಯವೇ ರೋಮಾಂಚಕಾರಿಯಾಗಿತ್ತು.

ದೇವನೂರು ಮಹಾದೇವ ಬರುತ್ತಾರೆಂಬುದನ್ನು ಕೇಳಿದೇ ಈ ದಕ್ಷಿಣಾಯಣಕ್ಕೆ ಹಲವರು ಬಂದಿದ್ದರು. ಸದ್ಯಕ್ಕೆ ಸರ್ವೋದಯ ಕರ್ನಾಟಕ ಪಾರ್ಟಿಯನ್ನು ಮತ್ತೊಂದು ರಾಜಕೀಯ ವೇದಿಕೆ ಸ್ವರಾಜ್ ಅಭಿಯಾನದಲ್ಲಿ ವಿಲೀನಗೊಳಿಸಿರುವ ದೇವನೂರರ ಚಿಂತನೆಯೆಲ್ಲಾ ಚುನಾವಣಾ ಭ್ರಷ್ಟಾಚಾರದ ಕಡೆ ಹರಿದಿತ್ತು. "ರಾಜಕೀಯ ಪಕ್ಷಗಳ ಚುನಾವಣಾ ವೈಖರಿ ಭೂಗತ ಚಟುವಟಿಕೆಗಳ ವೈಖರಿಗಿಂತಲೂ ಅಪಾಯಕಾರಿಯಾಗಿದೆ. ಭ್ರಷ್ಟತೆ ಸಾಂಸ್ಥೀಕರಣಗೊಂಡು ಅದೇ ಸಹಜ ಎನ್ನಿಸುವಂತಾಗಿದೆ. ಆದರೆ ಭ್ರಮನಿರಸನಗೊಳ್ಳುವಂತಿಲ್ಲ. ನಮ್ಮೆದುರು ಗ್ರಾಮಪಂಚಾಯ್ತಿ ಚುನಾವಣೆಗಳಿವೆ. ಪಕ್ಷಾತೀತವಾಗಿ ಗ್ರಾಮ ಪಂಚಾಯ್ತಿ ಕಡೆ ಆಯ್ಕೆ ಮಾಡಿಕೊಂಡು ಭ್ರಷ್ಟಾಚಾರರಹಿತ ಚುನಾವಣೆ ಮಾಡಬೇಕು. ಈ ಪ್ರಯೋಗ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅಲ್ಲಿನ ಸಂಘಟನೆಗಳು 474 ಪಂಚಾಯ್ತಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 268 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ರಾಜಕಾರಣಕ್ಕೆ ಇಂತಹ ತಳಪಾಯ ಮುಖ್ಯ. ಆಗ ಮಾತ್ರ ಜನಾಂದೋಲನ ಯಶಸ್ವಿಯಾಗುತ್ತದೆ" ಎಂದವರಲ್ಲದೆ, ಮರುದಿನವೂ ಇದ್ದು ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಿದರು.

ಶಿವಮೊಗ್ಗದಲ್ಲಿ ಮೊದಲ ಬಾರಿಗೆ ನಡೆದ ದಕ್ಷಿಣಾಯಣ, ಇನ್ನ ಬೇರೆ ಜಿಲ್ಲೆಗಳಿಗೆ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಸಮಾನ ಮನಸ್ಕರು ಸೇರಿದಾಗ ಉಂಟಾಗುವ ಸಂಭ್ರಮದಲ್ಲಿ ಎಲ್ಲ ಚಿಂತಕರೂ ಮುಳುಗಿದ್ದರು. ಇಲ್ಲಿ ಯಾರು ಯಾರನ್ನೂ ಉಪಚರಿಸುವ, ಊಟ ವಸತಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಎಲ್ಲರೂ ತಮ್ಮ ಸ್ವಂತ ಜವಾಬ್ದಾರಿಗಳಿಂದಲೇ ಬಂದು ನಿರ್ವಹಿಸಿದರು. ಈ ಪೈಕಿ ಒಬ್ಬ ಮುಸ್ಲಿಂ ಗೆಳೆಯ ತನ್ನ ಸಂಕಟಗಳನ್ನ ಮೊದಲ ಬಾರಿ ಹೇಳಿಕೊಂಡಿದ್ದು ಕಣ್ಣಾಲಿಗಳು ತುಂಬುವಂತೆ ಮಾಡಿತು.

ಆತ ತನ್ನ ಬಂಧುವೊಬ್ಬರನ್ನು ನೋಡಲು ಹೋದನಂತೆ. ಆ ಮನೆಗೆ ಬಂದ ಹೊಸಬನಾರು ಎಂದು ತಿಳಿಯುವ ಕುತೂಹಲವುಂಟಾಯಿತು ಅಲ್ಲಿನ ಕಿಡಿಗೇಡಿಗಳಿಗೆ. ತಮ್ಮ ಮನೆಗಳಿಗೆ ನೆಂಟರು ಬರುವಂತೆ ಮುಸ್ಲಿಮರ ಮನೆಗಳಿಗೂ ಬರುತ್ತಾರೆಂದು ಯೋಚಿಸಲಾರದ ಮಂದಮತಿಗಳು. ಮುಸ್ಲಿಮರ ಮನೆಗಳಿಗೆ ಎಲ್ಲಿಂದಲೋ ಯಾರೋ ಬಂದುಹೋಗುತ್ತಾರೆ. ಆಯುಧಗಳನ್ನ ತಂದು ಇಟ್ಟು ಹೋಗಿರಬಹುದು... ಈ ತರದ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ನಡುವಿನ ಮುಸ್ಲಿಮರನ್ನು ಸದಾ ಸಂಶಯದಿಂದಲೇ ಸಾರ್ವಜನಿಕರು ನೋಡುವಂತೆ ಮಾಡುತ್ತಿರುವ ಮತೀಯವಾದಿಗಳ ದೆಸೆಯಿಂದ ಕೆಲವು ಪ್ರದೇಶಗಳು ಸದಾ ಕಿಡಿಗಾಗಿ ಕಾಯುತ್ತಿರುತ್ತವೆ. ಅಂತಹದೇ ಕಿಡಿಗೆ ತುತ್ತಾದ ಮುಸ್ಲಿಂ ಗೆಳೆಯನ ಬಂಧುಗಳ ಮನೆಗೆ ಕಿಡಿಗೇಡಿಗಳು ರಾತ್ರಿಯೆಲ್ಲಾ ಕಲ್ಲು ಬೀರಿದರಂತೆ. ಹೇಗೋ ಅಲ್ಲಿಂದ ಪಾರಾಗಿ ರೈಲಿನಲ್ಲಿ ಬಂಧುಗಳೊಡನೆ ಬರುತ್ತಿರಬೇಕಾದರೆ ಮಹಿಳೆಯೊಬ್ಬರು "ಹಣೆಗೆ ಕುಂಕು ಹಚ್ಚಗಳಕ್ಕೆ ಏನಾಗ್ತದೆ ನಿನಗೆ. ಏನು ಸಾಬ್ರು, ನೀವು ಯಾಕಿಂಗಿದ್ರಿ" ಎಂದು ಉದ್ದಕ್ಕೂ ಬೈದರಂತೆ. ಅಸಾಮಾನ್ಯ ತಾಳ್ಮೆಗೊಳಗಾದ ಮುಸ್ಲಿ ಗೆಳೆಯನ ಬಂಧುಗಳು ಮೌನವಾಗಿದ್ದರಂತೆ. ಒಂದಿಷ್ಟು ಪ್ರತಿಕ್ರಿಯಿಸಿದರೂ ಜೀವಹತ್ಯೆಯೂ ಸಂಭವಿಸುತ್ತಿತ್ತಂತೆ.

ನಮ್ಮಲ್ಲಿ ಹಿಂದು ಗೆಳೆಯರು ಎಷ್ಟೇ ವಿಶ್ವಾಸದಿಂದಿದ್ದರೂ ಮತೀಯ ಗಲಭೆಯಲ್ಲಿ ದೊಂಬಿ ಲೂಟಿ ನಡೆಯುವಾಗ ತಮ್ಮ ಪರಿಚಿತ ಮುಸ್ಲಿಮರ ರಕ್ಷಣೆಗೆ ಬರದಷ್ಟು ಹೆದರಿರುತ್ತಾರೆ. ಆದ್ದರಿಂದ ಮತೀಯ ಗಲಭೆಯಲ್ಲಿ ನಮಗೆ ಯಾರೂ ಇಲ್ಲ ಅನ್ನುವ ಭಾವನೆ ಬಂದುಬಿಡುತ್ತದೆ. ಶಿವಮೊಗ್ಗದಲ್ಲಿದ್ದ ಇಬ್ರಾಹಿಂ ಸಾಹೇಬರು, ದಾನವೀರ ಕರ್ಣನಂತಿದ್ದರು. ಅವರಲ್ಲಿ ಯಾಚಿಸದ ಯಾಚಕನೇಯಿಲ್ಲ. ಮದುವೆ, ಮುಂಜಿ, ತಿಥಿ, ಗಣೇಶನ ಉತ್ಸವ, ಪುಸ್ತಕ ಪ್ರಕಟಣೆ... ಹೀಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ದಾನ ಮಾಡುತ್ತಿದ್ದರು. ಆದರೆ ವರ್ಷಾಂಪ್ರತಿ ನಡೆಯುತ್ತಿದ್ದ ಮತೀಯ ಗಲಭೆಯ ಸಮಯದಲ್ಲಿ ದಾನಧರ್ಮ ಪಡೆದ ಫಲಾನುಭವಿಗಳಾರು ಇಬ್ರಾಹಿಂ ಸಾಹೇಬರ ಮನೆಬಳಿ ಹೋಗಿ "ನೀವೇನೂ ಹೆದರಬೇಡಿ, ನಾವು ಇದ್ದೇವೆ" ಎಂದು ಧೈರ್ಯ ಹೇಳಲಿಲ್ಲವಂತೆ. ಇದು ಕಡೆಯವರೆಗೆ ಅವರಿಗೆ ಭಯ ಹುಟ್ಟಿಸುತ್ತಿದ್ದ ಸಂಗತಿಯಾಗಿತ್ತು.

ಈಗಾಗಲೇ ಒಂಬತ್ತು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು ಈಗ ಕರ್ನಾಟಕಕ್ಕೆ ಕಾಲಿಟ್ಟ ದಕ್ಷಿಣಾಯಣ ಸಮಾವೇಶಗಳಲ್ಲಿ ಮತೀಯ ದಾಳಿಗಳ ವಿರುದ್ಧ ಪ್ರತಿರೋಧವನ್ನು ಹೇಗೆ ಕಟ್ಟಬೇಕೆಂಬ ಚಿಂತನೆಯೂ ಬಹಳ ಮುಖ್ಯವಾಗಿ ಕಾಣುತ್ತದೆ. ಆಗ ಮಾತ್ರ ದಕ್ಷಿಣಾಯಣ ಮತೀಯವಾದಿಗಳಿಗೆ ತಕ್ಕ ಉತ್ತರ ಕೊಡಬಲ್ಲದು.

■ ವರದಿಗಾರ

◀◀

... ಹತ್ತು ಕೋಟಿಯಂತೆ ಕಪ್ಪಹಣ ಘೋಷಿಸಲಾಗಿದೆ ...ಡೆ. ಇವನ್ನು ಅಮಿತ್ ಷಾ ಪ್ಯಾಕೇಜ್ ಎಂದೇ ...ಜನ ಚಡ್ಡಿಗಳು ಬಾಯಿ ಚಪ್ಪರಿಸುತ್ತಿವೆ. ಫೋಟೋ ... [illegible] ... ಮಾಡುವುದು. ... [illegible] ... ಈಗಾಗಲೇ ಇದೇ ದಾಟಿಯಲ್ಲಿ ... [illegible] ... ಮತ್ತೊಂದು ವಿಶೇಷ ಪ್ಯಾಕೇಜ್ ರೂಪಿಸಲಾಗಿದೆಯಂತೆ! ಇಷ್ಟೆಲ್ಲಾ ಬೆಂಕಿ ಹಚ್ಚಿ ವಿಷಬೀಜ ಬಿತ್ತಿ ನಾಡಿನ ಸಾಂಸ್ಕೃತಿಕ ಸ್ವಾಸ್ಥ್ಯ ಕುಲಗೆಡಿಸಿ ಬಿಜೆಪಿಯ ಮಿಷನ್ 150 ರ ಉಳಿಕೆ ರೂವಾರಿಗಳಾದರೂ ಎಂಥವರು? ಅಥಣಿಗೆ ಅದೇ ಸೆಕ್ಸ್ ಫಿಲ್ಮ್ ರೂವಾರಿ ಲಕ್ಷ್ಮಣ್ ಸವದಿ, ಜಮಖಂಡಿಗೆ ಅದೇ ಮನ್ಮಥರಾಜ ಮುರುಗೇಶ್ ನಿರಾಣಿ, ಬಿಜಾಪುರದ ಇಂಡಿಗೆ ಫಾತಿಮಾ ಕೇಸ್ ರೇಪ್‌ಕೇಸಿನಲ್ಲಿ ವರ್ಷಗಟ್ಟಲೇ ಜೈಲಿಂ... [illegible] ... ರವಿ ಪಾಟೀಲ. ಶಿವಮೊಗ್ಗದ ಸಾಗರಕ್ಕೆ ಗೆಳೆಯನ ಮಗಳ ಮೇಲೆ



ಅತ್ಯಾಚಾರವೆಸಗಿದ ಹರತಾಳು ಹಾಲಪ್ಪ, ಹೊನ್ನಾಳಿಗೆ ನರ್ಸ್ ಜಯಲಕ್ಷ್ಮಿ ರಾಸಲೀಲಾ ವಿಶಾರದ ರೇಣುಕಾಚಾರ್ಯ. ಶೃಂಗೇರಿಗೆ ಕಸ್ತಾವೇದಕ ಡಿ.ಎನ್. ಜೀವರಾಜ್. ಮೂಡಿಗೆರೆಗೆ ಪರಸ್ತ್ರೀ ಕಾಮಪುರಾಣದ ಖ್ಯಾತಿಯ ಎಂ.ಪಿ. ಕುಮಾರಸ್ವಾಮಿ. ಮಂಗಳೂರು ನಗರ ಉತ್ತರಕ್ಕೆ ಸೆಕ್ಸ್ ವೀಡಿಯೋ ವೀಕ್ಷಕ ಕೃಷ್ಣ ಪಾಲೇಮಾರ್ ಹೀಗೆ ಮುಂದುವರಿಯುತ್ತದೆ ಬಿಜೆಪಿಯ ಕಾಮಾತುರ ಟಿಕೆಟ್ ಹುಡುಕರ ಲಿಸ್ಟ್ ಪುರಾಣ.

ಅದೇ ಗಣಿಕಳ್ಳರು, ಅದೇ [illegible] ಮತ್ತು ಅದೇ [illegible] ರೇಪಿಸ್ಟರು, ಸೆಕ್ಸ್ ಫಿಲಂ ಲೋಕಲೋಲರು, [illegible] ಯಡ್ಡಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಜೈಲು ಯಾತ್ರೆ, ಕಾಮಜಾತ್ರೆ ಮತ್ತು ಗಣಿ ಜಾತ್ರೆ. ಇವನ್ನು ಮಿಷನ್ 150 ಅನುಷ್ಠಾನವಾದರೆ ಈ ಹಿಂದೆ ನಡೆದ ಬಿಜೆಪಿ ಸರ್ಕಾರದ ಜೈಲು ಪರ್ವಕ್ಕೂ, ಇವರೆಲ್ಲ ಗೆದ್ದುಬಂದು ಮಾಡುವ ನಾಡಿನ ಉದ್ಧಾರಕ್ಕೂ ಏನು ವ್ಯತ್ಯಾಸ ಸಾಧ್ಯ?

ಮಿಷನ್ ಅಥವಾ ಮಿಷನ್ ಪದದ ಮೊದಲ ಮತ್ತು ಕೊನೆಯ ಅಕ್ಷರಗಳ ಜೋಡಿಸಿದರೆ [illegible] ಇದು ವಿಷ(ನ್) ಸೂತ್ರವಾಗುತ್ತದೆ ಮತ್ತು ನಾಡಿಗೆ ವಿಷವನ್ನೇ ಬಡಿಸಲಿದೆ


■ ರಾ. ಸೋಮನಾಥ್

ನಿಜವಾದ ಮನ್ ಕಿ ಬಾತ್ ತರುಣ್ ವಿಜಯ್ ಆಡಿದ್ದಾರೆ

2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಜನಸಾಮಾನ್ಯರೊಡನೆ ನಿರಂತರ ಸಂಪರ್ಕ ಸಾಧಿಸಲು 'ಮನ್ ಕಿ ಬಾತ್' ಎಂಬ ಕಾರ್ಯಕ್ರಮವನ್ನು ಆಕಾಶವಾಣಿಯ ಮೂಲಕ ನಡೆಸುತ್ತಿದ್ದಾರೆ. ತಮ್ಮ ಸರ್ಕಾರದ ಧ್ಯೇಯ, ಆದರ್ಶ (?), ಉದ್ದೇಶ ಮತ್ತು ಭವಿಷ್ಯದ ನೀತಿಗಳನ್ನು ಕುರಿತು ಜನರನ್ನು ಮರುಳುಮಾಡುವ ಒಂದು ಪ್ರಕ್ರಿಯೆಯಾಗಿ ಮನ್ ಕಿ ಬಾತ್ ನಡೆಯುತ್ತಿದೆ. ಪರದೆಯ ಹಿಂದೆ ಹತ್ತಾರು ಗೂಂಡಾಗಳನ್ನು ಹೊಡೆದುರುಳಿಸುವ ಸಿನಿಮಾ ಹೀರೋ ನಿಜಜೀವನದಲ್ಲಿ ಒಂದು ಸೊಳ್ಳೆಯನ್ನೂ ಹೊಡೆಯಲಾರ. ಆದರೆ ಅವನ ಕಾಲರ್ ಹಿಡಿದು ಪ್ರಶ್ನಿಸಲು ಜನರಿಗೆ ಅವಕಾಶವೇ ಇರುವುದಿಲ್ಲ ಏಕೆಂದರೆ ಅವನು ಪರದೆಯ ಹಿಂದೆ ಇರುತ್ತಾನೆ. 'ಮನ್ ಕಿ ಬಾತ್' ಕಾರ್ಯಕ್ರಮವನ್ನೂ ಹೀಗೆಯೇ ಬಣ್ಣಿಸಬಹುದು. ಆದರೂ ಪ್ರಧಾನಿ ಮೋದಿ ತಮ್ಮ ಅಮೂಲ್ಯ ಸಮಯ ಹಾಗೂ ಶ್ರಮವನ್ನು ವ್ಯಯ ಮಾಡಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಇರಲಿ. ಈ ದೇಶದ ಸಾರ್ವಭೌಮ ಪ್ರಜೆಗಳ ಮನದ ಮಾತುಗಳನ್ನು ಕೇಳುವವರಾರು? ಅಥವಾ ಪ್ರಜೆಗಳು ತಮ್ಮ ಮನದ ಮಾತುಗಳನ್ನು ಆಳುವ ವರ್ಗಗಳಿಗೆ ತಲುಪಿಸಲು ಇರುವ ಮಾರ್ಗಗಳಾದರೂ ಯಾವುವು? ಪ್ರಜೆಗಳ ಮನ್ ಕಿ ಬಾತ್ ಪ್ರಸಾರ ಮಾಡಲು ಯಾವುದೇ ಆಕಾಶವಾಣಿ ಇಲ್ಲವೇ? ಇದ್ದಿದ್ದಲ್ಲಿ ದೇಶದ ಮೂಲೆಮೂಲೆಗಳಿಂದ ಶ್ರಮಜೀವಿಗಳು, ಮಹಿಳೆಯರು, ಅಲ್ಪಸಂಖ್ಯಾತರು, ಶೋಷಿತರು, ದಮನಿತರು, ಅವಕಾಶವಂಚಿತರು, ಬಡವರು ತಮ್ಮ ಮನದಾಳದ ಮಾತುಗಳನ್ನು ಪ್ರಭುತ್ವಕ್ಕೆ ಮನದಟ್ಟು ಮಾಡುತ್ತಿದ್ದರು. ಆದರೆ ತಮ್ಮ ಮನದ ಮಾತುಗಳನ್ನು ಹೇಗೆ ತಿಳಿಸಬೇಕು? ಯಾವ ಸ್ವರೂಪದಲ್ಲಿ ತಿಳಿಸಿದರೆ ಆಳ್ವಿಕರನ್ನು ಮುಟ್ಟುತ್ತದೆ? ತಾವು ಬಳಸುವ ಪದಗಳು ಹೇಗಿರಬೇಕು? ಯಾವ ಪದಗಳನ್ನು ಬಳಸಿದರೆ ದೇಶದ್ರೋಹದ ಆರೋಪ ಎದುರಿಸಬೇಕಾಗುತ್ತದೆ? ಯಾವ ಪದಗಳು ದೇಶಪ್ರೇಮದ ಸಂಕೇತವಾಗುತ್ತದೆ? ಯಾವ ರೀತಿಯ ಮಾತುಗಳು ಆಳ್ವಿಕರನ್ನು ಸಂತುಷ್ಟಪಡಿಸುತ್ತವೆ? ಇಷ್ಟೆಲ್ಲಾ ಗೊಂದಲಗಳ ನಡುವೆ ಪ್ರಜೆಗಳ ಮನದ ಮಾತುಗಳು ಮನದೊಳಗೇ ಮರೆಯಾಗುವುದೇ ಹೆಚ್ಚು.

ಮತ್ತೊಂದೆಡೆ ಮೋದಿಯ ಹಿಂಬಾಲಕರು, ಅಂದರೆ ಅಯೋಧ್ಯಾ ಕಾಂಡದಲ್ಲಿ ಅಡ್ವಾಣಿ, ಮುರಳಿಮನೋಹರ್ ಜೋಷಿ, ಉಮಾಭಾರತಿ ಮತ್ತು ಸಾಧ್ವಿ ರೀತಾಂಬರ ಅವರ ಗರಡಿಯಲ್ಲಿ ಪಳಗಿದ ಅಯೋಧ್ಯೆಯ ಕೂಸುಗಳು ತಮ್ಮದೇ ಆದ ಮನ್ ಕಿ ಬಾತ್‌ಗಳನ್ನು ಜನತೆಗೆ ತಲುಪಿಸುತ್ತಲೇ ಇದ್ದಾರೆ. ಕೆಲವು ಸಂದರ್ಭಗಳಲ್ಲಿ ಈ ನೇತಾರರ ಗರಡಿ ಮನೆಯಲ್ಲಿ ಪಳಗಿದ ಬೌದ್ಧಿಕ ಪೈಲ್ವಾನರ ತನ್ ಕಿ ಬಾತ್ ಸಹ (ದೈಹಿಕ ಭಾಷೆಯ ಮೂಲಕ) ಕಂಡಿದ್ದೇವೆ. ಊನ, ದಾದ್ರಿ, ಗುಜರಾತ್, ರಾಜಸ್ತಾನದ ಆಲ್ವಾರ್‌ನಲ್ಲಿ ಗೋರಕ್ಷಕರು, ಸಂಸ್ಕೃತಿ ರಕ್ಷಕರು ತಮ್ಮ ತನ್ ಕಿ ಬಾತ್‌ನ ರುಚಿಯನ್ನು ಉಣಬಡಿಸಿದ್ದಾರೆ. ಈ ಕಿಡಿಗೇಡಿಗಳ ನಾಯಕರ ಮನದಾಳದಿಂದ ಉದುರಿದ ಅಣಿಮುತ್ತುಗಳನ್ನು, ಮನ್ ಕಿ ಬಾತ್‌ಗಳನ್ನು ಒಮ್ಮೆ ಪರಿಶೀಲಿಸೋಣ.



ಆರೆಸ್ಸೆಸ್ ಅಣಿಮುತ್ತುಗಳು

* "ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು"

- ಶಿವಸೇನಾ ನಾಯಕ ಸಂಜಯ್ ರೌತ್.

* "ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬ ಹಿಂದೂ ಮಹಿಳೆಯೂ ನಾಲ್ಕು ಮಕ್ಕಳನ್ನು ಹೆರಬೇಕು"

- ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.

* "ಮಹಾತ್ಮ ಗಾಂಧಿಯ ಹಂತಕ ನಾತೂರಾಮ್ ಗೋಡ್ಸೆ ಹುತಾತ್ಮ"

- ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.

* "ಹಿಂದೂತ್ವವನ್ನು ಒಪ್ಪದವರೆಲ್ಲರೂ ಹರಾಮಿ ಮಕ್ಕಳು, ಒಪ್ಪುವವರು ಮಾತ್ರ ರಾಮನ ಮಕ್ಕಳು"

- ಬಿಜೆಪಿ ಸಂಸದೆ ಮತ್ತು ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ.

* ಈ ಮೇಲಿನ ಹೇಳಿಕೆಯ ಮೂಲವನ್ನು ಅಯೋಧ್ಯಾ ಪರ್ವದಲ್ಲಿ ಉಮಾ ಭಾರತಿ, ಅಡ್ವಾಣಿ ಮತ್ತು ಜೋಷಿ ನೇತೃತ್ವದಲ್ಲಿ ರಾಮಸೇವಕರು ಉಚ್ಚರಿಸುತ್ತಿದ್ದ "ಸಚ್ಚಾ ಬಚ್ಚಾ ರಾಮ್ ಕ, ಬಾಕಿ ಸಬ್ ಹರಾಮ್ ಕ" ಘೋಷಣೆಯಲ್ಲಿ ಕಾಣಬಹುದು. (ಅಂದರೆ ಒಳ್ಳೆಯ ಮಕ್ಕಳು ರಾಮನ ಮಕ್ಕಳು ಉಳಿದವರೆಲ್ಲಾ ಹರಾಮಿ ಮಕ್ಕಳು ಎಂದರ್ಥ)

* "ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ವಿರೋಧಿಸುವವರೆಲ್ಲರೂ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋಗಬೇಕು"

- ಬಿಜೆಪಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್.

* "ರಾಜೀವ್ ಗಾಂಧಿ ಒಂದು ವೇಳೆ ನೈಜೀರಿಯಾದ ಮಹಿಳೆಯನ್ನು ಮದುವೆಯಾಗಿದ್ದರೆ, ಅವರ ಪತ್ನಿ ಗೌರವರ್ಣದವರಾಗಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಆಕೆಯನ್ನು ನಾಯಕಿಯಾಗಿ ಒಪ್ಪಿಕೊಳ್ಳುತ್ತಿತ್ತೇ"

- ಕೇಂದ್ರ ಸಚಿವ ಗಿರಿರಾಜ್ ಸಿಂಗ್.

* "ಒಬ್ಬ ಹಿಂದೂ ಮಹಿಳೆಯನ್ನು ಬಲವಂತದಿಂದ ಮತಾಂತರಗೊಳಿಸಿದರೆ ಹಿಂದೂ ಪುರುಷರು ನೂರು ಮುಸ್ಲಿಂ ಮಹಿಳೆಯರನ್ನು ಮದುವೆಯಾಗಬೇಕು"

- ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.

ಈ ಮನ್ ಕಿ ಬಾತ್‌ಗಳೇ ಅಲ್ಲದೆ ತನ್ ಕಿ ಕಾಮ್‌ಗಳೂ ಸಾಕಷ್ಟು ಸಂಭವಿಸುತ್ತಿವೆ. ದಾದ್ರಿಯ ಅಖ್ಲಾಕ್, ಜೆಎನ್‌ಯುನ ಕನ್ಹಯ್ಯ, ಹೈದರಾಬಾದ್ ವಿವಿಯ ರೋಹಿತ್ ವೇಮುಲ, ಊನ ಗ್ರಾಮದ ದಲಿತರು, ಗುಡಿಬಂಡೆ, ಮಧುಗಿರಿ, ತುಮಕೂರು, ಗುಬ್ಬಿ ಹೀಗೆ ಹಲವೆಡೆ ಸಂಘಪರಿವಾರದ ಕಾಲಾಳುಗಳು ತಮ್ಮ ತನ್ ಕಿ ಕಾಮ್ ಪ್ರದರ್ಶಿಸಿದ್ದಾರೆ. ಅಸ್ಸಾಂನಲ್ಲಿ ಗೋಮಾಂಸ ಹೊಂದಿದ್ದ 12 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಸಂಘಪರಿವಾರದ ಕಾಲಾಳುಗಳು, ಸೇನಾನಿಗಳು ನರಸಿಂಹಾವತಾರ ತಾಳಿ ಗೋಮಾಂಸ ಸೇವಿಸುವ ಹಿರಣ್ಯಕಶ್ಯಪುಗಳ ಹೊಟ್ಟೆ ಬಗೆದರೂ ಅಚ್ಚರಿಪಡಬೇಕಿಲ್ಲ. ಎಷ್ಟಾದರೂ ಅವತಾರಗಳಿಗೆ ಹತ್ಯೆಯೇ ಮೂಲ ಧ್ಯೇಯ ಅಲ್ಲವೇ? ಅವತಾರಗಳ ಸಾರ್ಥಕತೆ ಇರುವುದೇ ಶತ್ರುವಿನ ಹತ್ಯೆಯಲ್ಲಿ. ನವ ಭಾರತದ ಅವತಾರ ಪುರುಷರು ಇಂದು ಶತ್ರುಗಳ ಶೋಧದಲ್ಲಿದ್ದಾರೆ. ತಮ್ಮ ಮನ್ ಕಿ ಬಾತ್ ಮತ್ತು ತನ್ ಕಿ ಕಾಮ್ ಮೂಲಕ ಪ್ರಚೋದಿಸುತ್ತಿದ್ದಾರೆ. ರಾವಣ ಕುಂಭಕರ್ಣಾದಿ, ಹಿರಣ್ಯ ಕಶ್ಯಪು ಹಿರಣ್ಯಾಕ್ಷರು ವಧಾಸ್ಥಾನಕ್ಕೆ ತೆರಳುವುದೊಂದೇ ಬಾಕಿ. ಬಲಿಪೀಠ ಸಿದ್ಧವಾಗಿಯೇ ಇದೆ.

1989ರ ಸೋಮನಾಥ ರಥಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಅಡ್ವಾಣಿ, ಜೋಷಿ, ಉಮಾಭಾರತಿ ಮುಂತಾದವರು ಬಿತ್ತಿದ ಬೀಜಗಳಿಂದ ಸೃಷ್ಟಿಯಾದ ಅಯೋಧ್ಯೆಯ ಕೂಸುಗಳು ಆಡಿರುವ ಮಾತುಗಳಿವು. ನಡೆಸುತ್ತಿರುವ ಕೃತ್ಯಗಳಿವು. 'ರಾಮ್ ಲಾಲಾ ಹಮ್ ಆಯೇಂಗೆ ಮಂದಿರ್ ವಹೀ ಬನಾಯೇಂಗೇ' (ರಾಮನ ಮಕ್ಕಳು ಬರುತಿಹೆವು ಮಂದಿರವಲ್ಲೇ ಕಟ್ಟುವೆವು) – ಈ ಘೋಷಣೆಯೂ ಅಡ್ವಾಣಿ ಅಂಡ್ ಕೋ ನೀಡಿದ ಕೊಡುಗೆಯೇ ಆಗಿದೆ. ಈ ಘೋಷಣೆಯ ಕನ್ನಡಿಯೊಳಗಿನ ಬಿಂಬವನ್ನು ಮೇಲಿನ ಹೇಳಿಕೆಗಳಲ್ಲಿ ಕಾಣುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲೇ ಇವುಗಳನ್ನು ಸ್ವೀಕರಿಸೋಣ. ಆದರೆ ಈ ಮಾತುಗಳ ಹಿಂದಿರುವ ವೈದಿಕ ಮನೋಧರ್ಮ, ಶ್ರೇಷ್ಠತೆಯ ಅಹಮಿಕೆ, ಜಾತಿ ಪ್ರಜ್ಞೆ ಮತ್ತು ಜನಾಂಗೀಯ ಧೋರಣೆಗಳನ್ನು ಹೇಗೆ ಸ್ವೀಕರಿಸಲು ಸಾಧ್ಯ. ತಮ್ಮ ಮನದಾಳದ ಮಾತುಗಳನ್ನು ಜನಸಾಮಾನ್ಯರೊಡನೆ ಹಂಚಿಕೊಳ್ಳಲು ಮನ್ ಕಿ ಬಾತ್ ಪ್ರಹಸನ ನಡೆಸು… ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಹಿಂಬಾಲಕರ … ಮನ್ ಕಿ ಬಾತ್‌ಗಳು ಕೇಳಿಸಿಲ್ಲವೇ? ಅಪರಾಧಿ … ಬೇಕಿಲ್ಲ; ಕನಿಷ್ಠ ಪಾಪಪ್ರಜ್ಞೆಯಿಂದಲಾದರೂ ತಮ್ಮ ಮ… ಕಿ ಬಾತ್ ಮೂಲಕ ಈ ಮಾತುಗಳಿಂದ ನೊಂ… ಜೀವಗಳಿಗೆ ಸಾಂತ್ವನ ಹೇಳಬಹುದಲ್ಲವೇ ಹೇಳುವುದಿ… ಏಕೆಂದರೆ ತಾವು ಮಾಡಲಾಗದ್ದನ್ನು ತಮ್ಮ ಶಿಷ್ಯ… ಮಾಡುತ್ತಿರುವಾಗ ಯಾವ ಗುರುವೂ ಅಡ್ಡಿಪಡಿಸುವುದಿ… ಅದು ಧನಾತ್ಮಕವಾದರೂ ಸರಿ, ಋಣಾತ್ಮಕವಾದರೂ ಸ… ಅಯೋಧ್ಯಾ ಪರ್ವದಲ್ಲಿ ಸೌಮ್ಯವಾದಿ ವಾಜಪೇಯಿ ಮ… ತಪಸ್ವಿಯಂತಿದ್ದು ಬಾಬ್ರಿ ಮಸೀದಿಯ ಧ್ವಂಸದ ನಂ… 'ಅಯ್ಯೋ ಹೀಗಾಗಬಾರದಿತ್ತು' ಎಂದು ಪರಿತಪಿಸಿದ… ನಾಟಕವನ್ನಾದರೂ ಮೋದಿ ಆಡಬಹುದಿತ್ತು.

ಈಗ ಬಿಜೆಪಿಯ ಮಾಜಿ ಸಂಸದ, ಆರೆಸ್ಸೆ… ಮುಖವಾಣಿ 'ಪಾಂಚಜನ್ಯ'ದ ಮಾಜಿ ಸಂಪಾದಕ ತರು… ವಿಜಯ್ ಶಿಖರಪ್ರಾಯ ಹೇಳಿಕೆ ನೀಡಿದ್ದಾರೆ. "ಭಾ… ಜನಾಂಗೀಯತೆಯ ರಾಷ್ಟ್ರವಲ್ಲ, ಹಾಗಾಗಿದ್ದರೆ ನಾವು ಹೇ… ದಕ್ಷಿಣ ಭಾರತದವರೊಂದಿಗೆ ಬಾಳುತ್ತಿದ್ದೆವು? ನಮ್ಮ ಸುತ್ತ… ಕಪ್ಪು ವರ್ಣದ ಜನತೆಯೊಡನೆ ನಾವು ಬಾಳುತ್ತಿಲ್ಲವೇ… ಎಂದು ಹೇಳುವ ಮೂಲಕ ತರುಣ್ ವಿಜಯ… ಸೋಮನಾಥ ರಥ ಬಿತ್ತಿದ ಬೀಜಗಳ ಸತ್ವವ… ಹೊರಗೆಡಹಿದ್ದಾರೆ. ತರುಣ್ ವಿಜಯ್ ಹೇಳಿಕೆಯ… ಆಶ್ಚರ್ಯದಿಂದ ನೋಡಬೇಕಿಲ್ಲ. ಆರೆಸ್ಸೆಸ್ ಮ… ಸಂಘಪರಿವಾರದ ಮನಸ್ಥಿತಿಯನ್ನು ವಿಜಯ್ ಸ್ಪಷ್ಟಪಡಿಸಿದ್ದ… ಸಂಘಪರಿವಾರದ ಹಿಂದೂತ್ವ ಮೂಲತಃ ವೈದಿ… ಮನೋಧರ್ಮ ಮತ್ತು ಬ್ರಾಹ್ಮಣ್ಯದ ಶ್ರೇಷ್ಠತೆಯ… ಅವಲಂಬಿಸಿರುವ ವಿಕೃತ ಸಿದ್ಧಾಂತ ಎನ್ನುವುದನ್ನು ತರು… ವಿಜಯ್ ನಿರೂಪಿಸಿದ್ದಾರೆ. ಅಯೋಧ್ಯಾ ಪರ್ವ… ಸಂದರ್ಭದಲ್ಲಿ ಸಾಧ್ವಿ ರೀತಾಂಬರ 'ಒಬ್ಬ ಹಿಂದೂ … ಜನಿಸಿ ಅವರು ರಾಮಮಂದಿರವನ್ನು ವಿರೋಧಿಸಿದರೆ ಅವ… ಕೆಳಜಾತಿಯವರೇ ಆಗಿರಬೇಕು' ಎಂದು ಹೇಳಿದ್ದುದ… ಗಮನಿಸಬೇಕು.

ಸಾಮಾನ್ಯವಾಗಿ ಆರೆಸ್ಸೆಸ್ ಬೆಂಬಲಿಗರು ಮತ್ತು ಭಾ… ಮೇಲ್ಜಾತಿಯವರು ದಲಿತರ ವಿಚಾರವಾಗಿ ಮಾತನಾಡುವ… ಅವರ ಮಾತಿನ ಧಾಟಿ ಮತ್ತು ಧೋರಣೆಯ… ಗಮನಿಸಬೇಕು. "ನಾವೇನೂ ದಲಿತರನ್ನು ಪ್ರತ್ಯೇಕವ… ಇರಿಸಿಲ್ಲವಲ್ಲಾ, ಅವರಿಗೆ ಮೀಸಲಾತಿ ಎಲ್ಲ ಕ್ಷೇತ್ರಗಳ… ನೀಡುತ್ತಿಲ್ಲವೇ. ಎಲ್ಲರೊಡನೆ ಬಾಳಲು ಅವಕಾ… ನೀಡುತ್ತಿಲ್ಲವೇ? ದೇವಾಲಯಗಳಲ್ಲಿ ಪ್ರವೇಶ ನೀಡುತ್ತಿಲ್ಲವ… ಕಚೇರಿಗಳಲ್ಲಿ ಸಮಾನ ಸ್ಥಾನ ನೀಡುತ್ತಿಲ್ಲವೇ?" … ಔದಾರ್ಯದ ಮಾತುಗಳಲ್ಲೇ ತಮ್ಮ ಶ್ರೇಷ್ಠತೆಯ ಅಹ… ಮತ್ತು ಅಧಿಪತ್ಯದ ಹಮ್ಮು ಬಿಮ್ಮುಗಳನ್ನು … ಕಾಣಬಹುದು. ಈ ಔದಾರ್ಯ ಮತ್ತು ಹಮ್ಮುಬಿಮ್ಮು… ಮೂಲ ಇರುವುದು ಜನಾಂಗೀಯ ಚಿಂತನೆಯ… ಎನ್ನುವುದನ್ನು ತರುಣ್ ವಿಜಯ್ ತಮ್ಮ ಹೇಳಿಕೆ… ಮೂಲಕ ನಿರೂಪಿಸಿದ್ದಾರೆ.

ದುರಂತವೆಂದರೆ 'ಮಂದಿರ ಅಲ್ಲೇ ಕಟ್ಟುವೆವು' ಎ… ವಿಕೃತ ಮನಸ್ಸಿನ ಘೋಷಣೆ 'ಕಟ್ಟುತ್ತೇವ ನಾವು ಕ… ಕಟ್ಟುತೇವೆ' ಎಂಬ ಘೋಷಣೆಯನ್ನು ಮಸುಕಾಗಿಸುತ್ತಿ… ಭಾರತದ ಇಂದಿನ ಯುವಪೀಳಿಗೆ ಎಂದರೆ 20 ರಿ… 40 ವಯಸ್ಸಿನವರನ್ನು ಒಳಗೊಳ್ಳುತ್ತದೆ. 20 ವಷ… ಹದಿಹರೆಯದ ಯುವಕರಿಗೆ ತುರ್ತುಪರಿಸ್ಥಿತಿ ಮ… ಅಯೋಧ್ಯಾಪರ್ವದ ಪರಿವೆ ಇರುವುದಿಲ್ಲ. 40 … ಹರೆಯದವರಿಗೆ ತುರ್ತುಪರಿಸ್ಥಿತಿಯ ಪರಿವೆ ಇರುವುದಿ… ಆದರೆ ಅಯೋಧ್ಯೆಯ ಬೀಜಗಳು ಅವರ ಮನಸ್ಸಿ… ನಾಟಿಬಿಟ್ಟಿವೆ. ಹಾಗಾಗಿಯೇ ಶೋಷಿತ ಸಮುದಾಯ… ಯುವಕರೂ ತಮ್ಮ ಶೋಷಣೆಯ ಮೂಲವನ್ನೇ ಅಲ್ಲಗಳೆ… ಶೋಷಕರ ಅಡಿಯಾಳುಗಳಂತೆ ವರ್ತಿಸುತ್ತಿದ್ದಾರೆ. ಅಂಥರಿಗೆ ಮತಾಂಧರು ಸತ್ಯದ ಮಾರ್ಗ ತೋರುತ್ತಿದ… ತರುಣ್ ವಿಜಯ್ ಅಂತಿಮ ಸತ್ಯ ದರ್ಶನ ಮಾಡಿಸಿದ… ಕಪ್ಪು ವರ್ಣದವರೊಡನೆ ಬಾಳುವ ಔದಾರ್ಯವೇ ತ… ಶ್ರೇಷ್ಠತೆಯ ಸಂಕೇತ ಎಂದು ಸಾರುವ ವಿಕೃತ ಮನಸು… ಇನ್ನೂ ಸೋಲುತ್ತಲೇ ಹೋಗಬೇಕೇ? ಅಥವಾ ಈ ವಿ… ಮನಸ್ಥಿತಿಗೆ ಒಲಿಯಲು ಫೇರ್ ಅಂಡ್ ಲವ್ಲಿ ಬ… ಗೌರವರ್ಣ ಗಳಿಸಬೇಕೇ? ಇದು ಶೋಷಿತ ಸಮುದಾಯ… ಯುವಕರ ಮುಂದೆ ಇರಬೇಕಾದ ಪ್ರಶ್ನೆ. ತರುಣ್ ವಿಜ… ಈ ಪ್ರಶ್ನೆಯನ್ನು ಮತ್ತಷ್ಟು ಸಂಕೀರ್ಣವಾಗಿಸಿದ್ದಾರೆ.

ನಾವು ದಕ್ಷಿಣಾಯಣದತ್ತ ಸಾಗಬೇಕೋ ದಕ್ಷಿ… ಮುಖಿಯಾಗಿ ಸಾಗಬೇಕೋ ಶೀಘ್ರ ನಿರ್ಧರಿಸೋಣ…

■ ನಾ ದಿವಾ…

ದೇವರ ಸವತಿ!



ಕೊಳೆತ ಹೆಣ ಹೊತ್ತು
ಸುಗಂಧ ಮಾರ ಹೊರಟಿದ್ದಾರೆ

ಆತ್ಮಗೇಡಿಗಳ ಸಂತೆಯಲ್ಲಿ
ಸುಖದ ಖರೀದಿ ನಡೆದಿದೆ
ಬಣ್ಣ ಬಣ್ಣದ ಬತ್ತಾಸು
ಸಿಹಿಯಷ್ಟು ಪಾಶಾಣ ಉಡಿ ತುಂಬಿ
ಕಡುಪಾಪಿಗಳು
ನಕ್ಕಿದ್ದಾರೆ

ಕಣ್ಣೀರ ಬಳರಿಗಿಟ್ಟಿದ್ದೇನೆ
ನೋವುಗಳ ತೂಗಿದ್ದೇನೆ
ಸೇರಿನಲ್ಲಿ ಸಂಕಟಗಳ ಅಳೆದು
ಕೂಡು ದಾರಿಯಲ್ಲಿ
ಕಾದು ಕುಳಿತಿದ್ದೇನೆ
ನಿಡುಸುಯ್ಯುದು ನರಳ

ಬನ್ನಿ, ತೊಗಲ ಸೂರಾದಿ ರಕ್ತ ಮಾಂಸ ಚಪ್ಪರಿಸಿ
ತೆವಲು–ಅಮಲುಗಳ ತೀರಿಸಿಕೊಳ್ಳಿ
ಹೆಸರಿಲ್ಲದ ಕೂಸ ಹೊತ್ತು ತಿರುಗುತ್ತೇನೆ
ಕಂಡಕಂಡವರ ಕಥೆಯಾಗಿ

ದೇವರಿಗಿಟ್ಟ ದೊರೆಸಾನಿ
ಋತು ಸಂಕಟದ ಗತಿಯೊಳಗೂ
ಮದವಿಟ್ಟು ಮಥಿಸಿದ ದೇವರು
ಸರ್ವಾಂಗಗಳು ನಲುಗಿ ನರಳುವಾಗಲೂ
ಸಗ್ಗದ ಕನಸು
ತೋರಲಾಗುತ್ತಿತ್ತು
ಚರಿತ್ರೆಯೂ ಬಿಕ್ಕಿದೆ
ತೆಕ್ಕೆಯೊಳಗಿನ ಕಥೆಗೆ

ಹೊಸ ರೂಪ ತೊಟ್ಟು ದೇವರು ಬರುತ್ತಿದ್ದಾನೆ
ಮತ್ತದೆ ಸುಖದ ಖರೀದಿಗೆ
ಕೆಂಪುಕೋಣೆಯೊಳಗೆ.
ಅಲಂಕೃತ ಪೋಷಾಕಿನ ಬಜಾರಿನಲ್ಲಿ ಸತ್ತ ಆತ್ಮಗಳ
ದಿವ್ಯ ಲೋಕ ನೆರೆದಿದೆ.

■ ಎನ್. ರವಿಕುಮಾರ್, ಶಿವಮೊಗ್ಗ

ಅಂಬೇಡ್ಕರ್ ಹೇಳಿದ ಮಾಂಸಾಹಾರದ ಒಗಟು

ಮಾಂಸಾಹಾರ: ಈ ಒಂದು ವಿಷಯದ ಬಗ್ಗೆ ...ಬೇಡವೆಂದರೂ ಅಂತಹ ಒಂದು ಪರಿಸ್ಥಿತಿ ...ಯುತ್ತಲೇ ಇದೆ. ಭಾರತದಲ್ಲಿ ಅವಿರತವಾಗಿರುವ ...ಹಾರ-ಮಾಂಸಾಹಾರ ಅಂಶ ಆಧರಿತ ತಾರತಮ್ಯದ ...ದು. ಈ ನಿಟ್ಟಿನಲ್ಲಿ ಮಾಡೋಕೆ ಬೇರೆ ಸಾಕಷ್ಟು ...ದ್ದರೂ ಮಾಂಸಾಹಾರದ ಬಗ್ಗೆ ಮಾತಾಡಲೇಬೇಕಿದೆ. ...ವ ಸಹಜ ಇಷ್ಟ ಬಂದದ್ದನ್ನು ತಿನ್ನುವ ಹಕ್ಕಿನ ಪರ, ...ತ್ಯದ ಪರ ದನಿ ಎತ್ತಲೇಬೇಕಿದೆ.

ಮಾಂಸಾಹಾರ; ವೈಯಕ್ತಿಕ ನಿಲುವುಗಳನ್ನು ಇಲ್ಲಿ ...ಲಿಸುವುದಕ್ಕಿಂತ ಈ ದೇಶದ ಅಪ್ರತಿಮ ವಿಚಾರವಾದಿ ...ಸಾಹೇಬ್ ಅಂಬೇಡ್ಕರರ ಚಿಂತನೆಗಳನ್ನು ದಾಖಲಿಸು... ಸೂಕ್ತ ಎನಿಸುತ್ತದೆ. ಯಾಕೆಂದರೆ ಹಾಲಿ ಉತ್ತರ ...ಶದಲ್ಲಿ ಅಲ್ಲಿಯ ಹಿಂದೂತ್ವವಾದಿ ಯೋಗಿ ...ನಾಥ್ ಸರ್ಕಾರ ರಾಜ್ಯದ ಎಲ್ಲ ಕಸಾಯಿಖಾನೆಗಳನ್ನು ...ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ...ಹಿಂದೂತ್ವವಾದಿಗಳಿಗೆ ನೀವು ಅದೆಷ್ಟು ಮಾಂಸ ...ದ್ದೀರಿ ಎಂದು ಜ್ಞಾಪಿಸಿಕೊಡಬೇಕಿದೆ ಮತ್ತು ...ೀಡ್ಕರರ ಬರಹಗಳು ಈ ಕಾರಣಕ್ಕೆ ಪ್ರಸ್ತುತವಾಗುತ್ತವೆ.

...ಅಂಬೇಡ್ಕರರು ತಮ್ಮ ಕೃತಿ **'Riddles in ...duism'** (ಹಿಂದೂ ಧರ್ಮದಲ್ಲಿನ ಒಗಟುಗಳು)ನಲ್ಲಿ ...ಯುತ್ತಾರೆ "(ಹಿಂದೂಗಳಲ್ಲಿ) ಕಂಡುಬಂದಿರುವ ಅತಿ ...ತ್ತ ಪರಿವರ್ತನೆ ಎಂದರೆ ಆಹಾರ ಪದ್ಧತಿಯದ್ದಾಗಿದೆ. ...ಈಗಿನ ಹಿಂದೂಗಳು ತಮ್ಮ ಆಹಾರ ಪದ್ಧತಿಯ ...ಬಹಳ ಎಚ್ಚರಿಕೆಯಿಂದ ಇರುವವರಾಗಿದ್ದಾರೆ. ಈ ...ಯಲ್ಲಿ ಸಹ ಆಹಾರ ಸೇವನೆಯ ಬಗ್ಗೆ ಹಿಂದೂಗಳಲ್ಲಿ ...ು ಬಗೆಯ ನಿರ್ಬಂಧಗಳಿವೆ. ಅವುಗಳೆಂದರೆ, ಯಾವ ...ೂವೂ ಹಿಂದೂಯೇತರರನಿಂದ ತಯಾರಿಸಿದ ...ರವನ್ನು ಸೇವಿಸುವುದಿಲ್ಲ, ಹಾಗೆಯೇ ಹಿಂದೂವೊಬ್ಬ ...ಣ ಅಥವಾ ತನ್ನ ಜಾತಿಯವನನ್ನು ಹೊರತುಪಡಿಸಿ ...ಯಾರೇ ಹಿಂದೂ ಆಹಾರ ತಯಾರಿಸಿದರೂ ...ವುದಿಲ್ಲ, ಈ ದಿಸೆಯಲ್ಲಿ ಹಿಂದೂವೊಬ್ಬ ತಾನು ಯಾರ ...ರ ಸೇವಿಸಬೇಕು ಎಂಬ ಬಗ್ಗೆಯಷ್ಟೆ ಅಲ್ಲ, ಯಾವ ...ರ ತಿನ್ನಬೇಕು ಎಂಬುದರ ಭಗ್ಗೆಯೂ ನಿರ್ದಿಷ್ಟತೆ ...ದಿರುತ್ತಾನೆ. ಆದ್ದರಿಂದ ಆಹಾರ ಪದ್ಧತಿಯ ...ಯಿಂದ ಹಿಂದೂಗಳನ್ನು ಎರಡು ಪ್ರಮುಖ ...ಗಳನ್ನಾಗಿ ವಿಭಾಗಿಸಬಹುದು. 1. ಸಸ್ಯಾಹಾರಿಗಳು. ...ಮಾಂಸಾಹಾರಿಗಳು. ಮಾಂಸಾಹಾರಿಗಳನ್ನು ಮತ್ತೂ ...ು ವಿಭಾಗಗಳಾಗಿ ವಿಭಜಿಸಬಹುದು. 1. ಎಲ್ಲ ...ಯ ಮಾಂಸ ಮತ್ತು ಮೀನನ್ನು ತಿನ್ನುವವರು. 2. ...ನ್ನು ಮಾತ್ರ ತಿನ್ನುವವರು. ಮುಂದುವರಿದು ಮಾಂಸ ...ವವರನ್ನು ಮತ್ತೂ ಈ ಕೆಳಗಿನಂತೆ ವಿಭಾಗಿಸಬಹುದು.


...ಹಸುವಿನ ಮಾಂಸ ಬಿಟ್ಟು ಇನ್ನೆಲ್ಲ ರೀತಿಯ ಮಾಂಸ ...ತಿನ್ನುವವರು.

...ಹಸುವಿನ ಮಾಂಸವನ್ನೊಳಗೊಂಡಂತೆ ಎಲ್ಲ ರೀತಿಯ ...ಮಾಂಸ ತಿನ್ನುವವರು.

...ೋಳಿ ಅಥವಾ ಹಸುವಿನ ಮಾಂಸ ಹೊರತುಪಡಿಸಿ ...ತರೆ ಮಾಂಸ ತಿನ್ನುವವರು.

...ೀಗೆ ಅಂಬೇಡ್ಕರರು ಹಿಂದೂಗಳ ಮಾಂಸಾಹಾರದ ...ವಿವರ ದಾಖಲಿಸುತ್ತಾರೆ.

...ಮುಂದುವರೆದು ಅವರು ಹೇಳುತ್ತಾರೆ, "ಆಹಾರ ...ಯ ಆಧಾರದಲ್ಲಿ ಹೀಗೆ ಹಿಂದೂಗಳನ್ನು ವರ್ಗೀಕರಿ... ಹಾದಿಯಲ್ಲಿ ನಾವು ಬ್ರಾಹ್ಮಣರನ್ನು ಮತ್ತೂ ಎರಡು ...ಗಳಾಗಿ ವಿಂಗಡಿಸಬಹುದು. 1. ಪಂಚಗೌಡ. 2. ಪಂಚದ್ರಾವಿಡ. ಈ ಇಬ್ಬರಲ್ಲಿ ಪಂಚದ್ರಾವಿಡರು ಸಂಪೂರ್ಣ ಸಸ್ಯಾಹಾರಿಗಳು. ಆದರೆ ಪಂಚಗೌಡರಲ್ಲಿ ಸಂಪೂರ್ಣ ಸಸ್ಯಾಹಾರಿಗಳಾದ ಗೌಡ ಸಾರಸ್ವತರನ್ನು ಹೊರತುಪಡಿಸಿ ಇತರರು ಮಾಂಸಾಹಾರಿಗಳು. ಅಂದಹಾಗೆ ಹಿಂದೂ ಸಮಾಜದ ಮತ್ತೊಂದು ತುದಿಯವರಾದ ಅಸ್ಪೃಶ್ಯರು ಸಂಪೂರ್ಣ ಮಾಂಸಾಹಾರಿಗಳು. ಹೇಗೆಂದರೆ ಅಸ್ಪೃಶ್ಯರು ಪಕ್ಷಿ ಮತ್ತು ಆಡಿನ ಮಾಂಸವಲ್ಲದೆ ಹಸುವಿನ ಮಾಂಸ ಅದು ಕುಯ್ದದ್ದಾಗಿರಲಿ ಅಥವಾ ಸತ್ತದ್ದಾಗಿರಲಿ ತಿನ್ನುತ್ತಾರೆ. ಈ ನಡುವೆ ಅಸ್ಪೃಶ್ಯರು ಮತ್ತು ಬ್ರಾಹ್ಮಣರ ನಡುವೆ ಬರುವ ಬ್ರಾಹ್ಮಣೇತರರು ಮಾಂಸ ತಿನ್ನುವುದರಲ್ಲಿ ವೈವಿಧ್ಯಮಯ ರೀತಿಯನ್ನು ಹೊಂದಿದ್ದಾರೆ. ಇವರಲ್ಲಿ ಕೆಲವರು ಬ್ರಾಹ್ಮಣರ ರೀತಿ ಸಸ್ಯಾಹಾರಿಗಳಾದರೆ ಇತರರು ಬ್ರಾಹ್ಮಣರ ರೀತಿಗೆ ವಿರುದ್ಧವಾಗಿ ಮಾಂಸಾಹಾರಿಗಳಾಗಿದ್ದಾರೆ. ಆದರೆ ಇವರೆಲ್ಲ ಒಂದು ವಿಷಯದಲ್ಲಿ ಸಾಮ್ಯತೆ ಹೊಂದಿದ್ದಾರೆ ಅದು ಇವರೆಲ್ಲ ಹಸುವಿನ ಮಾಂಸ ತಿನ್ನುವುದರ ವಿರುದ್ಧವಿದ್ದಾರೆ ಎಂಬುದು."



ಮುಂದುವರೆದು ಅಂಬೇಡ್ಕರರು ಹೇಳುತ್ತಾರೆ "ಇಲ್ಲಿ ಮತ್ತೊಂದು ಬಗೆಯ ಪ್ರಶ್ನೆಯನ್ನು ದಾಖಲಿಸುವ ಅಗತ್ಯವಿದೆ. ಅದು ಆಹಾರದ ವಿಷಯಕ್ಕೆ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಸಂಬಂಧಿಸಿದ್ದು. ಈ ದಿಸೆಯಲ್ಲಿ ಹಿಂದೂಗಳ ಮನಸ್ಥಿತಿ ಹೆಚ್ಚು ಕಡಿಮೆ ಏಕರೀತಿಯದ್ದಾಗಿದೆ. ಹೇಗೆಂದರೆ ಆಹಾರಕ್ಕಾಗಿ ಯಾದರೂ ಅಷ್ಟೆ ಯಾವುದೇ ಹಿಂದೂ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಅಸ್ಪೃಶ್ಯರು ಕೂಡ ಕೊಲ್ಲುವುದಿಲ್ಲ, ನಿಜ, ಅಸ್ಪೃಶ್ಯರು ಸತ್ತ ದನದ ಮಾಂಸ ತಿನ್ನುತ್ತಾರೆ ಆದರೆ ಆತ ಅದನ್ನು ಕೊಲ್ಲುವುದಿಲ್ಲ, ಈ ದಿಸೆಯಲ್ಲಿ ಹಿಂದೂವೊಬ್ಬ ಆಹಾರಕ್ಕಾಗಿ ಪ್ರಾಣಿಗಳನ್ನು ಕುಯ್ಯಬೇಕೆಂದರೆ ಆತ ಮುಸಲ್ಮಾನರ ಸೇವೆಯನ್ನು ಕೇಳಿಯೇ ಕೇಳುತ್ತಾನೆ. ಕಾರಣವೇನೆಂದರೆ ಪ್ರತಿಯೊಬ್ಬ ಹಿಂದೂವೂ ಅಹಿಂಸೆಯಲ್ಲಿ ನಂಬಿಕೆ ಇಡುತ್ತಾನೆ ಎಂಬುದು. ಅಂದಹಾಗೆ ಪರಿಸ್ಥಿತಿ ಹೀಗಿರುವಾಗ ಆಹಾರದಲ್ಲಿ ಸಸ್ಯಾಹಾರಿ ಪದ್ಧತಿ ಭಾರತಕ್ಕೆ ಯಾವಾಗ ಬಂದಿತು? ಅಹಿಂಸೆ ಭಾರತದಲ್ಲಿ ಒಂದು ಸ್ಥಾಪಿತ ನಂಬಿಕೆಯಾದದ್ದು ಯಾವಾಗ? ಕೆಲವು ಹಿಂದೂಗಳು ಇಂತಹ ಪ್ರಶ್ನೆಗಳ ಋಜುತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲ ಬದಲಿಗೆ ಅವರು ಅಹಿಂಸೆ ಮತ್ತು ಸಸ್ಯಾಹಾರ ಭಾರತಕ್ಕೆ ಹೊಸದೇನಲ್ಲ ಎಂದು ಸುಖಾಸುಮ್ಮನೆ ಹೇಳುತ್ತಾರೆ. ಆದರೆ ವಾಸ್ತವ ಏನೆಂದರೆ ಈಗಿನ ಹಿಂದೂಗಳ ಪೂರ್ವಿಕರಾದ ಪ್ರಾಚೀನ ಆರ್ಯರು ಮಾಂಸಾಹಾರಿಗಳಾಗಿದ್ದಷ್ಟೆ ಅಲ್ಲ, ಹಸುವಿನ ಮಾಂಸವನ್ನೂ ತಿನ್ನುತ್ತಿದ್ದರೆಂಬುದಕ್ಕೆ ಯಥೇಚ್ಛ ಸಾಕ್ಷಿಗಳಿವೆ! ಈ ಹಿನ್ನೆಲೆಯಲ್ಲಿ ಆರ್ಯರ ಮಾಂಸಾಹಾರದ ವಿಚಾರವನ್ನು ಬೆಂಬಲಿಸಲು ಸಾಕ್ಷಿಯಾಗಿ ಈ ಕೆಳಗಿನ ಅಂಶದತ್ತ ಗಮನಹರಿಸುವುದು ಸೂಕ್ತ ಏಕೆಂದರೆ ಅದು ವಿವಾದಾತೀತವಾಗಿದೆ... ಈ ನಿಟ್ಟಿನಲ್ಲಿ ಮಧುಪರ್ಕದ ವಿವರಣೆಯನ್ನು ತೆಗೆದುಕೊಳ್ಳುವುದಾದರೆ..."

ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪುರಸ್ಕೃತ ಅಂಬೇಡ್ಕರರು ಹೀಗೆ 'ಮಧುಪರ್ಕ' ಎಂಬ ಸೂಕ್ತ ಸಾಕ್ಷಿ ಹೆಕ್ಕಿ ತೆಗೆದು ಮಾಂಸಾಹಾರ ಪ್ರಕರಣದಲ್ಲಿ ಹಿಂದೂಗಳನ್ನು ಪಾಟೀ ಸವಾಲಿಗೆ ಗುರಿಪಡಿಸುತ್ತಾರೆ. ಅಂಬೇಡ್ಕರರು ಹೇಳುತ್ತಾರೆ, "ಪ್ರಾಚೀನ ಆರ್ಯರಲ್ಲಿ ಅತಿಥಿಗಳು ಮನೆಗೆ ಬಂದಾಗ ಅವರನ್ನು ಸ್ವಾಗತಿಸಲು 'ಮಧುಪರ್ಕ' ಎಂಬುದನ್ನು ಅರ್ಪಿಸುತ್ತಿದ್ದ ಒಂದು ಸ್ಥಾಪಿತ ಪದ್ಧತಿಯಿತ್ತು, ಇದರ ಪರಿಪೂರ್ಣ ವಿವರಣೆಯನ್ನು ನಾವು ವಿವಿಧ ಗೃಹ್ಯಸೂತ್ರಗಳಲ್ಲಿ ಸವಿವರವಾಗಿ ಕಾಣಬಹುದು. ಬಹುತೇಕ ಗೃಹ್ಯಸೂತ್ರಗಳ ಪ್ರಕಾರ ಮಧುಪರ್ಕ ಪಡೆಯಲು ಆರು ವ್ಯಕ್ತಿಗಳು ಅರ್ಹರಾಗಿದ್ದರು. ಅವರೆಂದರೆ 1. ಋತ್ವಿಜ ಅಥವಾ ಬಲಿಯನ್ನು ನೆರವೇರಿಸಲು ಅರ್ಹನಾದ ಬ್ರಾಹ್ಮಣ 2. ಆಚಾರ್ಯ ಅಥವಾ ಗುರು 3. ವರ 4. ರಾಜ 5. ಆಗತಾನೇ ಗುರುಕುಲದಲ್ಲಿ ಶಿಕ್ಷಣ ಮುಗಿಸಿ ಬಂದ ಸ್ನಾತಕ. ಋತ್ವಿಜ, ರಾಜ ಮತ್ತು ಆಚಾರ್ಯರನ್ನು ಹೊರತುಪಡಿಸಿ ಇತರರಿಗೆ ವರ್ಷಕ್ಕೊಮ್ಮೆ ಮಧುಪರ್ಕ ಅರ್ಪಿಸಲಾಗುತ್ತಿತ್ತು, ಆದರೆ ಋತ್ವಿಜ, ರಾಜ ಮತ್ತು ಆಚಾರ್ಯರಿಗೆ ಅವರು ಮನೆಗೆ ಯಾವಾಗ ಬಂದರೂ ಮಧುಪರ್ಕವನ್ನು ಅರ್ಪಿಸಲಾಗುತ್ತಿತ್ತು, ಹೀಗೆ ಮಧುಪರ್ಕ ಅರ್ಪಿಸಲಾಗುತ್ತಿದ್ದ ಆ ಪದ್ಧತಿಯಲ್ಲಿ ಮೊದಲಿಗೆ ಅತಿಥಿಯ ಪಾದ ತೊಳೆಯಲಾಗುತ್ತಿತ್ತು, ನಂತರ ಮಧುಪರ್ಕದ ಅರ್ಪಣೆ, ತದನಂತರ ವೇದಘೋಷಣೆಗಳ ನಡುವೆ ಅತಿಥಿಗಳು ಅದನ್ನು ಸೇವಿಸುವುದಾಗಿತ್ತು.

ಹಾಗಿದ್ದರೆ 'ಮಧುಪರ್ಕ'ದಲ್ಲಿ ಅಂತಹದ್ದೇನಿತ್ತು? ಸಾಹಿತ್ಯಕವಾಗಿ 'ಮಧುಪರ್ಕ' ಎಂದರೆ ವ್ಯಕ್ತಿಯೋರ್ವನ ಅಂಗೈ ಮೇಲೆ ಜೇನು ತುಪ್ಪವನ್ನು ಸುರಿಯುವುದು ಅಥವಾ ಚಿಮುಕಿಸುವುದಾಗಿತ್ತು, ಈ ನಿಟ್ಟಿನಲ್ಲಿ ಮೂಲದಲ್ಲಿ ಮಧುಪರ್ಕ ಹೀಗೆಯೇ ಇತ್ತು! ಆದರೆ ಸಮಯ ಕಳೆದಂತೆ ಅದರಲ್ಲಿ ಸೇರಿಸುವಂತಹ ಘಟಕ ಅಂಶಗಳು ಜೇನುತುಪ್ಪವನ್ನು ಮೀರಿ ಬೆಳೆಯುತ್ತಾ ಹೋದವು! ಒಂದು ಹಂತದಲ್ಲಿ ಅದು ಜೇನು, ಮೊಸರು ಮತ್ತು ಬೆಣ್ಣೆ ಹೀಗೆ ಮೂರು ಘಟಕಾಂಶಗಳನ್ನು ಒಳಗೊಂಡಿತ್ತು, ನಂತರ ಅದು ಜೇನು, ಮೊಸರು, ತುಪ್ಪ ಯವ ಮತ್ತು ಬಾರ್ಲಿ ಹೀಗೆ ಐದು ಘಟಕಾಂಶಗಳನ್ನು ಒಳಗೊಂಡಿತು. ತದನಂತರದ ಕಾಲದಲ್ಲಿ ಅದು ಒಂಬತ್ತು ವಸ್ತುಗಳ ಮಿಶ್ರಣವಾಯಿತು. ಈ ಹಿನ್ನೆಲೆಯಲ್ಲಿ ಕೌಶಿಕ ಸೂತ್ರ ಮಧುಪರ್ಕ ಒಳಗೊಂಡಿದ್ದ ಆ ಒಂಬತ್ತು ವಸ್ತುಗಳ ವಿವರಣೆಯನ್ನು ಸ್ಪಷ್ಟವಾಗಿ ನೀಡುತ್ತದೆ. ಮುಂದುವರೆದು ಮಾನವ ಧರ್ಮಸೂತ್ರದ ಮತ್ತೊಂದು ಕಾಲ ಬಂತು. ಅದು (ಮಾನವ ಧರ್ಮಸೂತ್ರ) ಹೇಳಿದ್ದೇನೆಂದರೆ 'ವೇದ ಆದೇಶಿಸುತ್ತದೆ ಮಾಂಸವಿಲ್ಲದೆ ಮಧುಪರ್ಕವನ್ನು ತಯಾರಿಸಬಾರದು' ಎಂದು. ಈ ಹಿನ್ನೆಲೆಯಲ್ಲಿ ಅದು ಶಿಫಾರಸ್ಸು ಮಾಡಿದ್ದೇನೆಂದರೆ 'ಹಸು ಏನಾದರೂ ಹೊರಗಡೆ ಹೋಗಿದ್ದರೆ ಆಡಿನ ಮಾಂಸ ಅಥವಾ ಪಾಯಸವನ್ನು ಮಧುಪರ್ಕದಲ್ಲಿ ಅರ್ಪಿಸಬೇಕು'. ಈ ಸಂದರ್ಭದಲ್ಲಿ ಹಿರಣ್ಯಕ ಗೃಹ್ಯಸೂತ್ರ ಹೇಳಿದ್ದು 'ಬೇರೆ ಬಗೆಯ ಮಾಂಸವನ್ನು ಕೂಡ ಮಧುಪರ್ಕದಲ್ಲಿ ಅರ್ಪಿಸಬಹುದು' ಎಂದು. ಮುಂದುವರೆದು ಬೌಧಾಯನ ಗೃಹ್ಯಸೂತ್ರ ಹೇಳಿದ್ದು ಹಸುವೇನಾದರೂ ತಪ್ಪಿಸಿಕೊಂಡು ಹೋಗಿದ್ದರೆ ಮಾಂಸರಹಿತವಾಗಿ ಮಧುಪರ್ಕ ಸಾಧ್ಯವಿಲ್ಲದಿದ್ದರಿಂದ ಆಡು ಅಥವಾ ಕುರಿಯ ಮಾಂಸ ಅಥವಾ ಜಿಂಕೆಯಂತಹ ಇನ್ನಾವುದಾದರೂ ಕಾಡಿನ ಪ್ರಾಣಿಯ ಮಾಂಸವನ್ನು ಅರ್ಪಿಸಬಹುದು. ಅಂದಹಾಗೆ ಮಾಂಸವನ್ನು ಅರ್ಪಿಸಲು ಯಾರಿಗಾದರೂ ಅಸಾಧ್ಯವಾದರೆ ಅಂತಹವರು ಧಾನ್ಯದ ಹಿಟ್ಟನ್ನು ಬೇಯಿಸಿ ಮಧುಪರ್ಕದಲ್ಲಿ ಅರ್ಪಿಸಬಹುದು. ಒಟ್ಟಾರೆ ಅಂತಿಮ ಹಂತದಲ್ಲಿ ಮಾಂಸ ಮಧುಪರ್ಕದ ಅತ್ಯಗತ್ಯ ಭಾಗವಾಯಿತು. ನಿಜ ಹೇಳಬೇಕೆಂದರೆ ಮತ್ತೂ ಮುಂದುವರಿದು ಕೆಲ ಗೃಹ್ಯಸೂತ್ರಗಳು ಯಾವ ಹಂತಕ್ಕೆ ತಮ್ಮ ಹೇಳಿಕೆಯನ್ನು ಕೊಂಡೊಯ್ದವೆಂದರೆ 'ಮಾಂಸವಿಲ್ಲದ ಮಧುಪರ್ಕ ಸಾಧ್ಯವೇ ಇಲ್ಲ' ಮತ್ತು ಇದಕ್ಕೆ ಅವುಗಳು ಇಟ್ಟುಕೊಂಡ ಆಧಾರ ಋಗ್ವೇದದ ಒಂದು ಆಜ್ಞೆಯಾಗಿತ್ತು, ಅಂದಹಾಗೆ ಋಗ್ವೇದದ ಆ ಕಟ್ಟಾಜ್ಞೆ ಹೇಳಿದ್ದೇನೆಂದರೆ "ಮಾಂಸರಹಿತವಾಗಿ ಮಧುಪರ್ಕ ಮಾಡಬಾರದು!" **(Riddles in Hinduism by Babasaheb Ambedkar, Pp.112)**

ಹೌದು, ಅಂಬೇಡ್ಕರರ ಈ ಬರಹಗಳ ಮೂಲಕ ನಮಗೆ ಅರ್ಥವಾಗುವುದು ಮಾಂಸಾಹಾರ ಈಗಿನ ಹಿಂದೂಗಳ ಪ್ರಾಚೀನ ವಂಶಸ್ಥರಾದ ಆರ್ಯರ ಆಹಾರ ಪದ್ಧತಿಯ ಬಹುಮುಖ್ಯ ಭಾಗವಾಗಿತ್ತು ಎಂಬುದು. ಒಟ್ಟಾರೆ ಇತಿಹಾಸದ ವಾಸ್ತವ ಹೀಗಿರುವಾಗ ಸದ್ಯ ಹಿಂದೂತ್ವವಾದಿಗಳು ಕಸಾಯಿಖಾನೆಗಳನ್ನು ಆ ಮೂಲಕ ಮಾಂಸಾಹಾರವನ್ನು ಬಂದ್ ಮಾಡುವುದರಲ್ಲಿ ಅರ್ಥವಾದರೂ ಏನಿದೆ? ಈ ನಿಟ್ಟಿನಲ್ಲಿ ಹಿಂದೂತ್ವವಾದಿಗಳು ತಮ್ಮ ಆಹಾರಪದ್ಧತಿಯ ಇತಿಹಾಸವನ್ನು ಒಮ್ಮೆ ಅವಲೋಕಿಸಲಿ. ಆ ಮೂಲಕ ಇತರರ ಆಹಾರ ಪದ್ಧತಿಯನ್ನು ಗೌರವಿಸುವಂತಾಗಲಿ ಎಂಬುದೇ ಸದ್ಯದ ಕಳಕಳಿ.

■ ರಘೋತ್ತಮ ಹೊ.ಬ

ಎಚ್.ಎಲ್.ಕೇಶವಮೂರ್ತಿಯವರಿಗೆ ನೂರು ನಮನ



...ಎಚ್ಚೆಲ್ಕೆ' ಗ್ರಾಮೀಣ ಪ್ರದೇಶದಿಂದ ಹುಟ್ಟಿಬಂದು ...ಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾ ...ದ ಗ್ರಾಮೀಣ ಭಾಷೆಯ ಬರಹ ಹೊಂದಿದ 'ಕ್ಯಾತ' ಎಂಬ ವಿದ್ಯಾರ್ಥಿ ನಾಯಕನ ಸೃಷ್ಟಿಯ ಪ್ರಹಸನದೊಂದಿಗೆ ವಿಡಂಬನೆಗಳ ಮೂಲಕ ಓದುಗರಲ್ಲಿ ಪರಿಚಯವಾದವರು. ಲಂಕೇಶ್ ಮೇಷ್ಟ್ರ ಆತ್ಮೀಯ ಬಳಗದವರು; ಪತ್ರಿಕೆಯ ಬರಹಗಾರರಾಗಿ ಜಿಲ್ಲೆಯ ದಲಿತ ಚಳವಳಿ, ರೈತ ಚಳವಳಿ, ಪ್ರಗತಿರಂಗ ಹೀಗೆ ಬಹುಮುಖ ಹೋರಾಟಗಾರರಾಗಿ ರೂಪುಗೊಂಡವರು. ಎಂದೂ ತಾವು ನಂಬಿಕೊಂಡು ಬಂದ ತತ್ವಗಳ ವಿಚಾರದಲ್ಲಿ ರಾಜಿಯಾಗದೆ, ನೇರ ನಿಷ್ಠುರವಾದಿಯಾಗಿ, ಬದ್ಧತೆಯ ಜೀವನ ನಡೆಸಿದವರು.

ಬಡವರ ಪರವಾಗಿ, ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿದ್ದ ಮಂಡ್ಯದ ಸಾಕ್ಷಿಪ್ರಜ್ಞೆ, ಜಾತ್ಯತೀತ ವ್ಯಕ್ತಿತ್ವದ ಕೇಶವಮೂರ್ತಿಯವರ ಸಾವು ನಮ್ಮನ್ನು ಸದಾ ಕಾಡುತ್ತದೆ. ಅವರಿಗೆ, ಅವರ ಅದ್ಭುತ ವ್ಯಕ್ತಿತ್ವಕ್ಕೆ ನೂರು ನಮನ.

- ಎಂ. ಬಾಲಕೃಷ್ಣ ಮಂಡ್ಯ

ಪ್ರೊ. ಎಚ್.ಎಲ್.ಕೇಶವಮೂರ್ತಿಯವರ ಅಗಲಿಕೆ ಪತ್ರಿಕೆಗೆ ಅಪಾರ ನಷ್ಟ ಅನಿಸುತ್ತಿದೆ. ಪಿ.ಲಂಕೇಶರ ನಿಧನದ ನಂತರ ಪತ್ರಿಕೆಲಿ ಇದ್ದ ಹಲವರು ಹಲವು ದಾರಿ ಹಿಡಿದು ಕೊಂಡು ಹೋದರು. ಆದರೆ ಪ್ರೊ. ಎಚ್.ಎಲ್.ಕೆಯವರು ಕೊನೆತನಕ ಪತ್ರಿಕೆ ಜೊತೆ ಇದ್ದು ತಮ್ಮ ಬದ್ಧತೆ ಮೆರೆದರು.

ನಾನು ಪತ್ರಿಕೆ ತೆಗೆದರೆ ಮೊದಲು ಓದುವುದು ಬಿ.ಚಂದ್ರೇಗೌಡರ 'ಕಟ್ಟೆ ಪುರಾಣ', ಯಾಹೂ ಅವರ 'ಥೂತ್ತೇರಿ', ಎಚ್‌ಎಲ್‌ಕೆಯವರ 'ಅಣಕ' ಅಂಕಣಗಳನ್ನು. ಎಚ್‌ಎಲ್‌ಕೆ ಅವರ 'ಕ್ಯಾತ'ನನ್ನು ಎಂದೂ ಮರೆಯಲಾರೆ. ಇತ್ತೀಚೆಗೆ ಈ ಜನಪ್ರಿಯ ಅಂಕಣಗಳು (ಈ ವಾರ ಕಟ್ಟೆಪುರಾಣ ನೋಡಿ ಖುಷಿಯಾಯಿತು) ಕಡಿಮೆಯಾದರೂ ಪತ್ರಿಕೆಯ ನಿಲುವು, ಧೋರಣೆ ಮತ್ತು ಬದ್ಧತೆ ನನ್ನನ್ನು ಪ್ರತೀವಾರ ಸೆಳೆಯುತ್ತದೆ.

ಪ್ರಸ್ತುತ ಭಾರತದ ಸಂದರ್ಭದಲ್ಲಿ ಇಹಲೋಕದ ಪ್ರಯಾಣ ಮುಗಿಸಿ ನಮ್ಮ ನಡುವಿನ ಹಿರಿಯರು ಬಿಟ್ಟು ಹೋದ ಸ್ಥಾನವನ್ನು ತುಂಬುವ ಮತ್ತೊಬ್ಬ ಪಿ.ಲಂಕೇಶ್, ರಾಮದಾಸ್, ತೇಜಸ್ವಿ, ಎಚ್‌ಎಲ್‌ಕೆ ಅವರು ಮತ್ತೆ ಹುಟ್ಟಿದ್ದರೆ ಚಂದ ಅನಿಸುತ್ತದೆ.

- ಮಾಲು ದಿ.ಎಲ್. ಬೆಂಗಳೂರು

ಪ್ರೊ.ಎಚ್.ಎಲ್. ಕೇಶವಮೂರ್ತಿಯವರು ದೈವಾಧೀನರಾದ ಸುದ್ದಿ ಕೇಳಿ ನನಗೆ ಆಘಾತವಾಯಿತು. ಇನ್ನು ಅವರು ನೆನಪು ಮಾತ್ರ. ಎಚ್‌ಎಲ್‌ಕೆ ಅವರಿಗೆ ಅವರೇ ಸಾಟಿ, ಬೇರೆಯವರು ಎಂದಿಗೂ ಅವರಿಗೆ ಸಾಟಿಯಾಗಲಾರರು. ತಮ್ಮ ಪತ್ರಿಕೆಯಲ್ಲಿ ನಾನು ಮೊದಲು ಓದುತ್ತಿದ್ದದ್ದು ಅವರ ಲೇಖನವನ್ನೇ.

ತಮ್ಮ ಸಂಪಾದಕೀಯ ಲೇಖನ ಬಿಟ್ಟರೆ ಎರಡನೇ ಸ್ಥಾನ ಅವರದಾಗಿರುತ್ತಿತ್ತು. ವಿಧಿ ಅವರನ್ನು ಇಷ್ಟು ಬೇಗ ಕರೆದುಕೊಂಡಿದ್ದು ತುಂಬಾ ನೋವನ್ನು ಉಂಟು ಮಾಡಿದೆ. ಅವರಿಗೆ ಕ್ಯಾನ್ಸರ್ ಆಗಿದೆ ಎಂದು ಓದಿದಾಗಲೇ ಆಘಾತಗೊಂಡಿದ್ದೆ. ನನಗಂತೂ ಅವರ ಸಾವು ಬರಿಸಲಾಗದ ನಷ್ಟವಾಗಿದೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸಲಿಕ್ಕೆ ಶಕ್ತಿ ಬರಲಿ. ನಾನು ಸಹ ತಮ್ಮ ಹಾಗೆ ಕಾಣದ ದೇವರನ್ನು ನಂಬಲ್ಲ, ಅವರ ಕುಟುಂಬದವರಿಗೆ ನನ್ನ ಸಂತಾಪ ತಿಳಿಸಿ

- ಕೆ. ಸಿದ್ದಪ್ಪ, ಬೆಂಗಳೂರು


EPW ಸಂಪಾದಕೀಯ

ರಕ್ತಸಿಕ್ತವಾಗುತ್ತಿರುವ ವೈದ್ಯ ಮತ್ತು ರೋಗಿಗಳ ಸಂಬಂ

ಕೃಪೆ: *Economic and Political Weekly*
April 1, 2017. Vol. 52. No.13

■ ಅನು: ಶಿವಸುಂದರ್

ಕಳಪೆಯಾದ ಸಾರ್ವಜನಿಕ ಆರೋಗ್ಯ ಸೇವಾ ಸೌಲಭ್ಯಗಳು ವೈದ್ಯರು ಮತ್ತು ರೋಗಿಗಳನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚುತ್ತಿದೆ.



ವೈದ್ಯರು ಆತಂಕದಲ್ಲಿದ್ದಾರೆ; ರೋಗಿಗಳು ದುಃಖದಲ್ಲಿದ್ದಾರೆ. ಇದೀಗ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚೂಕಡಿಮೆ ಇದೇ ವಾತಾವರಣವೇ ಕಾಣಬರುತ್ತಿದೆ. ಮಹಾರಾಷ್ಟ್ರದಲ್ಲಂತೂ ಇತ್ತೀಚೆಗೆ ಐದು ವಿವಿಧ ಪ್ರಕರಣಗಳಲ್ಲಿ ರೋಗಿಯ ಬಗ್ಗೆ ನಿರ್ಲಕ್ಷ್ಯ ತೋರಿದರೆಂದು ಆರೋಪಿಸಿ ಅವರ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇರೀತಿಯ ಪ್ರಕರಣಗಳು ದೆಹಲಿ, ಸೂರತ್, ಅಹಮದಾಬಾದ್, ಬುಲಂಧ್ಶಹರ್ ಮತ್ತು ಚೆನ್ನೈಗಳಿಂದಲೂ ವರದಿಯಾಗಿವೆ. ಹಾಗೆ ನೋಡಿದರೆ, ವೈದ್ಯರ ಮೇಲೆ ಹಲ್ಲೆಯಾಗುವುದು ಭಾರತಕ್ಕೆ ವಿಶಿಷ್ಟವಾದ ವಿದ್ಯಮಾನವೇನಲ್ಲ. ಲ್ಯಾನ್ಸೆಟ್ ಮತ್ತು ಬ್ರಿಟಿಷ್ ಮೆಡಿಕಲ್ ಜರ್ನಲ್ ಎಂಬ ಪತ್ರಿಕೆಗಳು ಭಾರತ ಉಪಖಂಡದ ಎಲ್ಲಾ ದೇಶಗಳಲ್ಲೂ ಮತ್ತು ಚೀನಾದಲ್ಲೂ ವೈದ್ಯರ ಮೇಲೆ ಹಲ್ಲೆ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆಯೆಂದು ವರದಿ ಮಾಡಿವೆ.

ಈ ಪ್ರಕರಣಗಳಲ್ಲಿ ಹಲವಾರು ಸಾಮಾನ್ಯ ಅಂಶಗಳಿವೆ. ಇಂಥ ಪ್ರಕರಣಗಳೆಲ್ಲವೂ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಅನುಗುಣವಾಗುವಷ್ಟು ಸಂಪನ್ಮೂಲ ಮತ್ತು ಸೌಲಭ್ಯಗಳಿಲ್ಲದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿವೆ. ಹಾಗೆಯೇ ಉದ್ವಿಗ್ನರಾಗಿರುವ ರೋಗಿಗಳ ಸಂಬಂಧಿಕರ ಜೊತೆ ತೋರಿಸಬೇಕಿರುವಷ್ಟು ಸಹಾನುಭೂತಿಯನ್ನು ತೋರಿಸಲಾಗದ ಮಟ್ಟಿಗೆ ಅವಧಿ ಮೀರಿ ದುಡಿದು ಹೈರಾಣಾಗಿದ್ದ ಕಿರಿಯ ವೈದ್ಯರುಗಳ ಮೇಲೆ ಇಂಥಾ ಹಲ್ಲೆಗಳು ನಡೆಯುತ್ತಿವೆ. ಅಖಿಲ ಭಾರತ ವೈದ್ಯಕೀಯ ಸಂಸ್ಥೆಯು 2015ರಲ್ಲಿ ನಡೆಸಿದ್ದ 500 ವೈದ್ಯರುಗಳ ಅಧ್ಯಯನದಲ್ಲಿ ಶೇ.75ರಷ್ಟು ವೈದ್ಯರು ಇಂಥಾ ಹಲ್ಲೆಗಳಿಗೆ ಅಥವಾ ಬೆದರಿಕೆಗಳಿಗೆ ಗುರಿಯಾಗಿರುವುದು ಬೆಳಕಿಗೆ ಬಂದಿತ್ತು.

ಒಂದು ಕಡೆ ವೈದ್ಯರುಗಳು ಪಾಳಿಗಿಂತ ಹೆಚ್ಚು ದುಡಿದು ದಣಿದಿರುತ್ತಾರೆ. ಮತ್ತೊಂದು ಕಡೆ ರೋಗಿಗಳು ಮತ್ತವರ ಸಂಬಂಧಿಕರು ಸಜ್ಜನಿಕೆಯಿಲ್ಲದ ವೈದ್ಯರ ಕುರಿತು, ಸಹಕಾರ ನೀಡದ ಆಸ್ಪತ್ರೆ ಸಿಬ್ಬಂದಿ ಕುರಿತು, ರೋಗಪತ್ತೆ ಮಾಡಲು ಅತ್ಯಗತ್ಯವಾದ ಸೌಲಭ್ಯಗಳು ಮತ್ತು ಅತ್ಯವಶ್ಯಕವಾದ ಔಷಧಿಗಳು ಸಹ ಇಲ್ಲದಿರುವ ಬಗ್ಗೆ, ಜೊತೆಗೆ ರೋಗಿಯ ಪರಿಸ್ಥಿತಿ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ಜಾಗ್ರತೆ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡದಿರುವ ಬಗ್ಗೆ ದೂರುಗಳ ಮಹಾಪೂರವನ್ನೇ ಹರಿಸುತ್ತಾರೆ. ಇವೆಲ್ಲವೂ ಒಟ್ಟು ಸೇರಿ ಅವರ ಆತಂಕವನ್ನು ಇಮ್ಮಡಿಗೊಳಿಸುತ್ತದೆ. ಇದರ ಜೊತೆಗೆ ಅಗತ್ಯವಿರುವ ಔಷಧಿಗಳನ್ನು ಮತ್ತು ಸೇವೆಗಳನ್ನು ಖಾಸಗಿಯವರಿಂದ ಪಡೆದುಕೊಳ್ಳುವಂತೆ ನೀಡಲ್ಪಡುವ ಸಲಹೆಗಳು ಸಹ ಅವರ ಹತಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ವೈದ್ಯರ ದೃಷ್ಟಿಕೋನದಿಂದ ನೋಡುವುದಾದರೆ ಆಸ್ಪತ್ರೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ವೈದ್ಯರುಗಳು ತುರ್ತು ಸೇವೆಯನ್ನು ಕೂಡಲೇ ಒದಗಿಸಬೇಕಾದ ಒತ್ತಡದಲ್ಲಿರುತ್ತಾರೆ. ಮತ್ತೊಂದು ಕಡೆ ರೋಗಿಯನ್ನು ಸುತ್ತುವರೆದಿರುವ ಅವರ ಸಂಬಂಧಿಕರು ಮತ್ತು ಸ್ನೇಹಿತರು ಪವಾಡವನ್ನು ನಿರೀಕ್ಷಿಸುತ್ತಿರುತ್ತಾರೆ. ಆದರೆ ಹಲ್ಲೆಯ ಪ್ರಕರಣಗಳಲ್ಲಿ ತಮ್ಮ ರೋಗಿಯನ್ನೇ ಮೊದಲು ಗಮನಿಸಬೇಕೆಂದು ಒತ್ತಡ ಹಾಕುವ ಸ್ಥಳೀಯ ಪುಢಾರಿಗಳೇ ವೈದ್ಯರ ಮೇಲೆ ದೂರು ಸಲ್ಲಿಸುವಲ್ಲಿ ಮುಂದಿರುತ್ತಾರೆ. ಇಂಥಾ ಹಲ್ಲೆಗಳು ನಡೆಯುವ ಸಂದರ್ಭದಲ್ಲಿ ಕಿರಿಯ ವೈದ್ಯರುಗಳು ಸೌಲಭ್ಯಗಳೇ ಇಲ್ಲದ ಆಸ್ಪತ್ರೆಗಳಲ್ಲಿ ಪಾಳಿಮೀರಿ ಬೆನ್ನುಮೂಳೆ ಮುರಿಯುವಷ್ಟು ಕಾಲ ದುಡಿದಿರುತ್ತಾರೆ. ಮುಂಬೈಯಲ್ಲಿ ಇಂಥಾ ಹಲ್ಲೆಗೆ ಗುರಿಯಾದ ವೈದ್ಯರೊಬ್ಬರು ಸತತ 36 ಗಂಟೆಗಳ ಕಾಲ ಪಾಳಿಮೀರಿ ಸೇವೆ ಸಲ್ಲಿಸಿದ್ದರು. ಇಷ್ಟು ಸುದೀರ್ಘ ದುಡಿಮೆ ಮಾಡಿದ ನಂತರದಲ್ಲಿ ಅವರು ನಿಜವಾಗಿ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುವುದು ಯಾವುದೇ ಸೌಕರ್ಯಗಳಿಲ್ಲದ ಹಾಸ್ಟೆಲ್‌ಗಳಲ್ಲಿ.

ವೈದ್ಯಕೀಯ ಆರೋಗ್ಯ ಸೇವೆಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣಗಳು ಹೆಚ್ಚುತ್ತಿದ್ದಂತೆ ಮತ್ತು ಹೆಚ್ಚಿನ ಶುಲ್ಕವನ್ನು ತೆರಲು ಸಾಧ್ಯವಿಲ್ಲದ ರೋಗಿಗಳ ಬಗ್ಗೆ ಖಾಸಗಿ ವೈದ್ಯರುಗಳು ತೋರುವ ಸಂವೇದನಾಶೂನ್ಯತೆಗಳ ಬಗ್ಗೆ ಅಸಹಾಯಕ ಬಡರೋಗಿಗಳ ಕಥೆಗಳು ಪುಂಖಾನುಪುಂಖವಾಗಿ ಹೊರಬರುತ್ತಿದ್ದಂತೆ ವೈದ್ಯರುಗಳೆಂದರೆ ಜೀವದಾತರೆಂಬ ಸಾರ್ವಜನಿಕರ ಅಭಿಪ್ರಾಯವೂ ಬದಲಾಗತೊಡಗಿದೆ. ಹೀಗಾಗಿ ದುರ್ಭರ ಸನ್ನಿವೇಶಗಳಲ್ಲಿ ತಮ್ಮ ಕೈಲಾಗುವುದೆಲ್ಲವನ್ನೂ ಮಾಡುವ ವೈದ್ಯರುಗಳ ಬಗ್ಗೆಯೂ ಒಂದೇ ರೀತಿಯ ಅಭಿಪ್ರಾಯಗಳು ಅರಿವಿಲ್ಲದೆ ವ್ಯಕ್ತವಾಗುತ್ತದೆ. ಸಾರ್ವಜನಿಕ ಆಸ್ಪತ್ರೆಗಳೇ ರೋಗಿಗಳ ಮತ್ತು ಅವರ ಸಂಬಂಧಿಕರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಏಕೆಂದರೆ ಬಹಳಷ್ಟು ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಉಲ್ಬಣಗೊಂಡ ನಂತರವೇ ಸಾರ್ವಜನಿಕ ಆಸ್ಪತ್ರೆಗಳಿಗೆ ಕರೆತರುತ್ತಾರೆ. ಮತ್ತವರ ಕುಟುಂಬಗಳು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕವನ್ನು ತೆತ್ತರೂ ಸಮರ್ಪಕ ಚಿಕಿತ್ಸೆ ದೊರೆಯದ ಬಗ್ಗೆ ವ್ಯಗ್ರರಾಗಿರುತ್ತಾರೆ.

ವೈದ್ಯರುಗಳನ್ನು ರಕ್ಷಿಸಲು ಮತ್ತು ಇಂಥಾ ಹಿಂಸಾಚಾರವನ್ನು ತಡೆಗಟ್ಟಲು 14 ರಾಜ್ಯಗಳು ಕಾನೂನನ್ನು ಜಾರಿಗೊಳಿಸಿವೆ. ಆದರೂ ಅದರ ಅನುಷ್ಠಾನ ಮಾತ್ರ ಎಲ್ಲೂ ತೃಪ್ತಿಕರವಾಗಿಲ್ಲ. ಉದಾಹರಣೆಗೆ ಈ ಕುರಿತು ಮಹಾರಾಷ್ಟ್ರ ಸರ್ಕಾರ ತಂದಿರುವ ಕಾಯಿದೆಯು (ಮಹಾರಾಷ್ಟ್ರ ಮೆಡಿಕೇರ್ ಸರವೀಸ್ ಪರ್ಸನ್ಸ್ ಅಂಡ್ ಮೆಡಿಕೇರ್ ಸರ್ವೀಸ್ ಇನ್ಸ್ಟಿಟ್ಯೂಷನ್ಸ್, ಪ್ರಿವೆನ್ಷನ್ ಆಫ್ ವಯಲೆನ್ಸ್ ಅಂಡ್ ಡ್ಯಾಮೇಜ್ ಆರ್ ಲಾಸ್ ಆಫ್ ಪ್ರಾಪರ್ಟಿ ಆಕ್ಟ್ 2010) (ಮಹಾರಾಷ್ಟ್ರ ವೈದ್ಯಕೀಯ ಸೇವೆಯಲ್ಲಿರುವ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಹಿಂಸಾಚಾರ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡುವುದನ್ನು ನಿಗ್ರಹಿಸುವ ಕಾಯಿದೆ-2010) ವೈದ್ಯರ ಮೇಲೆ ನಡೆಯುವ ಹಲ್ಲೆಗಳನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸಿ ಮೂರು ವರ್ಷಗಳ ಸೆರೆವಾಸ ಮತ್ತು ರೂ.50,000 ಜುಲ್ಮಾನೆಯ ಶಿಕ್ಷೆಯನ್ನು ವಿಧಿಸುತ್ತದೆ. ಅಷ್ಟುಮಾತ್ರವಲ್ಲ, ಆಸ್ತಿಪಾಸ್ತಿಗೆ ಉಂಟಾದ ಹಾನಿಯ ಎರಡು ಪಟ್ಟು ಹೆಚ್ಚು ಮೊತ್ತವನ್ನು ಅಪರಾಧಿಯಿಂದಲೇ ವಸೂಲಿ ಮಾಡುವುದಕ್ಕೂ ಆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಈ ಕಾಯಿದೆಯನ್ವಯ 53 ಪ್ರಕರಣಗಳು ದಾಖಲಾಗಿದ್ದರೂ ಈವರೆಗೆ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಇತ್ತೀಚಿನ ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಜಾಮೀನು ದೊರೆತಿದೆ.

ಈ ಕಾನೂನುಗಳು ಒಂದು ಕಡೆಯಿದ್ದರೆ ... ಪ್ರಕರಣಗಳು ಸಂಭವಿಸಿದ ಕೂಡಲೇ ಹಲವಾರು ... ತಮ್ಮ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿಕೊ... ಉದಾಹರಣೆಗೆ ದೆಹಲಿಯ ಅತ್ಯಂತ ದೊಡ್ಡ ... ಆಸ್ಪತ್ರೆಯಾದ ದೀನ್ ದಯಾಳ್ ಉಪಾಧ್ಯಾಯ ... ತಿಂಗಳಿಗೊಮ್ಮೆ ಇಂಥಾ ಘಟನೆಗಳು ಸಂಭವ... ಇಂಥ ಹಿಂಸಾಚಾರವನ್ನು ಪ್ರತಿಭಟಿಸುತ್ತಾ ಕಳೆ... ವರ್ಷಗಳಲ್ಲಿ 20 ಸಾರಿ ಆ ಆಸ್ಪತ್ರೆ ಸಿಬ್ಬಂದಿಗ... ನಿಲ್ಲಿಸಿ ಮುಷ್ಕರ ಹೂಡಿದ್ದರು. ಈ ಹಿನ್ನೆಲೆಯ... ಆ ಆಸ್ಪತ್ರೆಯು ಖಾಸಗಿ ಬೌನ್ಸರ್ (ಹಿಡಿದು ... ಸಿಬ್ಬಂದಿ) ಗಳನ್ನು ನೇಮಕ ಮಾಡಿಕೊಂಡಿದೆ. ... ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿಸಿಕೊಳ್ಳುವುದು ... ಅಲ್ಪಕಾಲೀನ ಬಿಡಿಬಿಡಿ ಕ್ರಮವಷ್ಟೇ ಆಗಬಹುದು... ವೈದ್ಯರು ಮತ್ತು ಜನಸಮುದಾಯದ ನಡುವೆ ಅ... ಹೆಚ್ಚಿಸಿ ತದ್ವಿರುದ್ಧ ಪರಿಣಾಮವನ್ನೇ ಉಂಟುಮಾಡು... ಹದಗೆಡುತ್ತಿರುವ ಪರಿಸ್ಥಿತಿಯಿಂದ ವ್ಯಾಕುಲರಾಗಿರು... ಹಿರಿಯ ವೈದ್ಯರುಗಳು ತಮ್ಮ ಕಿರಿಯ ಸಹೋದ್ಯೋ... ರೋಗಿಗಳ ಸಂಬಂಧಿಕರ ಜೊತೆ ಇನ್ನೂ ಉ... ಹೇಗೆ ವ್ಯವಹರಿಸಬಹುದೆನ್ನುವ ಬಗ್ಗೆ ತರಬೇತಿ ... ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ... ಸಾರ್ವಜನಿಕ ಆಸ್ಪತ್ರೆಗಳು ಸಹ ಇಂಥಾ ಸ... ಕ್ರಮಗಳನ್ನು ತೆಗೆದುಕೊಂಡು ಮೇಲ್ಪಂಕ್ತಿ ಹಾಕ... ವೈದ್ಯಕೀಯ ಶಿಕ್ಷಣವು ಈ ಅಂಶದ ಬಗ್ಗೆ ಹೆಚ್ಚಿನ ಗ... ನೀಡಿಲ್ಲ. ಒಂದು ವೇಳೆ ಅದು ಶಿಕ್ಷಣದ ಭಾಗ... ತಮ್ಮ ರೋಗಿಗಳ ಸಾಮಾಜಿಕ ಮತ್ತು ಆರ್ಥಿಕ ಹಿ... ಅರ್ಥಮಾಡಿಕೊಳ್ಳಲಾಗದ ವೈದ್ಯರು ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡುತ್ತಾರೆ.

ಅದೇವೇಳೆಯಲ್ಲಿ, ಸಹಾನುಭೂತಿಯುಳ್ಳ ... ಸಂವಹನಾ ಕೌಶಲವುಳ್ಳ ವೈದ್ಯರಿದ್ದ ಮಾತ್ರಕ್ಕೆ ... ಬಗೆಹರಿಯುವುದಿಲ್ಲ. ಸಾರ್ವಜನಿಕ ... ಎಡತಾಕುತ್ತಿರುವ ರೋಗಿಗಳ ಸಂಖ್ಯೆ ಬೃಹತ್ ಪ್ರಮಾ... ಏರುತ್ತಿದೆ. ಹೀಗಾಗಿ ಈ ಸಮಸ್ಯೆಯು ಈಗಿರುವ ... ಸೇವಾ ವ್ಯವಸ್ಥೆಯಲ್ಲಿ ಆಳವಾದ ರಚನಾತ್ಮಕ ಬದ... ಯನ್ನು ಆಗ್ರಹಿಸುತ್ತದೆ. ಭಾರತವು ಆರೋಗ್ಯ... ತನ್ನ ಬಜೆಟ್ಟಿನಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ... ಅದೇರೀತಿ 7:1 ರಷ್ಟಿರುವ ರೋಗಿ-ವೈದ್ಯರ ಅನುಪಾತವು ಸಹ ಅತ್ಯಂತ ಕಡಿಮೆಯಾಗಿದೆ... ಮಹಾರಾಷ್ಟ್ರ ಮತ್ತು ಬಿಹಾರಗಳಲ್ಲಿ ಇನ್ನೂ ಕಡಿಮೆ... ಉಲ್ಬಣಗೊಂಡು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸಂಭ... ಬಿಕ್ಕಟ್ಟಿನ ಪರಿಸ್ಥಿತಿ ಉಂಟಾದಾಗ ಮಾತ್ರ ... ದೃಷ್ಟಿಕೋನವಿಲ್ಲದ ಕೆಲವು ಅಲ್ಪಕಾಲೀನ ಮತ್ತು ... ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಎಲ್ಲಿ... ಆರೋಗ್ಯ ಸೇವೆಯ ಮೇಲೆ ಹೆಚ್ಚಿನ ಹಣಹೂಡಿ... ಸಮರ್ಥವಾದ ಆರೋಗ್ಯ ಸೇವೆಯನ್ನು ಒದಗಿಸುವ... ಸಾರ್ವಜನಿಕ ಆಸ್ಪತ್ರೆಗಳನ್ನು ಬಲಿಷ್ಠಗೊಳಿಸುವುದಿ... ಅಲ್ಲಿಯವರೆಗೆ ವೈದ್ಯ ಮತ್ತು ರೋಗಿಗಳ ... ಸಂಬಂಧಗಳ ಆರೋಗ್ಯ ಸುಧಾರಿಸುವುದಿಲ್ಲ.



ಭ್ರಷ್ಟಾಚಾರ ನಿರ್ಮೂಲನ: ಜನರಿಗೆ ಪಂಗನಾಮ!

ಚ್ಚುಕಮ್ಮಿ ಒಂದು ಬಾಳೆಕಾಯಿ ಜನತಂತ್ರದಂತಾ ನಮ್ಮ ದೇಶದಲ್ಲಿ ಒಂದು ಕಡೆ ಆ ಪಕ್ಷ ಈ ಪಕ್ಷ ಕೆಲವು ಪ್ರಭಾವಶಾಲಿಗಳು ಇಡೀ ದೇಶವನ್ನೆ ಕೊಳ್ಳೆ ಯುತ್ತಾ ಕಾನೂನಿನ ಕುಣಿಕೆಯಿಂದ ಪಾರಾಗುತ್ತಾ ತಲೆಮಾರುಗಳಿಗೆ ಸಾಕಾಗುವಷ್ಟು ಸಂಪತ್ತನ್ನು ಾಕುತ್ತಿದ್ದರೆ ಇನ್ನೊಂದು ಕಡೆ ಬಡವರು ಇನ್ನಷ್ಟು ಾಗುತ್ತಿದ್ದಾರೆ. ಇದರಿಂದ ಮತ್ತು ಇಲ್ಲಿನ ಅನಿಯಂತ್ರಿತ ಚಾರದಿಂದ ಕಂಗೆಟ್ಟು ರೋಷತಪ್ತರಾಗಿರುವ ಮಾನ್ಯರಿಗೆ ಅಹಿಂಸಾತ್ಮಕ ರೀತಿಯಲ್ಲಿ ವ್ಯವಸ್ಥೆಯ ಸೇಡು ತೀರಿಸಿಕೊಳ್ಳಲು ಇರುವ ಏಕೈಕ ಶವೆಂದರೆ ಚುನಾವಣೆಗಳು. ಇದನ್ನು ಗಮನಿಸಿರುವ ಯ ಪಕ್ಷಗಳು ಇತ್ತೀಚಿನ ಕೆಲವು ವರ್ಷಗಳಿಂದ ಚಾರದ ವಿಷಯವನ್ನೆ ತಮ್ಮ ಬತ್ತಳಿಕೆಯಲ್ಲಿನ ್ತ್ರವಾಗಿ ಮಾಡಿಕೊಂಡಿವೆ. 2014ರ ಚುನಾವಣೆಗಳಲ್ಲಿ ಗಳಿಸಿದ ಅಭೂತಪೂರ್ವ ಯಶಸ್ಸಿನ ಗುಟ್ಟೂ ಆಗಿದೆ. ಅದು ಕೈಗೊಂಡ ರಾಷ್ಟ್ರವ್ಯಾಪಿ ಂದೋಲನದಲ್ಲಿ 'ಕಳೆದ 70 ವರ್ಷಗಳ ಕಾಲ ನ್ನಾಳಿದವರ ಭ್ರಷ್ಟಾಚಾರವನ್ನು' ಖಂಡಿಸಲಾಯಿತು. ಚಾರ ದೇಶದ್ರೋಹಕ್ಕೆ ಸಮಾನ' ಎನ್ನಲಾಯಿತು. ಸ್ವಚ್ಛ ಆಡಳಿತ ನೀಡುವೆವು', 'ವಿದೇಶಗಳಲ್ಲಿರುವ ಣವನ್ನು ತಂದು ಪ್ರತಿಯೊಬ್ಬನಿಗೂ ರೂ. 15 ಂಚುವೆವು' ಎಂದು ಪುಂಗಿ ಊದಲಾಯಿತು. ದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಇರಬೇಕು ದೊಡ್ಡ ದೊಡ್ಡ ಮಾತುಗಳನ್ನು ತೇಲಿಬಿಡಲಾಯಿತು. ೂ ಹೊರಬೀಳುತ್ತಲೆ ಇರುವ ಇಂತಹ ಟಿಕೆಯ ಘೋಷಣೆಗಳ ಇತ್ತೀಚಿನ ಸ್ಯಾಂಪಲ್‌ಗಳು : 'ಪ್ರಾಮಾಣಿಕತೆಯ ಯುಗ ಪ್ರಾರಂಭವಾಗಿದೆ', ರನ್ನು ದೋಚಿದವರು 'ಅದನ್ನೆಲ್ಲ' ಅವರಿಗೆ ಸಲೇಬೇಕಾಗುತ್ತದೆ'. ಆದರೆ ಬರಬರುತ್ತಾ ಇವರ ನುಡಿಗಳ ನಡುವಣ ಅಗಾಧ ವ್ಯತ್ಯಾಸಗಳು ಂದಾಗಿ ಬಯಲಾಗತೊಡಗಿವೆ.

014ರ ನಂತರ ಭ್ರಷ್ಟಾಚಾರ ಕಡಿಮೆಯಾಗಿದೆಯೇ ನೋಡಹೊರಟವರಿಗೆ ನಿರಾಶೆ ಕಾದಿದೆ. ಸರಕಾರಿ ಗಳಿಗೆ ಎಡತಾಕುವ ಶ್ರೀಸಾಮಾನ್ಯನನ್ನು ಕೇಳಿದರೆ ಂಚಾವತಾರ ಯಥಾರೀತಿಯಾಗಿ ಮುಂದುವರಿದಿ ಅಸಲಿಯತ್ತು ತಿಳಿಯುತ್ತದೆ. ಇನ್ನು ಶಾಸಕಾಂಗ, ಾಂಗ, ನ್ಯಾಯಾಂಗ, ಕಾರ್ಪೊರೇಟು ವಲಯ ಾದೆಡೆಗಳಲ್ಲಿಯೂ ಭ್ರಷ್ಟಾಚಾರ ಇಳಿಕೆಯಾಗಿರುವ ಳು ಕಾಣಿಸುತ್ತಿಲ್ಲ. ಭ್ರಷ್ಟಾಚಾರ ಅಂದರೆ ಕೇವಲ ಸೀಮಿತವಲ್ಲ ಎಂಬುದನ್ನು ನಾವು ನೆನಪಿನಲ್ಲಿಡ ಹೀಗೆ ನೋಡಿದಾಗ 2002ರ ಗುಜರಾತ್ ಧದ ಆರೋಪಿಗಳಿಗೆ, ನಕಲಿ ಎನ್ ಕೌಂಟರ್ ಪದಲ್ಲಿ ಜೈಲುಪಾಲಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ು ದೊರೆಯುವುದು ಭ್ರಷ್ಟಾಚಾರ ಅಲ್ಲವೆ? ಅವರಲ್ಲಿ ೆ ಹಳೆ ಹುದ್ದೆಗಳು ಸಿಕ್ಕರೆ ಇನ್ನಿತರರಿಗೆ ಮೇಲ್ಬಡ್ತಿ ುವುದು; ಸ್ವಾಮಿ ಅಸೀಮಾನಂದ, ಸಾಧ್ವಿ ಪರು ಇದ್ದಕ್ಕಿದ್ದಂತೆ ನಿರ್ದೋಷಿಗಳೆಂದಾಗುವುದು; ಶಾ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ವುದು ಭ್ರಷ್ಟಾಚಾರ ಅಲ್ಲವೆ?

ಷದಲ್ಲಿ ಮೋದಿ ಸರ್ಕಾರ ಜನರಿಗೆ ಚಳ್ಳೆಹಣ್ಣು ದೆ. ಅದರ ಸ್ವಚ್ಛತೆಯ ಅಭಿಯಾನ ಬರೀ ಕಸಕಡ್ಡಿ ಸೀಮಿತ ಎಂದಾಗಿದ್ದು ಒಳಗಿನ ಭ್ರಷ್ಟಾಚಾರದ ು ಸ್ವಚ್ಛಮಾಡುವ ವಿಷಯದಲ್ಲಿ ಕಿಂಚಿತ್ತಾದರೂ ಬೆಳವಣಿಗೆ ಆಗಿಲ್ಲ. ತದ್ವಿರುದ್ಧವಾಗಿ ಭ್ರಷ್ಟಾಚಾರಕ್ಕೆ ಸೀರುವ ಕೆಲಸ ನಡೆಯುತ್ತಿರುವಂತಿದೆ. ಮೋದಿ ಸರ್ಕಾರ ಇಂದು ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಮತ್ತು ಆ ಮೂಲಕ ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಲು ಹೊರಟಿದೆ. ಇದಕ್ಕೆ ಸಾಕ್ಷಿಯಾಗಿ 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಮತ್ತು ನಗದು ವಹಿವಾಟಿಗೆ ಮಿತಿ ಹೇರಿರುವುದನ್ನು ಹೆಸರಿಸಬಹುದು. ಇದರ ಜತೆ ಆದಾಯ ತೆರಿಗೆ ಇಲಾಖೆಗೆ ನೀಡಲಾಗಿರುವಂತಹ ಅನಿಯಂತ್ರಿತ ಅಧಿಕಾರವು ಹುಟ್ಟುಹಾಕಲಿರುವ ತೆರಿಗೆ ಭಯೋತ್ಪಾದನೆಯೂ ಭ್ರಷ್ಟಾಚಾರಕ್ಕೆ ಇಂಬುಗೊಡಲಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ

1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದ್ದು ಅದರಂತೆ ಸರಕಾರಿ ನೌಕರರ ವಿರುದ್ಧ ಕಾನೂನುಕ್ರಮ ಜರುಗಿಸುವ ಮುನ್ನ ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯ ಎಂದಾಗಲಿದೆ. ಆದರೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವಾಗ ಅಥವಾ ಸ್ವೀಕರಿಸಲು ಯತ್ನಿಸುತ್ತಿರುವಾಗ ಸಿಕ್ಕಿಬಿದ್ದ ಸಂದರ್ಭಗಳಲ್ಲಿ ಇಂತಹ ಪೂರ್ವಾನುಮತಿಯ ಅಗತ್ಯ ಇರುವುದಿಲ್ಲ. ತಿದ್ದುಪಡಿಗಳನ್ನು ಮಾಡಿರುವುದರ ಹಿಂದೆ ಎರಡು ಉದ್ದೇಶಗಳಿವೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಒಂದು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವುದು. ಎರಡು, ಅವರನ್ನು ಭಯಮುಕ್ತಗೊಳಿಸಿ, ಅವರಲ್ಲಿ ಧೈರ್ಯ ತುಂಬಿ, ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಮಾಡುವುದು. ಆದರೆ ಈ ವಾದದಲ್ಲಿ ಯಾವುದೇ ಹುರುಳಿಲ್ಲ.



ನಿಜವಾಗಿ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೂಲ ಕಾಯ್ದೆಯೆ ಅತ್ಯುತ್ತಮ ಅಸ್ತ್ರ ಎನ್ನುವುದು ಅನುಭವದಿಂದ ಸಿದ್ಧವಾಗಿದೆ. ಇವತ್ತು ಬೋಫೋರ್ಸ್, 2ಜಿ ತರಂಗಗುಚ್ಛ, ಕಲ್ಲಿದ್ದಲು ಗಣಿಗಾರಿಕೆ ಮೊದಲಾದವುಗಳಿಗೆ ಸಂಬಂಧಿಸಿದ ಹಗರಣಗಳು ಬೆಳಕಿಗೆ ಬಂದು ತಪ್ಪಿತಸ್ಥ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕಾನೂನುಕ್ರಮ ಜರಗಿಸಲು ಸಾಧ್ಯವಾಗಿದೆ ಎಂದಾದರೆ ಅದಕ್ಕೆ ಮೂಲ ಕಾಯ್ದೆಯೆ ಕಾರಣ. ಮೇಲ್ಕಂಡ ಹಗರಣಗಳು ಬಯಲಾಗುತ್ತಿದ್ದಂತೆ ಅಂದಿನ ಯುಪಿಎ ಸರಕಾರ ಕಾಯ್ದೆಯನ್ನು ಬದಲಾಯಿಸಲು ಹೊರಟಿತು. ಏತನ್ಮಧ್ಯೆ ಚುನಾವಣೆಗಳು ನಡೆದು ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ಆದರೆ ತಾನು ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಬದ್ಧವೆಂದು ಹೇಳಿಕೊಂಡ ಮೋದಿ ಸರ್ಕಾರ ದಶಕಗಳಿಂದ ತನ್ನ ಉಪಯುಕ್ತತೆಯನ್ನು ಸಾಬೀತುಪಡಿಸಿರುವಂತಹ ಕಾಯ್ದೆಯನ್ನು ಬಲಪಡಿಸುವ ಬದಲು ಯುಪಿಎ ಉದ್ದೇಶಿಸಿದ್ದ ಅದೇ ತಿದ್ದುಪಡಿಗಳಿಗೆ ಒಪ್ಪಿಗೆ ನೀಡುವ ಮೂಲಕ ಅದನ್ನು ದುರ್ಬಲಗೊಳಿಸಲು ಮುಂದಾಗಿದೆ. ಮೋದಿ ಸರ್ಕಾರದ ಆಷಾಢಭೂತಿತನ, ಅದರ ಮಾತು ಮತ್ತು ಕೃತಿಗಳ ನಡುವಿನ ಅಜಗಜಾಂತರಗಳನ್ನು ತೋರಿಸಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.

ಮೋದಿ ಸರ್ಕಾರ ತಿದ್ದುಪಡಿಗಳನ್ನು ಸಂಸತ್ತಿನ ಸಮಿತಿಯೊಂದಕ್ಕೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಹೇಳಿತು. ಸಮಿತಿ ಕೆಲವೊಂದು ಪ್ರಸ್ತಾಪಗಳನ್ನು ತಿರಸ್ಕರಿಸಿದೆಯಾದರೂ ಸರಕಾರಿ ಅಧಿಕಾರಿಗಳ ಸಂರಕ್ಷಣೆಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಹಾಗೇ ಉಳಿಸಿಕೊಂಡಿದೆ. ಅಂತಿಮವಾಗಿ ಇದಕ್ಕೆ ಸಚಿವಸಂಪುಟದ ಒಪ್ಪಿಗೆಯೂ ದೊರೆತಿದೆ. ಇದರ ನಂತರ ಮೋದಿ ಸರ್ಕಾರದ ನಡೆ ನಿಗೂಢವಾಗಿಬಿಟ್ಟಿದೆ. ಸಮಿತಿಯ ಸಲಹೆಗಳ ಬಗ್ಗೆ ಏನು ಮಾಡಲಾಗಿದೆ, ನೂತನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದೆ ಇಲ್ಲವೆ ಎಂಬ ಕುರಿತು ಯಾವುದೆ ವಿವರಣೆಯನ್ನು ನೀಡಲಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೋರುವ ಅರ್ಜಿಗಳನ್ನೂ ತಿರಸ್ಕರಿಸಲಾಗುತ್ತಿದೆ. ಇದರರ್ಥ ಮೋದಿ ಸರ್ಕಾರಕ್ಕೆ ಸಾರ್ವಜನಿಕ ಚರ್ಚೆ ಬೇಡವಾಗಿದೆ ಎಂದಲ್ಲವೆ? ಸರ್ಕಾರ ಕಾಯ್ದೆಯನ್ನು ತೆಳುಗೊಳಿಸುವ ನಿರ್ಧಾರಕ್ಕೆ ಬರುವ ಮುನ್ನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ದಶಕಗಳ ಕಾಲದಿಂದ ಭ್ರಷ್ಟಾಚಾರ ಪ್ರಕರಣಗಳೊಂದಿಗೆ ವ್ಯವಹರಿಸುತ್ತಿರುವ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳಿಂದು ಆತಂಕಿತರಾಗಿದ್ದಾರೆ.

ಪಿಆರ್‌ಎಸ್ ಸಂಸದೀಯ ಸೇವೆಗಳು ಎಂಬ ಎನ್‌ಜಿಒ ನಡೆಸಿದ ವಿಶ್ಲೇಷಣೆ ಹೇಳುವಂತೆ ತಿದ್ದುಪಡಿಗಳು ಕಾಯ್ದೆಯನ್ನು ತುಂಬಾ ದುರ್ಬಲಗೊಳಿಸಲಿವೆ. ಉದಾಹರಣೆಗೆ

* ಬೋಫೋರ್ಸ್, 2ಜಿ ಮುಂತಾದ ಹಗರಣಗಳಲ್ಲಿ ಹಿರಿಯ ಸರಕಾರಿ ಅಧಿಕಾರಿಗಳ ವಿರುದ್ಧ ಕಾನೂನುಕ್ರಮವನ್ನು ಸಾಧ್ಯವಾಗಿಸಿದ ವಿಧಿ 13(1)ನ್ನು ಕೈಬಿಡಲಾಗಿದೆ. ಮೂಲಕಾಯ್ದೆ ಆರು ವಿಭಿನ್ನ ರೀತಿಯ ಅಪರಾಧಗಳನ್ನು ಒಳಗೊಂಡಿದ್ದರೆ ಉದ್ದೇಶಿತ ತಿದ್ದುಪಡಿಗಳು ಕೇವಲ ಎರಡನ್ನಷ್ಟೆ ಒಳಗೊಂಡಿವೆ.

* ಮೂಲ ಕಾಯ್ದೆಯ ಅಡಿಯಲ್ಲಿ ಆರೋಪಿ ಲಂಚ ಸ್ವೀಕರಿಸುವುದನ್ನು, ಸದಾ ಅಪರಾಧ ಎಸಗುವುದನ್ನು, ಅಪರಾಧಕೃತ್ಯಕ್ಕೆ ಕುಮ್ಮಕ್ಕು ನೀಡುವುದನ್ನು ಆತನ ದೋಷಿತ್ವ ಎಂದು ಪರಿಗಣಿಸಲಾಗುತ್ತಿತ್ತು. ಇದರಿಂದಾಗಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಶೀಘ್ರ ಕಾನೂನುಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಉದ್ದೇಶಿತ ತಿದ್ದುಪಡಿಗಳ ಪರಿಣಾಮವಾಗಿ ದೋಷಿತ್ವದ ಎಣಿಕೆ ಕೇವಲ ಲಂಚ ಸ್ವೀಕಾರಕ್ಕೆ ಸೀಮಿತವಾಗಿದೆ.

* ಲಂಚ ನೀಡುವವರಲ್ಲಿ ಸಹಭಾಗಿಗಳು ಮತ್ತು ಬಲಾತ್ಕಾರಕ್ಕೆ ಒಳಗಾಗುವವರು ಎಂಬ ಎರಡು ಗುಂಪುಗಳಿವೆ. ಮೊದಲನೆಯವರು ಸಾಮಾನ್ಯವಾಗಿ ಉನ್ನತ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಂಡುಬರುವ ಹವ್ಯಾಸಿ ಅಪರಾಧಿಗಳು. ಆದರೆ ಬಲಾತ್ಕಾರಕ್ಕೆ ಒಳಗಾಗುವವರಲ್ಲಿ ಹೆಚ್ಚಿನವರು ಸಣ್ಣಪುಟ್ಟ ಅಪರಾಧಗಳನ್ನು ಮಾಡಿದವರಾಗಿದ್ದು ಇಂಥವರು ಮಾಫಿ ಸಾಕ್ಷಿಗಳಾಗುವ ಸಾಧ್ಯತೆ ಇದೆ. ಆದರೆ ತಿದ್ದುಪಡಿಗಳ ನಂತರ ಈ ಭಿನ್ನತೆಗಳನ್ನು ತೆಗೆದುಹಾಕಲಾಗಿದೆ. ಪರಿಣಾಮವಾಗಿ ಕಾನೂನುಕ್ರಮ ಜರುಗಿಸುವವರ ಕೆಲಸ ಮೊದಲಿಗಿಂತ ಹೆಚ್ಚು ಕಠಿಣವಾಗಲಿದೆ.

ಭಾರತ ವಿಶ್ವಸಂಸ್ಥೆಯ 'ಭ್ರಷ್ಟಾಚಾರ ವಿರೋಧಿ ಒಪ್ಪಂದ 2011'ಕ್ಕೆ ಸಹಿಹಾಕಿದ ಬಳಿಕ ತಿದ್ದುಪಡಿಗಳು ಅವಶ್ಯವಾಗಿವೆ ಎಂಬುದು ಅನೇಕ ಸರಕಾರಿ ಅಧಿಕಾರಿಗಳ ಸಮರ್ಥನೆಯಾಗಿದೆ. ಆದರೆ ವಾಸ್ತವದಲ್ಲಿ ಈ ತಿದ್ದುಪಡಿಗಳು ಅಂತಾರಾಷ್ಟ್ರೀಯವಾಗಿ ಒಪ್ಪಿತವಾಗಿರುವ ಮಾನದಂಡಗಳನ್ನು ಅನುಸರಿಸುವ ಬದಲು ಇನ್ನಷ್ಟು ದುರ್ಬಲಗೊಳಿಸಲಿವೆ. ಇದರ ಪರಿಣಾಮ ಏನೆಂದರೆ ಮೂಲ ಕಾಯ್ದೆಯಲ್ಲಿರುವ 'ಅಪರಾಧಕ್ಕೆ ಕುಮ್ಮಕ್ಕು' (ವಿಧಿ 10), 'ಹಿತಾಸಕ್ತಿಗಳ ಘರ್ಷಣೆ' (ವಿಧಿ 11), 'ಮಧ್ಯವರ್ತಿಗಳನ್ನು ಬಲೆಗೆ ಬೀಳಿಸುವ' (ವಿಧಿ 8) ವಿಧಿಗಳನ್ನು ಒಂದೋ ರದ್ದುಗೊಳಿಸಲಾಗುವುದು ಅಥವಾ ಬದಲಾಯಿಸಲಾಗುವುದು.

ಅಪಾರದರ್ಶಕ ಆಡಳಿತ

ಇನ್ನು ಕಳೆದ ಮೂರು ವರ್ಷಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆಯೆ ಎಂದು ನೋಡಿದರೆ ಅದೂ ಇಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ಸುದೃಢಗೊಳಿಸುವ ಬದಲು ಸರ್ಕಾರದ ಅಕ್ರಮಗಳನ್ನು ಮುಚ್ಚಿಹಾಕುವ ಸಲುವಾಗಿ ಕಾಯ್ದೆಯನ್ನು ತೆಳುಗೊಳಿಸುವ ಷಡ್ಯಂತ್ರಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗುತ್ತಿರುವ ಅನಾನುಕೂಲಿ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತಿಲ್ಲ. ಉದಾಹರಣೆಗೆ ಮೋದಿಯ ವಿದೇಶ ಪ್ರಯಾಣಗಳಿಗೆ ತಗುಲಿದ ಖರ್ಚು, ಆತನ ಜತೆ ಯಾರೆಲ್ಲ ಇದ್ದರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.

ನಗದು ವಹಿವಾಟಿಗೆ ಮಿತಿ

ರೂ. 2 ಲಕ್ಷಕ್ಕೂ ಮೇಲ್ಪಟ್ಟ ಎಲ್ಲಾ ನಗದು ವ್ಯವಹಾರಗಳಿಗೆ ತಡೆ ಹಾಕಿರುವ ಮೋದಿ ಸರ್ಕಾರ ಇದರಿಂದಾಗಿ ಕಪ್ಪು ಹಣದ ಚಲಾವಣೆ ಕಡಿಮೆಯಾಗಲಿದೆ ಎಂದು ವಾದಿಸುತ್ತಿದೆ. ಇತ್ತೀಚೆಗೆ ಜಾರಿಯಾಗಿರುವ ಹೊಸ ನಿಯಮಾವಳಿಗಳ ಪ್ರಕಾರ ಒಂದು ದಿನದಲ್ಲಿ ರೂ. 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ನಗದು ವಹಿವಾಟು ನಡೆಸಿದುದಾದರೆ ಇಡೀ ಮೊತ್ತದ ಮೇಲೆ (ಬರೀ ಹೆಚ್ಚುವರಿ ಮೊತ್ತದ ಮೇಲಲ್ಲ) ದಂಡ ವಿಧಿಸಲಾಗುವುದು; ನಗದು ಹಣ ಸ್ವೀಕಾರ ಒಂದು ದಿನದಲ್ಲಿ ನಡೆದರೂ ಹಲವು ದಿನಗಳಲ್ಲಿ ನಡೆದರೂ ಪೂರ್ತಿ ದಂಡ ತೆರಲೇಬೇಕು ಎಂದಾಗಿದೆ.

ಎಲ್ಲಾ ಸರಿ. ಆದರೆ ಸಮಸ್ಯೆ ಏನೆಂದರೆ ರೂ. 2 ಲಕ್ಷಕ್ಕೂ ಅಧಿಕ ಬೆಲೆಯ ವಹಿವಾಟು ನಡೆಯುತ್ತಿದೆ ಎಂದು ತೆರಿಗೆ ಇಲಾಖೆಗೆ ಹೇಗೆ ತಿಳಿಯುತ್ತದೆ? ನಮಗೆಲ್ಲ ಗೊತ್ತಿರುವಂತೆ ಕಪ್ಪು ಹಣದ ವಹಿವಾಟುಗಳೆಲ್ಲ ರಹಸ್ಯವಾಗಿ ನಡೆಯುತ್ತವೆ. ಹೊಸ ನಿಯಮಾವಳಿಗಳ ಹೊರತಾಗಿಯೂ ಇಂತಹ ವ್ಯವಹಾರಗಳು ಮುಂದುವರಿಯಲಿರುವುದು ಗ್ಯಾರಂಟಿ. ಏಕೆಂದರೆ ಚುನಾವಣೆಗಳ ಕಾಲದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇಕಾಗುವ ಕೋಟಿಗಟ್ಟಲೆ ಹಣ ಬಿಲ್ಡರ್‌ಗಳು ಮತ್ತು ಕಾರ್ಪೊರೇಟುಗಳಿಂದಲ್ಲದೆ ಬೇರೆ ಎಲ್ಲಿಂದ ಬರಬೇಕು? ಇವರುಗಳು ತಂತಮ್ಮ ಉದ್ದಿಮೆಗಳನ್ನು ಸಾಂಗವಾಗಿ ಸಾಗಿಸಬೇಕಿದ್ದರೆ ಅನೇಕ ಕೈಗಳನ್ನು ಬೆಚ್ಚಗೆ ಮಾಡದೆ ಗತ್ಯಂತರವಿಲ್ಲ. ಬಿಲ್ಡರ್‌ಗಳಿಂದ ಮನೆ ಅಥವಾ ಫ್ಲ್ಯಾಟ್ ಖರೀದಿಸುವ ನಮ್ಮನಿಮ್ಮಂಥ ಗ್ರಾಹಕರು ಬೆಲೆಯ ಒಂದಂಶವನ್ನು ನಗದು ರೂಪದಲ್ಲಿ ನೀಡಲೇಬೇಕಾಗಿರುವುದು ಮುಖ್ಯವಾಗಿ ಇದೇ ಕಾರಣಕ್ಕೆ. ಮೋದಿ ಸರ್ಕಾರ ಇದನ್ನು ತಡೆಗಟ್ಟಲು ಏನು ಮಾಡಿದೆ? ಏನೂ ಇಲ್ಲ. ದಂಧೆ ಯಥಾಪ್ರಕಾರ ಮುಂದುವರಿದಿದೆ.

ಕಾರ್ಪೊರೇಟುಗಳು ತಮ್ಮ ಲಾಭದ ಶೇಕಡಾ 7.5ಕ್ಕಿಂತ ಹೆಚ್ಚು ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡುವಂತಿಲ್ಲ ಮತ್ತು ಅಂತಹ ದೇಣಿಗೆಯನ್ನು ತಮ್ಮ ಆಯವ್ಯಯ ಪಟ್ಟಿಯಲ್ಲಿ ತೋರಿಸಬೇಕು ಎಂಬ ನಿಯಮವನ್ನು ತೆಗೆದುಹಾಕಿರುವ ಫಲವಾಗಿ ಇನ್ನು ಮುಂದೆ ಬಾಂಡ್ ರೂಪದಲ್ಲಿ ಶೇಕಡಾ 50ರಷ್ಟು ದೇಣಿಗೆ ನೀಡಿದರೂ ಅದು ಯಾರೆಂದು ಗೊತ್ತಾಗುವುದಿಲ್ಲ ಎಂದಾಗಿದೆ. ರಾಜಕೀಯ ಪಕ್ಷಗಳಿಗೆ ಬರುವ ನಗದು ದೇಣಿಗೆಯನ್ನು ರೂ. 20,000ದಿಂದ ರೂ. 2,000ಕ್ಕಿಳಿಸಿರುವ ಕ್ರಮವೂ ಬರೀ ಒಂದು ಕಣ್ಕಟ್ಟು ಏಕೆಂದರೆ ಮೊದಲು ಒಂದು ರಶೀದಿ ಬರೆಯುತ್ತಿದ್ದವರು ಇನ್ನುಮುಂದೆ 10 ರಶೀದಿ ಬರೆಯುತ್ತಾರೆ!

ನೋಟುರದ್ದತಿ ಮಾಡಿರುವುದು ಭ್ರಷ್ಟಾಚಾರ ತಡೆಗಟ್ಟುವ ಅಭಿಯಾನದ ಭಾಗವಾಗಿದೆ ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಅತ್ತ ರಾಜಕಾರಣಿಗಳು, ಅಧಿಕಾರಿಗಳು ಬಿಲ್ಡರ್‌ಗಳಿಂದ ಮತ್ತು ಕಾರ್ಪೊರೇಟುಗಳಿಂದ ಪಡೆಯುವ ಲಂಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೂ ಮಾಡದೆ ಯಥಾಸ್ಥಿತಿಯನ್ನು ಮುಂದುವರಿಸುತ್ತಿದೆ. ವಾಸ್ತವದಲ್ಲಿ ಅದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ತೆಳುಗೊಳಿಸುತ್ತಿದೆ. ಆದಾಯ ತೆರಿಗೆ ಇಲಾಖೆಗೆ ನೀಡಲಾಗಿರುವ ಅನಿಯಂತ್ರಿತ ಅಧಿಕಾರದ ಫಲವಾಗಿ ತಲೆಯೆತ್ತಲಿರುವ ತೆರಿಗೆ ಭಯೋತ್ಪಾದನೆಯೂ ವ್ಯಾಪಕ ಭ್ರಷ್ಟಾಚಾರಕ್ಕೆ ಇಂಬುಗೊಡದಿರುತ್ತದೆಯೆ? ಇವೆಲ್ಲದರ ಜತೆ ಲೋಕಪಾಲ ಹುದ್ದೆಯನ್ನು ಭರ್ತಿ ಮಾಡಲು ಕುಂಟುನೆಪಗಳನ್ನು ಒಡ್ಡುತ್ತಾ ಇರುವುದನ್ನು ಸೇರಿಸಿದಾಗ ಭ್ರಷ್ಟಾಚಾರ ನಿರ್ಮೂಲನ, ಪಾರದರ್ಶಕತೆ, ಪ್ರಾಮಾಣಿಕತೆ, ಉತ್ತರದಾಯಿತ್ವದ ಮಾತುಗಳೆಲ್ಲವೂ ಬರೀ ಪೊಳ್ಳು, ಅದೆಲ್ಲ ಕೇವಲ ಜನರನ್ನು ಮೂರ್ಖರಾಗಿಸುವ ತಂತ್ರವಲ್ಲದೆ ಇನ್ನೇನೂ ಅಲ್ಲ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟವಲ್ಲವೆ?

■ ಸುರೇಶ್ ಭಟ್ ಬಾಕ್ರಬೈಲ್

(ಆಧಾರ: scroll.in ನಲ್ಲಿ ಶ್ರೈಕ್ ದತ್ತ ಮತ್ತು ವೈರಿಯಲ್ ವಿವೇಕ್ ಕೌಲ್‌ರ ಲೇಖನಗಳು)

ಭಕ್ತಿ ಇಲ್ಲದ ಬಡವ



ಬಸವ ಶಾಸನ-4

ದುಡಿಯುವ ವರ್ಗದ ಮೊದಲ ಸಾಹಿತ್ಯ

ಬಸವಣ್ಣನವರು ತಮ್ಮನ್ನು ಭಕ್ತಿ ಇಲ್ಲದ ಬಡವ ಎಂದು ಕರೆದುಕೊಂಡಿದ್ದಾರೆ. ಅವರೇಕೆ ಹೀಗೆ ಹೇಳಿದರು ಎಂದರೆ ಹೊಸ ಜೀವನಸಿದ್ಧಾಂತವನ್ನು ರೂಪಿಸಲು ಹೀಗೆ ಭಾವಿಸುವುದು ಅವಶ್ಯವಾಗಿತ್ತು.

"ಭಕ್ತಿ ಇಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರ ತುಂಬಿತ್ತು ಕೂಡಲಸಂಗಮದೇವಾ."

ಜನರ ಅನುಭವದ ಆಧಾರದ ಮೇಲೆಯೆ ಹೊಸ ದರ್ಶನವನ್ನು ಬಸವಣ್ಣನವರು ಜಗತ್ತಿಗೆ ನೀಡಿದರು. ಬಡವರ ಜೀವನಾನುಭವ ಮೇಲೆ ವಿಶ್ವದಲ್ಲಿ ಮೊದಲ ಬಾರಿಗೆ ರೂಪುಗೊಂಡ ದರ್ಶನವೆಂದರೆ ಅನುಭಾವ ದರ್ಶನ. ಇದು ಬಸವಣ್ಣನವರು ಜಗತ್ತಿಗೆ ಕೊಟ್ಟ ಬಹುದೊಡ್ಡ ಕಾಣಿಕೆಯಾಗಿದೆ. ಜಗತ್ತಿನ ಬಹುಸಂಖ್ಯಾತರಾದ ಬಡವರ ದರ್ಶನವಿದು. ವಿವಿಧ ಕಾಯಕಜೀವಿಗಳ ಅನುಭವದ ಆಧಾರದ ಮೇಲೆ ಅನುಭಾವ ದರ್ಶನವನ್ನು ಬಸವಣ್ಣನವರು ಕಂಡುಹಿಡಿದರು. ಜಗತ್ತನ್ನು ಶೋಷಣೆಯಿಂದ ಮುಕ್ತ ಮಾಡುವಲ್ಲಿ ಅನುಭಾವ ದರ್ಶನ ಪಾತ್ರ ಬಹುಮುಖ್ಯವಾಗಿದೆ. ದುಡಿಯುವ ವರ್ಗದ ಶಕ್ತಿಯನ್ನು ಪ್ರದರ್ಶಿಸುವ ದರ್ಶನವಿದು.


ಈ ವಚನದಲ್ಲಿ ಬಸವಣ್ಣನವರು ಭಕ್ತಿ ಶಬ್ದವನ್ನು ನಿಜದ ನಿಲುವಿಗೆ ಪರ್ಯಾಯವಾಗಿ ಬಳಸಿದ್ದಾರೆ. ಇದರ ಅನುಭವಕ್ಕಾಗಿ ದುಡಿಯುವ ವರ್ಗದ ಜೀವನಕ್ರಮವನ್ನು ಅವರು ಬಹಳ ಚೆನ್ನಾಗಿ ಅಭ್ಯಸಿಸಿದರು. ಹೀಗೆ ಎಲ್ಲ ಕಾಯಕಜೀವಿಗಳ ಅನುಭವದ ಆಧಾರದ ಮೇಲೆ ಅನುಭಾವ ದರ್ಶನವನ್ನು ಸೃಷ್ಟಿಸಿದರು.

'ವೇದ ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? ಕವಿ, ಗಮಕಿ, ವಾದಿ, ವಾಗ್ಮಿಗಳು ಹಿರಿಯರೆ? ನಟನಿ, ಬಾಣ, ವಿಲಾಸಿ, ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?' ಎಂದು ಪ್ರಶ್ನಿಸುವ ಮೂಲಕ ದುಡಿಯುವ ವರ್ಗದ ಪ್ರತಿಭೆಯನ್ನು ಎತ್ತಿಹಿಡಿದರು.

ವೈದಿಕ ಸಿದ್ಧಾಂತದಲ್ಲಿ ದುಡಿಯುವ ವರ್ಗಕ್ಕೆ ಎಳ್ಳುಕಾಳಿನಷ್ಟೂ ಬೆಲೆ ಇಲ್ಲ. ಅವರನ್ನು ಸವರ್ಣೀಯರು ಹೇಗೆ ಶೋಷಣೆ ಮಾಡಬೇಕು ಎಂಬುದನ್ನು ತಿಳಿಸಿಕೊಡುವುದೇ ಅದರ ದುರುದ್ದೇಶವಾಗಿದೆ. ಬ್ರಾಹ್ಮಣ ಕುಲದಲ್ಲಿ ಜನಿಸಿದ್ದ ಬಸವಣ್ಣನವರು ಇದನ್ನೆಲ್ಲ ಅರಿತು ಹೊರಬಂದು ಇಂಥ ವಿಶ್ವಮಾನ್ಯವಾದ ದರ್ಶನವನ್ನು ನೀಡಿದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಮಾನತೆಯ ಕನಸು ಕೂಡ ಬಿದ್ದಿರದ ಸಂದರ್ಭದಲ್ಲಿ ಬಸವಣ್ಣನವರು ಅನುಭಾವ ದರ್ಶನದ ಮೂಲಕ ದುಡಿಯುವ ವರ್ಗವನ್ನು ರೂಪಿಸಿದರು. ಅವರದೇ ಆದ ಸಮಾಜೋ ಧಾರ್ಮಿಕ ಸಂಸತ್ ಅನ್ನು ಅನುಭವ ಮಂಟಪದ ಹೆಸರಿನಲ್ಲಿ ಸ್ಥಾಪಿಸಿದರು. ಜನರು ಮೂಗು ಮುರಿಯುವ ನಟುವರ ಜನಾಂಗದಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುಗಳನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿಸಿದರು. ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಮೂಡಿಸಿದರು. ಮಾನವ ಹಕ್ಕುಗಳನ್ನು ಪ್ರತಿಪಾದಿಸಿದರು. ವಿವಿಧ ಕಾಯಕಗಳನ್ನು ಮಾಡುವ ಸಮಾಜಗಳ ಮೂಲದಿಂದ ಬಂದ 770 ಅಮರಗಣಂಗಳನ್ನು ಆಯ್ಕೆ ಮಾಡಿ ಧರ್ಮಕ್ಕೆ ಸಮೂಹ ನಾಯಕತ್ವವನ್ನು ಒದಗಿಸಿದರು. ಇಂಥ ಸಮೂಹ ನಾಯಕತ್ವವುಳ್ಳ ಇನ್ನೊಂದು ಧರ್ಮ ಜಗತ್ತಿನಲ್ಲಿ ಇಲ್ಲ. ದಲಿತರಿಗೆ, ಮಹಿಳೆಯರಿಗೆ, ಕಾಯಕಜೀವಿಗಳಿಗೆ ಮತ್ತು ಹೊರದೇಶಗಳಿಂದ ಬಂದವರಿಗೆ ಕನ್ನಡ ಕಲಿಕೆಯ ವ್ಯವಸ್ಥೆ ಮಾಡಿದರು.

12ನೇ ಶತಮಾನದ ವಚನಗಳು ಇಡೀ ವಿಶ್ವದಲ್ಲೇ ದುಡಿಯುವ ವರ್ಗದ ಪ್ರಥಮ ಸಾಹಿತ್ಯವಾಗಿ ಕಂಗೊಳಿಸುತ್ತಿವೆ. ನಮ್ಮ ಕಸುಗುಡಿಸುವ ಸತ್ಯಕ ವಚನಗಳನ್ನು ಬರೆಯುವಾಗ ಇಂಗ್ಲಿಷ್ ಭಾಷೆಯಲ್ಲಿ ಇನ್ನೂ ಸಾಹಿತ್ಯ ರಚನೆ ಆರಂಭವಾಗಿದ್ದಿಲ್ಲ ಎಂಬುದು ಗಮನಾರ್ಹವಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಇಡೀ ಕಲ್ಯಾಣ ಬಸವಾ ಬಸವಾ ಎಂದು ಉಸಿರಾಡುತ್ತಿತ್ತು. ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಬಿಜ್ಜಳನ ತಲೆ ಕೆಡಿಸಲು ಪ್ರಯತ್ನಿಸಿದವು. ಕಾಯಕಜೀವಿಗಳ ನಿಷ್ಠೆಯಿಂದಾಗಿ ಬಿಜ್ಜಳ ಭಂಡಾರ ತುಂಬಿ ತುಳುಕುತ್ತಿತ್ತು. ಹೀಗಾಗಿ ಮೊದಮೊದಲು ಬಿಜ್ಜಳ ರಾಜ ಪುರೋಹಿತಶಾಹಿಗಳ ಚಾಡಿಮಾತಿಗೆ ಬೆಲೆ ಕೊಡಲಿಲ್ಲ. "ಶರಣರ ಪರ್ಯಾಯ ಸಮಾಜದ ಶಕ್ತಿ ನಿಮ್ಮ ರಾಜ್ಯಶಕ್ತಿಯನ್ನು ದುರ್ಬಲಗೊಳಿಸುವುದು" ಎಂದು ಪುರೋಹಿತಶಾಹಿಗಳು ಪದೆ ಪದೆ ಬಿಜ್ಜಳನ ತಲೆ ಕೆಡಿಸಿದರು. ಆತನ ಮಗ ರಾಯಮುರಾರಿ ಸೋವಿದೇವನನ್ನು ತಂದೆಯ ವಿರುದ್ಧವೇ ಎತ್ತಿ ಕಟ್ಟಿದರು. ಬಿಜ್ಜಳನ ಅರಮನೆ ಗೊಂದಲದ ಗೂಡಾಗಿದ್ದರಿಂದಲೇ ಶರಣರ ಹತ್ಯಾಕಾಂಡ ಮಾಡಿಸುವಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ಸನ್ನು ಸಾಧಿಸಿದವು. ವಿಶ್ವದಲ್ಲೇ ಅನುಪಮವಾದ ಶರಣಸಂಕುಲವೆಂಬ ಸಮತಾ ಸಮಾಜವನ್ನು ದುಷ್ಟಶಕ್ತಿಗಳು ಹಾಳುಗೆಡವಿದವು.



ಕಲ್ಯಾಣ ಹತ್ಯಾಕಾಂಡಕ್ಕೆ ಹರಳಯ್ಯ ಮತ್ತು ಮಧುವರಸರ ಮಕ್ಕಳ ವಿವಾಹವೇ ಕಾರಣವಾಗಿಸಿ ವೈದಿಕರು ಕ್ಯಾತೆ ತೆಗೆದರು. ಸಮಗಾರ ವರನ ಜೊತೆ ಬ್ರಾಹ್ಮಣ ಕನ್ಯೆಯ ವಿವಾಹ ಮಾಡಿಸುವುದು ಮನುಸ್ಮೃತಿಯ ಪ್ರಕಾರ ಧರ್ಮಬಾಹಿರವಾದ ವಿಲೋಮ ವಿವಾಹ ಎಂದು ವಾದಿಸಿದರು. ಅವರಿಬ್ಬರೂ ಜಾತಿಗಳಿಲ್ಲದ ಲಿಂಗಾಯತ ಧರ್ಮದವರು ಎಂಬ ಸತ್ಯವನ್ನು ಮರೆಮಾಚಿ ವಿತಂಡವಾದ ಮಾಡಿದರು. ಕೊನೆಗೂ ಶರಣರ ಹತ್ಯೆಯಾಯಿತು. ಅನೇಕರು ದಿಕ್ಪಾಪಾಲಾದರು. ಅವರ ಬಹುಪಾಲು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು.

ಪ್ರಜಾರಾಜ್ಯ ವ್ಯವಸ್ಥೆ

ಬಸವಣ್ಣನವರು ಹೊಸ ಪ್ರಜಾರಾಜ್ಯ ವ್ಯವಸ್ಥೆಯ ಮುಂದಾಳಾಗುವುದರ ಜೊತೆಗೆ ಬಿಜ್ಜಳನ ಹಳೆಯ ರಾಜ್ಯವ್ಯವಸ್ಥೆಯ ಪ್ರಧಾನಿಯಾಗಿದ್ದರು. ಶರಣಸಂಕುಲದಲ್ಲಿ ಅವರ ಪ್ರಜಾರಾಜ್ಯ ವ್ಯವಸ್ಥೆ ಸ್ವತಂತ್ರ ಅಸ್ತಿತ್ವವನ್ನು ಹೊಂದಿತ್ತು. ಕಾಯಕಜೀವಿಗಳು ರಾಜ್ಯಶಕ್ತಿಯ ಮೇಲೆ ಅವಲಂಬಿತರಾಗದೆ ಸಮೂಹಶಕ್ತಿಯ ಮೇಲೆ ಅವಲಂಬಿತರಾಗಿದ್ದರಿಂದ ಅವರು ಮೊದಲಬಾರಿಗೆ ಸ್ವಾವಲಂಬಿಜೀವನದ ಆನಂದವನ್ನು ಅನುಭವಿಸಿದರು. ದುಡಿಮೆ, ಸಹಕಾರ, ಚಿಂತನೆ ಮತ್ತು ಸಾಮೂಹಿಕ ಬದುಕಿನಿಂದಾಗಿ ಅವರ ವ್ಯಕ್ತಿತ್ವ ವಿಕಸನವಾಯಿತು. ಅವರು ಇಷ್ಟಲಿಂಗದ ಮೂಲಕ ಆಂತರಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ನಂತರ ಸಮಾಜವೆಂಬ ಜಂಗಮ ಲಿಂಗದ ಮೂಲಕ ಸಾಮಾಜಿಕ ವ್ಯಕ್ತಿತ್ವವನ್ನು ಪಡೆದುಕೊಂಡರು. ಹೀಗೆ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯ ಮೂಲಕ ಸ್ವತಂತ್ರರೂ ಧೀರರೂ ಆದರು.

ಬಸವಣ್ಣನವರ ಪ್ರಜಾರಾಜ್ಯದ ಕಲ್ಪನೆ ವಿಶಿಷ್ಟವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕಾಯಕದ ಮೂಲಕ ಸ್ವಾವಲಂಬನೆಯನ್ನು ಸಾಧಿಸುತ್ತ ತನ್ನ ಕುಟುಂಬ, ಸಮಾಜ ಮತ್ತು ಒಟ್ಟಾರೆ ದೇಶಕ್ಕೆ ಹಿತವನ್ನು ಕಾಪಾಡಬೇಕು. ಹೀಗೆ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದಂತೆ ಬದುಕಬೇಕು. ಅಲ್ಲದೆ ಪ್ರಜ್ಞಾಪೂರ್ಣವಾದ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಮೂಲಕ ಕಲ್ಯಾಣರಾಜ್ಯ ಸ್ಥಾಪನೆಗಾಗಿ ಶ್ರಮಿಸಬೇಕು ಎಂಬುದು ಬಸವಣ್ಣನವರ ರಾಜನೀತಿಯಾಗಿದೆ. ಸತ್ಯ ಮತ್ತು ಅಹಿಂಸೆಯ ಮೂಲಕವೇ ಕಲ್ಯಾಣ ರಾಜ್ಯ ಸ್ಥಾಪನೆಯ ಕನಸನ್ನು ಬಸವಣ್ಣನವರು ಕಂಡಿದ್ದರು. ಜನಸಮುದಾಯ ಅವರ ಭಾವನೆಗಳಿಗೆ ಸ್ಪಂದಿಸಿದ್ದು ಮತ್ತು ಅವರ ಕ್ರಾಂತಿಕಾರಿ ವಿಚಾರಗಳನ್ನು ಸ್ವೀಕರಿಸಿದ್ದು ಅವಿಸ್ಮರಣೀಯವಾಗಿದೆ.

ಬಿಜ್ಜಳನ ರಾಜ್ಯದಲ್ಲಿ ಎಲ್ಲೆಂದರಲ್ಲಿ ಬಸವಣ್ಣನವರ ಶ್ಲಾಘನೆ ನಡೆದೇ ಇತ್ತು. ಅವರಿಗೆ ಈ ಹೊಗಳಿಕೆ ಹೊನ್ನಶೂಲ ಎಂದು ಭಾವಿಸುವಷ್ಟು ಹೆಚ್ಚಾಗಿತ್ತು. ಆಗ ವೈದಿಕರು ಎಚ್ಚೆತ್ತರು. ಜನಸಾಗರ ತಮ್ಮ ಧರ್ಮಕ್ಕೂ ಬೆಲೆ ಕೊಡುತ್ತಿಲ್ಲ. ತಮ್ಮ ವೈದಿಕ ಧರ್ಮವನ್ನು ರಕ್ಷಿಸುವ ಬಿಜ್ಜಳ ರಾಜನಿಗೂ ಬೆಲೆ ಕೊಡುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಜನಶಕ್ತಿಯ ಮೂಲಕ ಬಸವಣ್ಣನೇ ಕಲ್ಯಾಣದ ಅಧಿಪತಿಯಾಗುವನು ಎಂದು ಕಲ್ಪನೆ ಮಾಡತೊಡಗಿದರು. ಈ ಗಾಳಿಮಾತು ಎಲ್ಲೆಡೆ ಹರಡುವಂತೆ ಮಾಡಿದರು.

ಬಸವಣ್ಣನಿಂದಾಗಿ ಜನರು ಕಾಯಕದಲ್ಲಿ ನಿಷ್ಠೆಯುಳ್ಳವರಾಗಿದ್ದರು. ಪ್ರಧಾನಿ ಬಸವಣ್ಣನವರು ಆಡಳಿತವನ್ನು ಕಟ್ಟುನಿಟ್ಟಾಗಿ ನಡೆಸುತ್ತಿದ್ದರು. ಕಾಯಕಜೀವಿಗಳು ಎಲ್ಲ ತೆರಿಗೆಗಳನ್ನು ಸರಿಯಾಗಿ ಕಟ್ಟುತ್ತಿದ್ದರು. ಕಳ್ಳನಾಣ್ಯಗಳ ಬಳಕೆ ಇದ್ದಿದ್ದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಬಿಜ್ಜಳನ ಭಂಡಾರ ತುಂಬಿ ತುಳುಕುತ್ತಿತ್ತು. ರಾಜತಂತ್ರ ನಿಪುಣ ಬಿಜ್ಜಳನಿಗೆ ಪ್ರಧಾನಿ ಬಸವಣ್ಣನವರ ಪ್ರತಿಭೆ ಮತ್ತು ಕಾರ್ಯತತ್ಪರತೆ ಬಹಳ ಹಿಡಿಸಿತ್ತು. ಆದ್ದರಿಂದಲೇ ಆತ ಒಡ್ಡೋಲಗದ ವೈದಿಕರ ಬಸವವಿರೋಧಿ ಚಾಡಿಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕೊನೆಕೊನೆಗೆ ವೈದಿಕರ ಉಪಟಳ ಹೆಚ್ಚಾಯಿತು. ಅರಮನೆಯಲ್ಲೇ ಅಣ್ಣ ತಮ್ಮ ಮತ್ತು ತಂದೆ ಮಕ್ಕಳ ಮಧ್ಯೆ ಅಪನಂಬಿಕೆಯ ಬಿರುಗಾಳಿ ಬೀಸುವಂತೆ ಮಾಡುವಲ್ಲಿ ವೈದಿಕರು ಯಶಸ್ಸನ್ನು ಸಾಧಿಸಿದರು.

ಹೆದರಿದ ರಾಜ್ಯಶಕ್ತಿ

ಬಸವಣ್ಣನವರು ಯಾವುದೇ ಕ್ಷಿಪ್ರಕ್ರಾಂತಿ ಮಾಡದೆ, ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎನ್ನುತ್ತ ನಿಧಾನವಾಗಿ ರಾಜ್ಯಶಕ್ತಿಯನ್ನು ನಿರ್ಮೂಲನ ಮಾಡುತ್ತ ಪ್ರಜಾಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತ ಶರಣಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳುವರು. ಆಗ ರಾಜಸಿಂಹಾಸನವು ತಾನಾಗಿಯೆ ಕುಸಿಯುವುದು ಇನ್ನು ಧರ್ಮಸಿಂಹಾಸನಕ್ಕೆ ಉಳಿಗಾಲವೆಲ್ಲಿ? ಏನಿದ್ದರೂ ಶರಣರ ಶೂನ್ಯಸಿಂಹಾಸನವೇ ವಿಜೃಂಭಿಸುವುದು ಎಂದು ಮುಂತಾಗಿ ಬಿಜ್ಜಳನ ಮಂತ್ರಿಮಂಡಳದ ವೈದಿಕರು ತರ್ಕ ಮಂಡಿಸಿದರು. ಆ ಹೊತ್ತಿಗಾಗಲೇ ಬಿಜ್ಜಳನ ಮಗ ರಾಯಮುರಾರಿ ಸೋವಿದೇವ ವೈದಿಕರ ಬಲೆಗೆ ಬಿದ್ದಿದ್ದ. ಅಂತೂಇಂತೂ ವಿಲೋಮ ವಿವಾಹದ ನೆಪದಲ್ಲಿ ವೈದಿಕರು ಕಲ್ಯಾಣದಲ್ಲಿ ನರಮೇಧ ಆಗುವಂತೆ ನೋಡಿಕೊಂಡರು. ಶರಣಸಂಕುಲವೆಂಬ ನವಸಮಾಜವನ್ನು ಹಾಳುಗೆಡವಿದರು.

ಕಲ್ಯಾಣದಲ್ಲಿ ನರಮೇಧ ಆಗುವ ಸಂದರ್ಭದಲ್ಲಿ ಬಸವಣ್ಣನವರು ಗಡಿಪಾರು ಶಿಕ್ಷೆಗೆ ಒಳಗಾಗಿ ಕೂಡಲಸಂಗಮ ಸೇರಿದ್ದರು. ಆದರೆ ಅವರ ನಾಯಕತ್ವ ಅದ್ಭುತವಾಗಿತ್ತು. ಶರಣರು ಕೂಡ ಮರಣವೇ ಮಹಾನವಮಿ ಎಂದು ಭಾವಿಸಿ ಮಣಿಹ ಪೂರೈಸಿದರು. ಅವರು ಮೌಲ್ಯಕ್ಕಾಗಿ ಜೀವತೆತ್ತರು. ಹರಳಯ್ಯ ಮಧುವರಸರ ಮಕ್ಕಳ ಮದುವೆ ಅವರಿಗೆ ಬರಿ ಒಂದು ಮದುವೆಯಾಗಿ ಕಾಣಲಿಲ್ಲ. ಜೀವನಮೌಲ್ಯವಾಗಿ ಕಂಡಿತು. ಅದಕ್ಕಾಗಿ ಅವರು ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧರಾದರು. ದುಡಿದಂತೆ ... ಹುತಾತ್ಮರಾದರು.

ಶರಣರ ಕೊಲೆ ಏಕಾಯಿತು?

ವೈದಿಕರ ಕುತಂತ್ರವೇ ಶರಣರ ಕೊಲೆಗೆ ... ವಾಯಿತು. ಬಸವಣ್ಣನವರ ನಾಯಕತ್ವದಲ್ಲಿ ಶರಣರು ... ಸುಖಮಯ ಬದುಕಿಗೆ ಸಂಚಕಾರ ತರುತ್ತಿದ್ದಾರೆ ... ಭಾವ ಅವರಲ್ಲಿ ಆಳವಾಗಿ ಬೇರೂರಿತ್ತು. ಸಮಾ... ವರ್ಗಗಳಿಂದ ಕಾಯ್ದುಕೊಂಡು ಬಂದ ಮೇಲುರಿಮೆ... ಉಳಿಸಿಕೊಳ್ಳುವುದೇ ಅವರ ಬಹುದೊಡ್ಡ ಚಿಂತನೆ... ಎಲ್ಲ ಕಾಲಘಟ್ಟದಲ್ಲೂ ಅವರಿಗೆ ಅದೊಂದೇ ಧ್ಯಾನ... ಇಂದಿಗೂ ಮುಂದುವರಿದೇ ಇದೆ. ಜನಸಮುದಾಯ... ಭೇದ ಸೃಷ್ಟಿಸುತ್ತ ವೈದಿಕ ಶಕ್ತಿಗಳು ಸದಾ ಯು... ಸಾಧಿಸುತ್ತಲೇ ಮುಂದುವರಿದಿವೆ. ಕರ್ಮಸಿದ್ಧಾ... ಮೂಢನಂಬಿಕೆ, ಬಹುದೇವೋಪಾಸನೆ, ಹೋಮ... ಯಜ್ಞ ಯಾಗ, ಪಂಚಾಂಗ, ಗುಡಿ ಗುಂಡಾರ, ಮಠಮಾ... ಅವರ ಅಸ್ತ್ರಗಳಾಗಿವೆ. ಈ ಎಲ್ಲ ಅಸ್ತ್ರಗಳಿಂದ ವೈ... ಧರ್ಮಶಕ್ತಿಯಾಗಿ ರೂಪುಗೊಂಡರು. ರಾಜ್ಯಶಕ್ತಿಯ ಮೇ... ಹಿಡಿತ ಸಾಧಿಸಿದರು.

ರಾಜಸಿಂಹಾಸನಕ್ಕೂ ಎತ್ತರದ ಸ್ಥಾನ... ಧರ್ಮಸಿಂಹಾಸನ ಇರುವಂತೆ ನೋಡಿಕೊಳ್ಳಲಾ... ಚಾತುರ್ವರ್ಣ ವ್ಯವಸ್ಥೆಯನ್ನು ರಕ್ಷಿಸುವುದೇ ... ಕರ್ತವ್ಯವಾಯಿತು.

"ಧರ್ಮ ಏವ ಹತೋ ಹಂತಿ ಧರ್ಮೋ ... ರಕ್ಷಿತಃ ।
ತಸ್ಮಾದ್ಧರ್ಮೋನ ಹಂತವ್ಯೋ ಮಾ ನೋ ಧ... ಹತೋವಧೀತ್ ॥".

(ಮನುಸ್ಮೃತಿ ಅಧ್ಯಾಯ 8, ಶ್ಲೋಕ 15)

(ನಾವು ಧರ್ಮವನ್ನು ಕೊಂದರೆ ಅದು ನ... ಕೊಲ್ಲುತ್ತದೆ. ಧರ್ಮವನ್ನು ರಕ್ಷಿಸಿದರೆ ಅದು ನ... ರಕ್ಷಿಸುತ್ತದೆ. ಆದ್ದರಿಂದ ಧರ್ಮವನ್ನು ಕೊಲ್ಲಬಾರದು... ಧರ್ಮ ಸಹ ನಮ್ಮನ್ನು ಕೊಲ್ಲದಿರಲಿ.)

ಮೇಲ್ನೋಟಕ್ಕೆ ಇದೊಂದು ಉದಾತ್ತ ವಿಚಾರ ಎ... ಭಾಸವಾಗುತ್ತದೆ. ಆದರೆ ಇದು ಮೋಸದ ಮಾತು... ವರ್ಣಾಶ್ರಮ ಧರ್ಮವನ್ನು ಸಂರಕ್ಷಿಸುವುದು ... ಬ್ರಾಹ್ಮಣರ ಉಪದೇಶದ ಪ್ರಕಾರ ರಾಜ್ಯಭಾರ ಮಾಡು... ರಾಜಧರ್ಮ ಎಂಬುದನ್ನು ವೈದಿಕರು ಧರ್ಮಶಾಸ್ತ್ರ... ಮತ್ತು ಸ್ಮೃತಿಗಳ ಮೂಲಕ ರಾಜರ ತಲೆಯಲ್ಲಿ ತುಂಬಿ...

"ಜಾತಿಮಾತ್ರೋಪಜೀವೀ ವಾ ಕಾ... ಸ್ಯಾದ್ಬ್ರಾಹ್ಮಣಬ್ರುವಃ ।
ಧರ್ಮಪ್ರವಕ್ತಾ ನೃಪತೇರ್ನ ತು ಶೂದ್ರಃ ಕಥಂಚ...

(ಮನುಸ್ಮೃತಿ ಅಧ್ಯಾಯ 8, ಶ್ಲೋಕ 20)

(ಧರ್ಮವಿಚಾರ ಮಾಡಲು ವಿದ್ವಾಂಸನಾದ ಬ್ರಾಹ್ಮ... ರಾಜನಿಗೆ ದೊರೆಯದಿದ್ದ ಪಕ್ಷದಲ್ಲಿ ಬರಿ ಜಾತಿ... ಬ್ರಾಹ್ಮಣನಾಗಿ, ಬ್ರಾಹ್ಮಣ ಧರ್ಮವನ್ನನುಸರಿಸುತ್ತಿದ್ದ... ಅಂಥವನು ಕೂಡ ರಾಜನಿಗೆ ಧರ್ಮಪ್ರವಚನ ಮಾ... ಸಮರ್ಥನು ಹಾಗೂ ಅರ್ಹನು. ಶೂದ್ರನು ... ಎಂದಿಗೂ ರಾಜನಿಗೆ ಧರ್ಮದ ವಿಚಾರವನ್ನು ಹೇ... ಅರ್ಹನಲ್ಲ.)

ಮೇಧಾವಿ ಶೂದ್ರರಿಗಿಂತ ದಡ್ಡ ಬ್ರಾಹ್ಮಣರು ... ಶ್ರೇಷ್ಠರು ಎಂದು ಪ್ರತಿಪಾದಿಸುವುದೇ ಮನುಸ್ಮೃ... ಉದ್ದೇಶವಾಗಿದೆ. ಚಾತುರ್ವರ್ಣ ರಕ್ಷಣೆ ಮಾ... ಬ್ರಾಹ್ಮಣರನ್ನು ಎತ್ತಿಹಿಡಿದು ಶೂದ್ರರನ್ನು ಸದಾ ಶೋ... ಒಳಪಡಿಸುವ ವಿಚಾರಗಳನ್ನು ಹರಡುವುದಕ್ಕಾ... ಮನುಸ್ಮೃತಿಯನ್ನು ರಚಿಸಲಾಗಿದೆ.

ಶೂದ್ರರು ವೇದಾಧ್ಯಯನದಲ್ಲಿ ತೊಡಗಬಾ... ವೇದಮಂತ್ರಗಳು ಅವರ ಕಿವಿಗೂ ಬೀಳಬಾರದು, ... ಮಾಡಬಾರದು ಮುಂತಾದ ಕಟ್ಟಳೆಗಳಿಗೆ ಭಂಗ ಬರ... ನೋಡಿಕೊಳ್ಳುವುದೇ ರಾಜಧರ್ಮವಾಗಿದೆ!

ಈ ರಾಜಧರ್ಮದ ಪಾಲನೆಗಾಗಿಯೇ ಶ್ರೀ... ಶೂದ್ರ ತಪಸ್ವಿ ಶಂಭೂಕನ ವಧೆ ಮಾಡಿದ. ಆತ ... ಮಾಡತೊಡಗಿದ ಕಾರಣವೇ ಬ್ರಾಹ್ಮಣ ಮಗ... ಸಾವುಂಟಾಯಿತು ಎಂದು ವೈದಿಕರು ಶ್ರೀರಾಮನ... ದೂರಿದರು. ಚಾತುರ್ವರ್ಣಗಳ ಯಥಾಸ್ಥಿತಿ... ಕಾಪಾಡುವುದೇ ರಾಜಧರ್ಮ ಎಂಬುದನ್ನು ಅಯೋ... ರಾಜ ಶ್ರೀರಾಮಚಂದ್ರನಿಗೆ ನೆನಪು ಮಾಡಿಕೊ... ಶ್ರೀರಾಮನಿಂದಲೇ ಶಂಬೂಕನ ವಧೆಯಾಯಿತು.

ಹೀಗೆ ಶೂದ್ರರು ಮತ್ತು ಪಂಚಮರು ಯಾವ ... ಮಾಡದೆ ವಿವಿಧ ಪ್ರಕಾರದ ಶಿಕ್ಷೆಯನ್ನು ಅನುಭವಿಸು... ಬಂದಿದ್ದಾರೆ. ಇಂಥ ದುಷ್ಟ ವ್ಯವಸ್ಥೆಯನ್ನು ಕೊನೆಗಾಣಿಸು... ಬಸವಣ್ಣನವರ ಬದುಕಿನ ಗುರಿಯಾಗಿತ್ತು. ... ಪುರೋಹಿತಶಾಹಿಗಳ ಕುತಂತ್ರದಿಂದ ಬಸವಣ್ಣ... ಗಡಿಪಾರು ಶಿಕ್ಷೆಗೆ ಒಳಗಾಗಿದ್ದರಿಂದ ಕಲ್ಯಾಣ ತ... ಕೂಡಲಸಂಗಮಕ್ಕೆ ಬರಬೇಕಾಯಿತು.

"ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬ...

▶▶ 17

ವ್ಯಾಘ್ರನ ಕರೆ 7

ಸುಲಭವಾಗಿ ಮಣಿದ ಚಿರತೆ

ಇಂಗ್ಲಿಷ್ ಮೂಲ: ಆರ್ಥರ್ ಪೋವೆಲ್
ಕನ್ನಡಕ್ಕೆ: ವಸಂತ್ ನಡಹಳ್ಳಿ

ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿ ...ಗ ಬೇಟೆಯಾಡಿರುವುದು ಚಿರತೆ ಎನ್ನುವುದು ಸ್ಪಷ್ಟವಾ...ತು. ಕರುವನ್ನು ಸ್ವಲ್ಪ ಮಾತ್ರ ತಿಂದಿದ್ದಾಗ ತಾಯಿ ...ಯು ಚಿರತೆಯನ್ನು ಓಡಿಸಿರಬೇಕು. ಆಗ ಚಿರತೆ ಸ್ವಲ್ಪವೇ ...ರದಲ್ಲಿ ನಿಂತು ಕಾಡೆಮ್ಮೆಯನ್ನು ತನ್ನ ಮೇಲೆ ಆಕ್ರಮಣ ...ಡಲು ಪ್ರಚೋದಿಸಿರಬೇಕು. ಹಾಗೆಯೇ ಓಡುತ್ತಾ ...ನ್ನು ದೂರಕ್ಕೆ ಕರೆತಂದು ಈ ಚಿರತೆ ಮತ್ತೆ ಕರುವಿನ ... ಹಿಂತಿರುಗಿ ಕರುವನ್ನು ಬಾಯಿಯಲ್ಲಿ ಕಚ್ಚಿಕೊಂಡು ...ಮರದ ರೆಂಬೆಯ ಮೇಲೆ ಹಾರಿರಬೇಕು ಎನ್ನುವುದು ... ಊಹೆಯಾಗಿತ್ತು. ಕರುವಾಗಿದ್ದರೂ ಸುಮಾರು 60 ...ೀ ತೂಕದ ಅದನ್ನು ಹಿಡಿದುಕೊಂಡು ಮರದ ಮೇಲೆ ...ದಿರುವ ಚಿರತೆ ಎಂತಹ ಶಕ್ತಿಶಾಲಿಯಾಗಿರಬಹುದು ...ಸಿತು.

... ಈ ತಾಯಿ ಕಾಡೆಮ್ಮೆಯು ಹತ್ತಿರದಲ್ಲೇ ಇರುವವರೆಗೆ ...ತೆಯನ್ನು ಈ ಕಡೆ ಸುಳಿಯಲು ಬಿಡುತ್ತಿರಲಿಲ್ಲ. ಹಾಗಾಗಿ ...ನ್ನು ದೂರ ಕಳಿಸುವುದು ದೊಡ್ಡ ಸಮಸ್ಯೆಯಾಗಿತ್ತು. ...ನ್ನು ಬೇಟೆಯಾಡುವುದು ಕ್ರೂರವಾಗುತ್ತಿತ್ತಲ್ಲದೆ ಆ ...ಡಿನ ಸದ್ದು ಚಿರತೆಯಲ್ಲಿ ಭಯಹುಟ್ಟಿಸುತ್ತಿತ್ತು. ...ಕೆಯೊಂದನ್ನು ಬಲಿಯಾಗಿ ಉಪಯೋಗಿಸುವುದು ...ಮವೆನ್ನಿಸಿದರೂ ಅದನ್ನು ತರಿಸಲು ಊರು ದೂರವಿತ್ತು ...ತ್ತು ಆಗಲೇ ಕತ್ತಲು ಕವಿಯತೊಡಗಿತ್ತು.

... ಕೊನೆಗೆ ನಾವು ಕರುವನ್ನು ಮರದಿಂದ ಇಳಿಸಿ 300 ... ದೂರದ ಬಯಲು ಪ್ರದೇಶಕ್ಕೆ ತಂದು ಮರದ ...ಡ್ಡೆಯೊಂದಕ್ಕೆ ಕಟ್ಟಿದೆವು. ಹತ್ತಿರದ ಮರದಲ್ಲಿ ನನಗೆ ...ರಲು ಅನುಕೂಲವಾಗುವ ಮರೆಯೊಂದು ನಿರ್ಮಾಣ ...ಯಿತು. ನಾನು ಮರೆಯಲ್ಲಿ ಕುಳಿತ ಮೇಲೆ ಎಲ್ಲರೂ ...ರಿಗೆ ಹೊರಟರು. ಸ್ವಲ್ಪವೇ ಸಮಯಕ್ಕೆ ಕಾಡಿನಲ್ಲಿ ...ಲು ಆವರಿಸಿತು.

... ಎರಡು ಗಂಟೆ ಕಳೆಯಿತು. ಒಂದೇ ಭಂಗಿಯಲ್ಲಿ ...ತು ಕಾಲುಗಳು ಮರಗಟ್ಟಿದ್ದವು. ಮರದ ಒರಟು ...ಬೆಗಳು ನನ್ನ ಕಷ್ಟವನ್ನು ಹೆಚ್ಚಿಸಿದ್ದವು. ಚಿರತೆಗೆ ತನ್ನ ...ಯನ್ನು ಸ್ಥಳಾಂತರಿಸಿದ್ದು ವಾಸನೆಯಿಂದ ತಿಳಿಯ...ವುದೇ? ನಾನು ಇಲ್ಲಿ ಮೂರ್ಖನಂತೆ ಕುಳಿತಿರುವಾಗ ... ನನ್ನ ಅತಿಥಿಗಳು ಪಟಾಕಿ ಹಾರಿಸಲು ನನ್ನ ...ಮನಕ್ಕಾಗಿ ಕಾಯುತ್ತಿರಬಹುದೇ? ಈ ಕಷ್ಟವನ್ನು ಇನ್ನು ...ಸಿ ಕೊಳ್ಳಲಾಗುವುದಿಲ್ಲ ಎನ್ನುವ ಸ್ಥಿತಿಯನ್ನು ತಲುಪಿದ್ದೆ. ... ಮರದ ತುಂಡನ್ನು ನೆಲದ ಮೇಲೆ ಎಳೆದಂತಹ ... ಕೇಳಿಸಿತು. ಟಾರ್ಚ್‌ನ್ನು ಬೆಳಗಿಸಿ ನೋಡಿದರೆ ಕರುವಿನ ... ಮಾಯವಾಗಿತ್ತು. ಬೆಳಕನ್ನು ಆಚೀಚೆ ಹಾಯಿಸಿ ...ೋಡಿದಾಗ ನನ್ನ ಎಡಭಾಗದಲ್ಲಿ ಕೆಲವೇ ಅಡಿ ದೂರದಲ್ಲಿ ...ತೆ ಬಾಯಿಯಲ್ಲಿ ಶವವನ್ನು ಕಚ್ಚಿ ಹಿಡಿದು ಕುಳಿತಿತ್ತು. ...ರ್ಚ್‌ನ ಬೆಳಕು ಅದರ ಮೇಲೆ ಪ್ರಭಾವ ಬೀರಿದಂತಿ...ಲ್ಲ. ಇದರಿಂದ ಗುರಿಹಿಡಿಯುವುದು ನನಗೆ ಸುಲಭ...ಯಿತು. ಒಂದೇ ಇಂಚಿನಷ್ಟೂ ಅಲುಗಾಡದೆ ಶವವನ್ನು ಹಿಡಿದಂತೆಯೇ ಅದು ಸತ್ತುಹೋಯಿತು.

ನಾವೆಲ್ಲಾ ನಾಗಾಲೋಟದಲ್ಲಿ ಹಿಂತಿರುಗಿ ಸಂತೋಷ ಕೂಟವನ್ನು ಸೇರಿಕೊಂಡೆವು.

ಪೆರೇಡ್‌ನಲ್ಲಿ ಶಿಕಾರಿಗಳು

ಯಾವುದೇ ಪಟ್ಟಣವನ್ನು ನೋಡದಿದ್ದ ದರ್ಬಾರಿ ಮತ್ತು ಶಕ್ತು ಮರುದಿನ ನನ್ನ ಜೊತೆ ಜಬಲ್‌ಪುರ್‌ಗೆ ಬಂದರು. ಆಗಿನ ಕಾಲದಲ್ಲಿ ಸೇನೆಯ ಹೊಸ ವರ್ಷದ ಪೆರೇಡ್ ದೊಡ್ಡ ಆಚರಣೆಯಾಗಿತ್ತು. ಅದನ್ನು ವ್ಯವಸ್ಥೆ ಮಾಡುವ ಹೊಣೆಗಾರಿಕೆ ನನ್ನದಾಗಿತ್ತು. ದರ್ಬಾರಿ ಮತ್ತು ಶಕ್ತು ನಾನು ಕೊಡಿಸಿದ್ದ ಖಾಕಿ ಉಡುಗೆಯನ್ನು ತೊಟ್ಟು ಬಾಲುವಿನೊಂದಿಗೆ ಪೆರೇಡ್‌ಗೆ ಬಂದರು. ಅವರನ್ನು ಖುಷಿಪಡಿಸಲು ನಾನು ಪೆರೇಡ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸೈನಿಕರು ಅವರ ಎದುರಿಗೆ ಹಾಯ್ದುಹೋಗುವ ವ್ಯವಸ್ಥೆ ಮಾಡಿದ್ದೆ. ಲಮ್ಟಾದ ಕಾಡಿನ ಎರಡು ಅನಾಮಿಕ ಮೂಲನಿವಾಸಿಗಳಿಗಾಗಿ ನಾನು ಪೆರೇಡ್‌ನಲ್ಲಿ ಮಾಡಿದ ಬದಲಾವಣೆ ಯಾರ ಗಮನಕ್ಕೂ ಬರಲಿಲ್ಲ. ಭಾರತದಲ್ಲಿ



ಇಷ್ಟೆಲ್ಲಾ ದೊಡ್ಡ ಸೈನ್ಯವಿರುವುದು ತಮಗೆ ಗೊತ್ತೇ ಇರಲಿಲ್ಲವೆಂದು ಅವರು ನಂತರ ನನಗೆ ತಿಳಿಸಿದರು.

ಹಳೆಯ ಬಂದೂಕು ಗುಜರಿಗೆ

ಬೇಟೆಯಲ್ಲಿ ತೊಂದರೆ ಕೊಡುತ್ತಿದ್ದ ಬಂದೂಕನ್ನು ನಾನು 60 ರೂಪಾಯಿಗೆ ಕೊಂಡಿದ್ದೆ. ಇದರಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅದನ್ನು ಮಾರಿದವನು ಹೇಳಿದ್ದ ಮಾತನ್ನು ನಾನು ನಂಬಿದ್ದೆ. ಇದರಿಂದಾಗಿ ನನ್ನ ಜೀವವನ್ನು ಅಪಾಯಕ್ಕೆ ಒಡ್ಡಿದ್ದೆ. ನಂತರ ಪರೀಕ್ಷಿಸಿದಾಗ ತಿಳಿದುಬಂದ ಅಂಶವೆಂದರೆ ಇದರಲ್ಲಿ ತಾಂತ್ರಿಕ ತೊಂದರೆಗಳಿದ್ದು ಅರ್ಧದಷ್ಟು ಗುಂಡುಗಳು ಗುರಿಯಿಂದ ದೂರಹೋಗುತ್ತಿದ್ದವು. ಬಹಳ ಹಿಂದೆಯೇ ಗುಜರಿಗೆ ಹೋಗಬೇಕಾಗಿದ್ದ ಈ ಬಂದೂಕಿನಿಂದ ನಾನು ಎರಡು ಹುಲಿ ಮತ್ತು ಒಂದು ಚಿರತೆಯನ್ನು ಬೇಟೆಯಾಡಿದ್ದೆ. ಜೊತೆಗೆ ಹಣ ನೀಡಲಾಗದ ರೋಮಾಂಚಕ ಅನುಭವಗಳನ್ನು ಈ ಬಂದೂಕು ನನಗೆ ಒದಗಿಸಿತ್ತು!

ಸಿವಾಲಿಕ ಬೆಟ್ಟಗಳಲ್ಲಿನ ಅನುಭವಗಳು

ಕಾಡಿನ ಆರಂಭಿಕ ಸಾಹಸಗಳು ನನಗೆ ಪಾಠವನ್ನು ಕಲಿಸಿದ್ದವು. ಕಾಡಿನ ಜನಗಳ ಸ್ನೇಹವನ್ನು ಗಳಿಸುವುದು ಅತ್ಯುಪಯುಕ್ತವಾದದ್ದು ಮತ್ತು ನಂಬಲರ್ಹವಲ್ಲದ ಬಂದೂಕು ಅಪಾಯಕಾರಿಯಾಗಬಲ್ಲದು ಎಂದು ನಾನು ಅರಿತೆ. ನನ್ನ ಸೋಲುಗಳಿಗೆ ಕಾರಣ ಅಜ್ಞಾನ ಅಥವಾ ಮೂರ್ಖತನವಾಗಿದ್ದರೆ, ಯಶಸ್ಸು ಅದೃಷ್ಟದಿಂದ ದೊರಕಿತ್ತೇ ಹೊರತು ಸಮಯೋಚಿತ ನಿರ್ಧಾರಗಳಿಂದಲ್ಲ. ಇಲ್ಲಿಯವರೆಗಿನ ಬೇಟೆಗಳನ್ನು ಸ್ಪಷ್ಟ ನಿರ್ಧಾರಗಳಿಂದ ಮಾಡದೆ ಬೇಕಾಬಿಟ್ಟಿಯಾಗಿ ನಡೆಸಿದ್ದೆ. ಹುಲಿಗಳನ್ನು ಬೇಟೆಯಾಡುವ ಕಲೆಯನ್ನು ನನಗೆ ಕಲಿಸಿದವರು ದರ್ಬಾರಿ ಮತ್ತು ಶಕ್ತು. ಈ ನನ್ನ ಸ್ನೇಹಿತರಿಗೆ ನಾನು ಚಿರಋಣಿಯಾಗಿದ್ದೇನೆ.

ಇದೇ ಸಮಯಕ್ಕೆ ಸರಿಯಾಗಿ ಅದೃಷ್ಟ ನನಗೆ ಕೈಕೊಟ್ಟಿತು. ನನ್ನನ್ನು ಹಸಿರುಕಾಡುಗಳು ಮತ್ತು ಹುಲಿಗಳ ನಾಡಿನಿಂದ ಬೋಳುಗುಡ್ಡಗಳ ಮತ್ತು ಪಠಾಣರುಗಳ ನಾಡಿಗೆ ವರ್ಗಾಯಿಸಲಾಯಿತು. ನನ್ನ ಪ್ರೀತಿಯ ಸೇವಕ ಬಾಲು ಅಲ್ಲಿಗೆ ಹೊಂದಿಕೊಳ್ಳಲಾಗದ ಕಾರಣ ಅವನನ್ನು ದಕ್ಷಿಣದ ಸ್ವಂತ ಊರಿಗೆ ಕಳಿಸಿದೆ.

ಅತಿ ಹತ್ತಿರದ ಹುಲಿಗಳ ಕಾಡು ನೂರಾರು ಮೈಲು ದೂರದ ಹಿಮಾಲಯದ ತಪ್ಪಲಿನ ಸಿವಾಲಿಕ ಬೆಟ್ಟಗಳಾಗಿತ್ತು. ನಾನು ಸ್ನೇಹಿತನಿಂದ ಕೊಂಡಿದ್ದ ಹೊಸ ಬಂದೂಕನ್ನು ಪ್ರಯೋಗಿಸುವ ತವಕದಲ್ಲಿದ್ದೆ. ಅಂತೂ ಕೊನೆಗೆ ಸಿವಾಲಿಕ ಬೆಟ್ಟಗಳ ಕಸೂಮ್ರಿ ಸ್ಥಳಕ್ಕೆ ಹೋದೆ. ಆಗ ನವೆಂಬರ್ ತಿಂಗಳು. ಮಳೆಗಾಲದಲ್ಲಿ ಎತ್ತರಕ್ಕೆ ಬೆಳೆದ ಹುಲ್ಲುಗಳು ಹಾಗೆಯೇ ಇದ್ದವು. ಅರಣ್ಯ ಇಲಾಖೆಯ ವಸತಿಗೃಹ ಬೆಟ್ಟದ ಬುಡದಲ್ಲಿದ್ದು ಎದುರಿಗೆ ದಟ್ಟವಾದ ಕಾಡು ಹರಡಿಕೊಂಡಿತ್ತು. ಅದರ ಜಗುಲಿಯಲ್ಲಿ ಕುಳಿತು ಎದುರಿನ ಬೆಟ್ಟದಲ್ಲಿ ಚುಕ್ಕಿಜಿಂಕೆಗಳು ಮೇಯುವುದನ್ನು ಮತ್ತು ನವಿಲುಗಳು ಎದುರಿನ ಒಣಗಿದ ನದಿಯ ಪಾತ್ರದಲ್ಲಿ ನರ್ತಿಸುತ್ತಾ ಹೋಗುವುದನ್ನು ನೋಡಬಹುದಿತ್ತು. ರಾತ್ರಿಯ ಸಮಯ ಕೆಲವೊಮ್ಮೆ ಹುಲಿ ಚಿರತೆಗಳ ಘರ್ಜನೆ ಮತ್ತು ಜಿಂಕೆಗಳ ಆತಂಕದ ಕೂಗನ್ನು ಕೇಳಬಹುದಿತ್ತು.

ಇಲ್ಲಿನ ಜನ ಮಧ್ಯಪ್ರದೇಶದ ಮೂಲನಿವಾಸಿಗಳಿಗಿಂತ ಭಿನ್ನವಾಗಿದ್ದರು. ಕೃಷಿ ಇವರ ವೃತ್ತಿಯಾಗಿದ್ದು ಅರಣ್ಯಗಳನ್ನು ಇವರು ಆಧರಿಸಿರಲಿಲ್ಲ. ಹಾಗಾಗಿ ಇಲ್ಲಿ ಬೇಟೆಗಾರರಿಗೆ ಹೆಚ್ಚಿನ ಮನ್ನಣೆ ಇರಲಿಲ್ಲ. ಜೊತೆಗೆ ಕತ್ತಲಾದ ಮೇಲೆ ಇಲ್ಲಿನ ಅರಣ್ಯಗಳಲ್ಲಿ ಹುಲಿಗಳನ್ನು ಬೇಟೆಯಾಡುವಂತಿರಲಿಲ್ಲ. ನಾನು ಅಬು ಎನ್ನುವ ಅಲ್ಲಿನ ಒಬ್ಬ ವೃದ್ಧ ಬೇಟೆಗಾರನ ಸ್ನೇಹವನ್ನು ಬಹಳ ಬೇಗ ಸಂಪಾದಿಸಿದೆ.

ಅಬುವಿನ ಸಲಹೆಯಂತೆ ಬೇರೆಬೇರೆ ಸ್ಥಳಗಳಲ್ಲಿ ಮೂರು ಬಲಿಪಶುಗಳನ್ನು ಕಟ್ಟಿದೆವು. ಆರಂಭದಲ್ಲಿ ನಮಗೆ ಯಶಸ್ಸು ಸಿಗಲಿಲ್ಲ. ಹೆಣ್ಣು ಹುಲಿಯೊಂದು ನಮ್ಮ ಬಲಿಪ್ರಾಣಿಗಳ ಬಳಿಗೆ ನಿತ್ಯವೂ ಬಂದು ಕೆಲವೊಮ್ಮೆ ಕುಳಿತು, ಕೆಲವೊಮ್ಮೆ ಅವುಗಳ ಪ್ರದಕ್ಷಿಣೆ ಹಾಕಿಕೊಂಡು ಹೋದರೂ ಅವುಗಳನ್ನು ಮುಟ್ಟುತ್ತಿರಲಿಲ್ಲ. ಇದರಿಂದ ಹತಾಶನಾದ ಅಬು ರಾತ್ರಿ ಮರದಲ್ಲಿ ಕಾಯ್ದು ಕುಳಿತು ಹುಲಿಯನ್ನು ಮುಗಿಸಬೇಕೆಂದು ಸಲಹೆ ಮಾಡಿದ. ಇದು ಕಾನೂನುಬಾಹಿರವಾಗಿದ್ದರಿಂದ ನಾನು ಒಪ್ಪಲಿಲ್ಲ.

ಒಂದು ಬೆಳಗ್ಗೆ ನಗುಮುಖದಿಂದ ಬಂದ ಅಬು ಹುಲಿ ಬೆಟ್ಟದಲ್ಲಿ ಘರ್ಜಿಸುತ್ತಿದೆ. ತಕ್ಷಣ ಬಂದರೆ ಅದನ್ನು ಬೇಟೆಯಾಡಬಹುದು ಎಂದು ತಿಳಿಸಿದ. ಆಗಲೇ ಬೆಳಗಿನ ಒಂಬತ್ತು ಗಂಟೆಯಾಗಿದ್ದರಿಂದ ಮಧ್ಯಾಹ್ನ ಹೊರಡುವುದೆಂದು ತೀರ್ಮಾನಿಸಿದೆವು. ಮೂರುಗಂಟೆಗೆ ಅಬು ಮತ್ತು ಇಬ್ಬರು ಸಹಾಯಕರೊಂದಿಗೆ ನಾವು ಹೊರಟೆವು. ಮಾರ್ಗದಲ್ಲಿ ಇನ್ನೂ ಮೂರು ಜನ ಹುಲಿಯನ್ನು ನೋಡುವ ಉದ್ದೇಶದಿಂದ ಸೇರಿಕೊಂಡರು. ಬಲಿಪಶುವನ್ನು ಕಟ್ಟಿದ ಸ್ಥಳದಿಂದ 300 ಅಡಿ ದೂರದಲ್ಲಿ ತಗ್ಗು ಪ್ರದೇಶವಿದ್ದು ಹುಲಿ ಸಾಕಷ್ಟು ಬಾರಿ ಅದನ್ನು ಹಾಯ್ದು ಎದುರಿನ ಬೆಟ್ಟಗಳ ಕಡೆ ಹೋಗಿತ್ತು. ಆ ತಗ್ಗು ಪ್ರದೇಶದ ಪಕ್ಕದಲ್ಲಿ ಸುಮಾರು ಏಳುನೂರ ಅಡಿಗಳ ಎತ್ತರದ ಕಡಿದಾದ ಬೆಟ್ಟವಿದ್ದು ಅಲ್ಲಿಂದ ಹುಲಿಯ ಕೂಗು ಕೇಳುತ್ತಿತ್ತು ಎಂದು ಅಬು ಹೇಳಿದ.

ನಾವು ಬಹಳ ಕಷ್ಟದಿಂದ ಆ ಬೆಟ್ಟವನ್ನು ಏರಿದೆವು. ಅಲ್ಲಿನ ದೃಶ್ಯ ರಮಣೀಯವಾಗಿತ್ತು. ಸುಮಾರು 500 ಅಡಿ ದೂರದಲ್ಲಿದ್ದ ಒಂದು ಒಣ ಹಳ್ಳದ ಸುತ್ತ ಕಾಡು ಬಹಳ ದಟ್ಟವಾಗಿದ್ದು ಹುಲಿಗಳ ವಾಸಕ್ಕೆ ಪ್ರಶಸ್ತವಾದ ಸ್ಥಳವಾಗಿತ್ತು. ನನ್ನ ಸಹಚರರನ್ನು ಆಯಕಟ್ಟಿನ ಸ್ಥಳಗಳಲ್ಲಿ ಸೂಚನೆ ನೀಡಲು ನಿಲ್ಲಿಸಿ ನಾನು ಹಳ್ಳದ ಎದುರಿನ ಮರದ ಬುಡವೊಂದರಲ್ಲಿ ಕುಳಿತೆ. ಸುಮಾರು ಹತ್ತು ನಿಮಿಷಗಳ ನಂತರ ಹಳ್ಳದ ಕಡೆಯಿಂದ ಹುಲಿಯ ಘರ್ಜನೆ ಕೇಳಿಸಿತು. ನನ್ನ ಸಹಚರರು ಹೆದರಿಕೆಯಿಂದ ನನ್ನ ಬಳಿ ಓಡಿಬಂದರು. ಅವರನ್ನು ಅಲ್ಲಿಯೇ ಕೂರಿಸಿ ನಾನು ಹುಲಿಯ ಬೆನ್ನತ್ತಲು ಹಳ್ಳದ ಕಡೆ ಇಳಿಯತೊಡಗಿದೆ. ಹುಲಿ ಘರ್ಜಿಸುತ್ತಲೇ ಇದ್ದರೂ ಅದು ಮುಂದುವರಿಯುತ್ತಿರಲಿಲ್ಲ ಎಂದು ಅಂದಾಜು ಮಾಡಿದೆ.

ಹಳ್ಳದಲ್ಲಿ ಒತ್ತಾಗಿ ಬೆಳೆದಿದ್ದ ಹುಲ್ಲುಗಳಲ್ಲಿ ಕೆಲವೇ ಅಡಿಗಳಿಗಿಂತ ಮುಂದೆ ಕಾಣುತ್ತಿರಲಿಲ್ಲ ಮತ್ತು ನಿಶಬ್ದವಾಗಿ ಮುಂದುವರೆಯುವುದೂ ಕಷ್ಟವಾಗತೊಡಗಿತ್ತು. ಹುಲಿ ಕೂಗುತ್ತಲೇ ಇದ್ದುದರಿಂದ ಅದರ ದಿಕ್ಕನ್ನು ಗುರುತಿಸುವುದು ನನಗೆ ಸುಲಭವಾಯಿತು. ಅದು ಕುಳಿತಿದ್ದ ಸ್ಥಳಕ್ಕೆ ಸುಮಾರು 100 ಅಡಿ ಹತ್ತಿರ ತಲುಪಿದಾಗ ಅದರ ಘರ್ಜನೆ ನಿಂತುಹೋಯಿತು. ನಾನು ನಿಶಬ್ದವಾಗಿ ತೆವಳಿಕೊಂಡು ಹೋಗುತ್ತಿದ್ದಂತೆ ಜಿಂಕೆಗಳ ಅಪಾಯದ ಕರೆ ಕೇಳಿಸಿತು. ಅಂದರೆ ಹುಲಿ ಈಗ ಸವಾರಿ ಹೊರಟಿದೆ. ಅದು ತನ್ನ ಮಾಮೂಲಿನಂತೆ ಹಳ್ಳವನ್ನು ಹಾಯ್ದುಹೋಗುತ್ತದೆ ಎಂದು ನಾನು ಅಂದಾಜು ಮಾಡಿದೆ. ಏಳುತ್ತಾ ಬೀಳುತ್ತಾ ಓಡೋಡಿಕೊಂಡು ನಾನು ಹಳ್ಳದ ಅಂಚಿಗೆ ಬಂದು ತಲುಪಿದೆ. ನಾನು ಅಲ್ಲೇ ನಿಂತಿದ್ದರೆ ಚನ್ನಾಗಿರುತ್ತಿತ್ತೇನೋ. ಆದರೆ ಕೆಲವೇ ಅಡಿಗಳಿಗಿಂತ ದೂರ ಏನೂ ಕಾಣುತ್ತಿರಲಿಲ್ಲವಾದ್ದರಿಂದ ನಾನು ಹಳ್ಳದ ಕಡೆ ಸ್ವಲ್ಪ ಕೆಳಗೆ ಇಳಿಯತೊಡಗಿದೆ. ಆತುರ ಮತ್ತು ಉದ್ವೇಗದಲ್ಲಿ ಬಂಡೆಯ ಮೇಲಿನಿಂದ ಜಾರಿ 12 ಅಡಿ ಕೆಳಗಿದ್ದ ಮರಳಿನ ರಾಶಿಯ ಮೇಲೆ ಧೊಪ್ ಎಂದು ಬಿದ್ದೆ. ಬಂದೂಕಿಗೆ ಅಪಾಯವಾಗದಂತೆ ಎತ್ತಿ ಹಿಡಿದಿದ್ದರೂ ಬೆನ್ನಿಗೆ ನೋವಾಗಿತ್ತು. ನಾನು ಕಷ್ಟದಿಂದ ಮೇಲೆದ್ದು ನೋಡುವಷ್ಟರಲ್ಲಿ ಹಳ್ಳದ ತಿರುವಿನಲ್ಲಿ ಓಡುತ್ತಿರುವ ಹುಲಿಯ ಬಾಲ ಮಾತ್ರ ಕಂಡಿತು. ತಿರುವಿನ ಆಚೆ ಇದ್ದ ಹಳ್ಳದ ಭಾಗದಲ್ಲಿ ನೀರು ಶೇಖರವಾಗಿತ್ತು. ನನಗಿಂತ ಮೊದಲೇ ಬಂದಿದ್ದ ಹುಲಿ ನೀರು ಕುಡಿಯುತ್ತಿರುವಾಗ ಜಾರಿ ಬಿದ್ದಿದ್ದ ನನ್ನನ್ನು ನೋಡಿ ಬಂಡೆಗಳನ್ನೇರಿ ಮಾಯವಾಗಿತ್ತು.

(ಮುಂದುವರೆಯುವುದು)


---

6 ⏮

ಮೆಟ್ಟಿದ ಕೆರಹ ಕಳೆದುಹೋದಾತ ನೀನಲಾ ಬಸವಣ್ಣ,
ಕಟ್ಟಿದ ಮುಡಿಯ ಬಿಟ್ಟುಹೋದಾತ ನೀನಲಾ ...ವಣ್ಣ,
...ಸೀಮೆಸಂಬಂಧವ ತಪ್ಪಿಸಿಹೋದಾತ ನೀನಲಾ ಬಸವಣ್ಣ,
...ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ...ವಣ್ಣ,
...ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ...ದುಕೊಂಡು ಹೋದೆಯಲ್ಲಾ ಬಸವಣ್ಣ,
...ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ,
ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ...ದೇವರದೇವ."

...ಮಡಿವಾಳ ಮಾಚಿದೇವರ ಈ ಭಾವಪೂರ್ಣ ವಚನ ...ರ ಬಸವನಿಷ್ಠೆಯ ದ್ಯೋತಕವೂ ಆಗಿದೆ. ಅಂಥ ...ತಕರ ಸಂದರ್ಭದಲ್ಲೂ ಶರಣರು ಬಸವನಿಷ್ಠೆಯನ್ನೇ ...ದಿದ್ದಕ್ಕೆ ಈ ವಚನ ಸಾಕ್ಷಿಯಾಗಿದೆ.


...ಬಸವಣ್ಣನವರು ಅನಿವಾರ್ಯವಾಗಿ ಕೂಡಲಸಂಗಮಕ್ಕೆ ...ದರೂ ಶರಣರು ಪರಿಸ್ಥಿತಿಯನ್ನು ಎದುರಿಸುವಲ್ಲಿ ...ಗುಂದಲಿಲ್ಲ. ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲೇ



ವೈದಿಕರ ಶಾಸ್ತ್ರಗಳನ್ನು ಮತ್ತು ಆ ಶಾಸ್ತ್ರಗಳು ಹೇಳಿದಂತೆ ಕೇಳಿದ ಬಿಜ್ಜಳನ ಶಸ್ತ್ರಗಳನ್ನು ಎದುರಿಸಿದರು. ಸಾವು ನೋವನ್ನು ಅನುಭವಿಸಿದರೂ ಸಮಾನತೆಯ ಮೌಲ್ಯಗಳ ರಕ್ಷಣೆಯಾಗುವಂತೆ ನೋಡಿಕೊಂಡರು. ಸಮಗಾರ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆ ಅವರಿಗೆ ಬರಿ ಮದುವೆಯಾಗಿ ಕಾಣಲಿಲ್ಲ. ಮಾನವ ಸಂಬಂಧಗಳ ಮಹಾಕ್ಷಣವಾಗಿ ಕಂಡಿತು. ಹೀಗಾಗಿ ಶರಣರು ಇಂದಿಗೂ ಜನಮಾನಸದಲ್ಲಿ ಅಮರರಾಗಿ ಉಳಿದು ಹೊಸ ಬದುಕಿನ ಕನಸು ಕಾಣುವಂತೆ ಮಾಡುತ್ತಲೇ ಇದ್ದಾರೆ.

ಚಳವಳಿ ನಿರಂತರ

ಇಷ್ಟೆಲ್ಲ ಆಗಿ ಎಂಟು ಶತಮಾನ ಗತಿಸಿದರೂ ಶರಣರ ಚಳವಳಿ ನಮ್ಮನ್ನು ಜೀವಂತವಾಗಿರಿಸುವಲ್ಲಿ ಯಶಸ್ಸನ್ನು ಸಾಧಿಸಿದೆ. ನಮ್ಮ ಮನಸ್ಸು ಬದಲಾವಣೆಗೆ ತುಡಿಯುವಂತೆ ಮಾಡುತ್ತಿದೆ. ನಾವು 12ನೇ ಶತಮಾನದ ಕಡೆಗೆ ಹೊರಳುವಂತೆ ಪ್ರೇರೇಪಿಸುತ್ತದೆ. ಜಗತ್ತು 22ನೇ ಶತಮಾನಕ್ಕೆ ಹೋಗುವುದಾದರೆ 12ನೇ ಶತಮಾನದ ಮೂಲಕವೇ ಹೋಗಬೇಕಾಗಿದೆ. ಇಂದು ಬಸವತತ್ತ್ವಗಳಿಗೆ ವಿಶ್ವ ಮಾನ್ಯ ಮಾಡುತ್ತಿದೆ. ಬಸವಣ್ಣನವರನ್ನು ಅರಿತುಕೊಳ್ಳಲು ಕಾತರಿಸುತ್ತಿದೆ.



ವಿಶ್ವವು ಲಿಂಗಭೇದ, ಜಾತಿಭೇದ, ವರ್ಣಭೇದ ಮತ್ತು ವರ್ಗಭೇದ ನೀತಿಯಿಂದ ತತ್ತರಿಸಿದೆ. ಅಹಂಕಾರವು ವಿವಿಧ ದೇಶಗಳ ರಾಜ್ಯಶಕ್ತಿಯ ಪ್ರಧಾನ ಗುಣವಾಗುತ್ತಿದೆ. ಕೋಮುವಾದ, ಉಗ್ರವಾದ, ಜನಾಂಗವಾದ, ಮಿಲಿಟರಿ ಸಂಕೀರ್ಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸಹಾಯದೊಂದಿಗೆ ಬೆಳೆಯುತ್ತಿರುವ ಸಾಮ್ರಾಜ್ಯವಾದ ಮುಂತಾದವು ಆಧುನಿಕ ಜಗತ್ತಿನ ಪೀಡೆಗಳಾಗಿವೆ. ಯೋಗ್ಯ ಉತ್ಪಾದನೆಯ ಕಾಯಕ, ಸದ್ಬಳಕೆಯ ಪ್ರಸಾದ ಮತ್ತು ಜೀವನಾವಶ್ಯಕ ವಸ್ತುಗಳ ಸಾಮಾಜಿಕ ವಿತರಣೆಯ ದಾಸೋಹ ತತ್ತ್ವದ ಬಸವಶಾಸನದಿಂದ ಅಂದರೆ, ಶಾಂತಿ ಸಮಾನತೆ ಮತ್ತು ನಮ್ರತೆಯಿಂದ ಕೂಡಿದ ಜೀವನವಿಧಾನದಿಂದ ಯುದ್ಧ ಅಂತಃಕಲಹ, ಜನಾಂಗಹತ್ಯೆ ಮತ್ತು ಎಲ್ಲ ತೆರನಾದ ಶೋಷಣೆಯನ್ನು ತಡೆಗಟ್ಟಲು ಸಾಧ್ಯ.

"ಬಸವ ಪೀಠವು ಎದ್ದು! ಒಸೆದು ನ್ಯಾಯವು ಹುಟ್ಟಿ!
ಬಸವನ ಮುಂದೆ, ಮೆರೆದಾವು ।
ವಸುಧೆಯವಗೆ ।
ವಶವಾಗದಿತುದೆ ಸರ್ವಜ್ಞ ॥"

ಸರ್ವಜ್ಞ ಭವಿಷ್ಯ ನುಡಿದದ್ದು ನಿಜವಾಗುತ್ತಿದೆ. ಈ ಜಗತ್ತು ಬಸವಣ್ಣನವರ ಕಡೆಗೆ ಹೊರಳಿದಾಗಲೇ ಶಾಂತಿ, ಸಮಾನತೆ ಮತ್ತು ನಮ್ರತೆಯಿಂದ ಬದುಕಲು ಕಲಿಯುವುದು.

■ ರಂಜಾನ್ ದರ್ಗಾ

ಗೋವಿನಲ್ಲಿರುವ 33 ಕೋಟಿ ದೇವತೆಗಳ ಪಟ್ಟಿ ಮಾಡಿ ನೋಡೋಣ




ಕಳೆದ ತಿಂಗಳು ರಾಜಸ್ಥಾನದ ಒಂದು ಕಾಲೇಜಿನಲ್ಲಿ ಸಂಸ್ಕೃತ ವಿಷಯದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ಅತ್ಯಂತ ಸುಲಭದ ಪ್ರಶ್ನೆ ಕೊಡಲಾಯಿತು. ಪರೀಕ್ಷೆ ಎರಡೂವರೆ ಗಂಟೆಯದ್ದು, ಅಂಕ ನೂರು. ಆದರೆ ಪ್ರಶ್ನೆ ಮಾತ್ರ ಒಂದೇ ಒಂದು!


ಆ ಪ್ರಶ್ನೆ ಹೀಗಿತ್ತು? ಗೋವಿನ ದೇಹದಲ್ಲಿ 33 ಕೋಟಿ ದೇವರಿದ್ದಾರೆ, ಹೌದೋ ಅಲ್ಲವೋ? ನಿಮ್ಮ ಉತ್ತರ ಹೌದು ಎಂದಾದರೆ ಹತ್ತು ಸಾವಿರ ದೇವರ ಹೆಸರು ಎರಡೂವರೆ ಗಂಟೆಯಲ್ಲಿ ಬರೆಯಿರಿ (ಪ್ರತಿ ನೂರು ದೇವರ ಹೆಸರಿಗೆ ಒಂದು ಅಂಕ, ಆದರೆ ಒಂದೇ ದೇವರ ಹೆಸರು ಎರಡು ಸಾರಿ ಬರೆಯಬಾರದು). ಕೆಲವು ವಿದ್ಯಾರ್ಥಿಗಳು ಗೋವಿನ ಮೈಯಲ್ಲಿ 33 ಕೋಟಿ ದೇವರು ಇಲ್ಲ ಎಂದು ಉತ್ತರ ಬರೆದು ಐದೇ ನಿಮಿಷದಲ್ಲಿ ಪರೀಕ್ಷೆ ಮುಗಿಸಿ ಹಾಲ್‌ನಿಂದ ಹೊರಹೋದರು.

ಆದರೆ ಹಸುವಿನ ಮೈಯಲ್ಲಿ 33 ಕೋಟಿ ದೇವರು ಇರುವುದು ಹೌದು ಎಂದು ಬರೆದವರು ಮಾತ್ರ ಹಾಲ್‌ನಲ್ಲಿ ಕುಳಿತು ಒಂದೊಂದೇ ದೇವರ ಹೆಸರು ನೆನಪಿಸುತ್ತಾ ಉತ್ತರ ಬರೆಯಲು ಆರಂಭಿಸಿದ್ದರು. ತಮ್ಮ ಕುಲದೇವರ ಸಹಸ್ರ ನಾಮ ಬಾಯಿಪಾಠ ಮಾಡಿದ್ದವರು ಒಂದು ಸಾವಿರ ಹೆಸರು ಬೇಗ ಬೇಗ ಬರೆದು ನಂತರ ತಲೆ ಕೆರೆದುಕೊಳ್ಳ ತೊಡಗಿದರು. ಉಳಿದವರು ಯೋಚಿಸಿ ಯೋಚಿಸಿ ಒಂದು ನಿಮಿಷದಲ್ಲಿ ಹೆಚ್ಚೆಂದರೆ ಹತ್ತು ದೇವರ ಹೆಸರು ಬರೆದರು. ಅಂದರೆ ಒಂದು ಗಂಟೆಯಲ್ಲಿ ಕೇವಲ 500-600 ದೇವರ ಹೆಸರು ಮಾತ್ರ ಬರೆಯುವುದು ಸಾಧ್ಯವಾಯಿತು. ಹೀಗೆ ಎರಡೂವರೆ ಗಂಟೆಯಲ್ಲಿ ಯಾವ ವಿದ್ಯಾರ್ಥಿಯೂ ಎರಡು ಸಾವಿರ ದೇವರ ಹೆಸರಿಗಿಂತ ಹೆಚ್ಚು ಬರೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ನೂರು ದೇವರ ಹೆಸರುಗಳಿಗೆ ಒಂದು ಅಂಕದಂತೆ ಯಾರಿಗೂ ಇಪ್ಪತ್ತು ಅಂಕಗಳಿಗಿಂತ ಹೆಚ್ಚು ಅಂಕ ಸಿಗಲೇ ಇಲ್ಲ.

ಹಾಗಾದರೆ ಈ ಪ್ರಮಾಣದಲ್ಲಿ ಒಂದು ವೇಳೆ ಹಸುವಿನ ಹೊಟ್ಟೆಯಲ್ಲಿರುವ 33 ಕೋಟಿ ದೇವರ ಹೆಸರು ಹುಡುಕಿ ತೆಗೆದು ಅವನ್ನು ಉಚ್ಚರಿಸಲು ಮತ್ತು ಬರೆದಿಡಲು ಎಷ್ಟು ಸಹಸ್ರ ವರ್ಷಗಳು ಬೇಕಾಗುತ್ತವೆಯೋ ಏನೋ! ಆದರೂ ಮಾತುಮಾತಿಗೆ ಗೋವಿನ ದೇಹದಲ್ಲಿ 33 ಕೋಟಿ ದೇವರಿದ್ದಾರೆ ಎಂದು ತಾವೇ ಸ್ವತಃ ಎಣಿಸಿ ನೋಡಿರುವಂತೆ ಕೆಲವರು ವಾದಿಸುತ್ತಾರೆ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ದೇವರುಗಳು ಗೋವಿನ ಮೈಯಲ್ಲಿ ಇರುವಾಗಲೂ ಅದರಲ್ಲಿ ಒಬ್ಬನೇ ಒಬ್ಬ ದೇವತೆ ಹೊರಬಂದು ಗೋವನ್ನು ಕೊಲ್ಲುವ ಕಸಾಯಿಗಳನ್ನು ಹೊಡೆದೋಡಿಸಲು ಸಾಧ್ಯವಾಗುತ್ತಿಲ್ಲ ಯಾಕೆ?



ಇಂತಹ ನಿರ್ವೀರ್ಯ ದೇವರು ಗೋವಿನ ಮೈಯಲ್ಲಿ ಇದ್ದು ಏನು ಪ್ರಯೋಜನ? ಅರೆಸಾಕ್ಷರ ಹುಲು ಮಾನವರು ಗೋರಕ್ಷಕ ರೌಡಿಗಳಾಗಿ ಅವತಾರ ತಳೆದು ಗೋವಿನೊಳಗಿರುವ ದೇವರನ್ನು ಕಾಪಾಡಬೇಕೆಂದರೆ ಏನು ಅರ್ಥ? ಪ್ರತಿ ವರ್ಷ ಕೋಟ್ಯಾಂತರ ಗೋವನ್ನು ಕೊಂದು ಅದರ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಅಹಿಂಸಾವಾದಿ ಜೈನರನ್ನು ಹಸುವಿನ ಮೈಯೊಳಗಿರುವ ಜೈನ ಯಕ್ಷಯಕ್ಷಿಯರು ಹೊರಬಂದು ತಮ್ಮದೇ ಜಾತಿಯ ಜೈನ ರಫ್ತುಗಾರರನ್ನು ಯಾಕೆ ತಡೆಯುತ್ತಿಲ್ಲ? ಹುಲಿ ಸಿಂಹ ಚಿರತೆಗಳು ಕಾಡಿಗೆ ಮೇಯಲು ಬಂದ ಗೋಮಾತೆಯನ್ನು ಕೊಂದು ತಿನ್ನುವಾಗ ಗೋವಿನೊಳಗಿನ ದೇವರುಗಳು ಯಾಕೆ ತಡೆಯುವುದಿಲ್ಲ, ಎಲ್ಲಾ 33 ಕೋಟಿ ದೇವರುಗಳು ಹುಲಿ ಸಿಂಹದ ಹೊಟ್ಟೆಗೆ ಖುಷಿ ಖುಷಿಯಾಗಿ ವರ್ಗವಾಗುತ್ತವೆ ಯಾಕೆ?



ಇನ್ನೊಂದು ಕಥೆ ಈಗಾಗಲೇ ವೈರಲ್ ಆಗಿದ್ದು, ಅದು ಹೀಗಿದೆ - ಒಬ್ಬ ಅತ್ಯಂತ ಧನಿಕ ಹೆಂಗಸು ಒಂದು ಟಿವಿ ಜ್ಯೋತಿಷಿಯ ಹತ್ತಿರ ಹೋಗಿ ತನಗೆ ಕೆಲವು ಕಷ್ಟಗಳು ಬಂದಿದ್ದು ಅದಕ್ಕೆ ಪರಿಹಾರ ಏನೆಂದು ಕೇಳುತ್ತಾಳೆ. ಜ್ಯೋತಿಷಿ ಅವಳ ಕುಂಡಲಿ ನೋಡಿ 'ನೀವು ಏನೂ ಚಿಂತೆ ಮಾಡಬೇಡಿ. ಪರಿಹಾರ ತುಂಬಾ ಸುಲಭ ಮತ್ತು ತುಂಬಾ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಕೆಲವು ದೇವತೆಗಳು ನಿಮ್ಮ ಮೇಲೆ ವಕ್ರದೃಷ್ಟಿ ಬೀರಿದ್ದು ಕೇವಲ ಒಂದು ರೂಪಾಯಿ ಅರ್ಪಿಸಿ ಅವುಗಳನ್ನು ಸಂತೃಪ್ತಿಗೊಳಿಸ ಬಹುದು' ಎಂದು ಹೇಳುತ್ತಾನೆ.

ಆ ಧನಿಕ ಹೆಂಗಸು ಆಗಬಹುದು ಎಂದು ಒಪ್ಪಿ 'ಒಟ್ಟು ಎಷ್ಟು ದೇವತೆಗಳನ್ನು ಒಂದೊಂದು ರೂಪಾಯಿಂದ ಸಂತೃಪ್ತಿಗೊಳಿಸಬೇಕು ಎಂದು ನೀವು ಹೇಳಿದರೆ ನಾನು ಅಷ್ಟು ನಾಣ್ಯಗಳನ್ನು ತರಿಸಿಕೊಳ್ಳುತ್ತೇನೆ' ಎನ್ನುತ್ತಾಳೆ. ಆಗ ಜ್ಯೋತಿಷಿ 'ಹೆಚ್ಚೇನೂ ಇಲ್ಲ, 33 ಕೋಟಿ ದೇವರಲ್ಲಿ ಜುಜುಬಿ ಒಂದು ಲಕ್ಷ ದೇವರು ಮಾತ್ರ ನಿಮ್ಮ ಮೇಲೆ ಕೋಪಗೊಂಡಿರುವುದು. ಹಾಗಾಗಿ ನೀವು ಒಂದು ಲಕ್ಷ ನಾಣ್ಯ ತರಿಸಿಕೊಳ್ಳಿ' ಎಂದು ಹೇಳುತ್ತಾನೆ. ಆ ಮಹಿಳೆ 'ಆಗಲಿ. ನೀವು ಒಂದೊಂದೇ ದೇವರ ಹೆಸರು ಹೇಳುತ್ತಾ ಅರ್ಘ್ಯ ಬಿಡುತ್ತಾ ಸ್ವಾಹಾ ಎನ್ನುತ್ತಾ ಹೋಗಿ. ನಾನು ಒಂದೊಂದೇ ನಾಣ್ಯ ನಿಮ್ಮ ತಟ್ಟೆಗೆ ಹಾಕುತ್ತಾ ಹೋಗುತ್ತೇನೆ' ಎಂದು ಅವಳು ಹೇಳಿದ್ದು ಕೇಳಿ ಜ್ಯೋತಿಷಿ ಮೂರ್ಛೆ ಹೋಗುತ್ತಾನೆ. ಕಾರಣ ಅವನಿಗೆ ಒಂದು ಲಕ್ಷ ದೇವರ ಹೆಸರು ಬಿಡಿ ಕೇವಲ ಒಂದು ಸಾವಿರ ದೇವರ ಹೆಸರೂ ಸರಿಯಾಗಿ ಗೊತ್ತಿರಲಿಲ್ಲ.

ಮೇಲಾಗಿ ಒಂದು ಲಕ್ಷ ದೇವರ ಹೆಸರು ಹೇಳುತ್ತಾ ಅರ್ಚಿಸುತ್ತಾ ಅರ್ಘ್ಯ ಬಿಡುತ್ತಾ ಹೋಗಲು ಅವನಿಗೆ ಕನಿಷ್ಠ ಒಂದು ಲಕ್ಷ ನಿಮಿಷಗಳಾದರೂ ಬೇಕು. ಅಂದರೆ 1666 ಗಂಟೆಗಳು ಅಥವಾ 70 ದಿನ ಬೇಕು, ಅದೂ ಒಂದೂ ನಿಮಿಷ ವಿಶ್ರಾಂತಿ ತೆಗೆದುಕೊಳ್ಳದೇ ಸತತ ಅರ್ಚನೆ ಮಾಡಿದರೆ ಮಾತ್ರ ಸಾಧ್ಯ! ಒಂದು ವೇಳೆ ಜ್ಯೋತಿಷಿ 33 ಕೋಟಿ ದೇವರ ಹೆಸರು ಹೇಳಿ ಅರ್ಚಿಸುತ್ತಾ ಹೋದರೂ ಧನಿಕ ಹೆಂಗಸೇನೋ ಸುಲಭವಾಗಿ 33 ಕೋಟಿ ರೂಪಾಯಿ ಕೊಡಬಹುದು, ಆದರೆ ನಿಮಿಷಕ್ಕೊಂದು ದೇವರ ಹೆಸರು ಹೇಳುತ್ತಾ ಅರ್ಚಿಸುತ್ತಾ ಹೋದರೆ 33 ಕೋಟಿ ದೇವರ ಹೆಸರು ಹೇಳಲು ಬೇಕಾಗುವ ಸಮಯ ಎಷ್ಟು ಗೊತ್ತೇ? ಅದು ಬರೋಬ್ಬರಿ 628 ವರ್ಷ, ಅಂದರೆ ಜ್ಯೋತಿಷಿಯ ಮುಂದಿನ ಇಪ್ಪತ್ತು ತಲೆಮಾರು!


ಪುರೋಹಿತರೇ ಮತ್ತು ಜ್ಯೋತಿಷಿಗಳೇ ನೀವು ಮೂರ್ಛೆ ಹೋಗುವ ಮುನ್ನ ದಯವಿಟ್ಟು ಥಟ್ಟನೆ ಹೇಳಿ 33 ಕೋಟಿಯಲ್ಲಿ ಎಷ್ಟು ಪೂಜ್ಯಗಳಿವೆ ಎಂದು!

- ಅಭಿಷೇಕ್ ಪಡಿವಾಳ್, ಸುಳ್ಯ

ಹಿಂದೂ ಕ್ಷೇತ್ರಗಳ ಮೇಲೆ ನಕಲಿ ಭಕ್ತಿಯ ಹಿಂದಿನ ಲಾಜಿಕ್

ಕಳೆದ ವಾರದ 'ಹೊಗಳಿಕೆ ತೆಗಳಿಕೆ' ವಿಭಾಗದಲ್ಲಿ ಮೈಸೂರಿನ ರವಿಕಿರಣ್ ಅವರು ಬರೆದಿರುವಂತೆ ರಾಮಜನ್ಮ ಭೂಮಿಯಂತೆ ಹನುಮ ಜನ್ಮ ಭೂಮಿಯೂ ಆಗಲೇ ಬೇಕು. ಹನುಮಂತ ಕರ್ನಾಟಕದಲ್ಲಿ ಹಂಪಿಯ ಹತ್ತಿರವಿರುವ ಅಂಜನಾದ್ರಿ ಬೆಟ್ಟದಲ್ಲಿ ಹುಟ್ಟಿದ್ದು ಎಂದು ರಾಮಾಯಣ ಹೇಳುತ್ತದೆ (ಅಂಜನಾದ್ರಿ ಸಹ ಉತ್ತರ ಭಾರತದಲ್ಲಿಯೇ ಗಂಗಾ ತೀರದಲ್ಲಿ ಇರುವ ಒಂದು ಬೆಟ್ಟ ಎಂದು ಆರೆಸ್ಸೆಸ್ ತಿರುಚು-ಇತಿಹಾಸಕಾರರು ಮತ್ತು ಮೋದಿ ಎಂಬ ಮಹಾ ಸಂಶೋಧಕ ಹೇಳದಿರುವುದು ಕನ್ನಡಿಗರ ಪುಣ್ಯ ಯಾಕೆಂದರೆ ವೈದಿಕರ ಪ್ರಕಾರ ಎಲ್ಲಾ ಹಿಂದೂ ದೇವರು ಮತ್ತು ಋಷಿಗಳು ಕೇವಲ ಉತ್ತರ ಭಾರತದಲ್ಲಿ ಮಾತ್ರ ಹುಟ್ಟುವುದು ಸಾಧ್ಯ, ಕಪ್ಪು ದ್ರಾವಿಡರ ದಕ್ಷಿಣ ಭಾರತದಲ್ಲಿ ಯಾವುದೇ ವೈದಿಕ ದೇವರು ಮತ್ತು ಋಷಿಗಳು ಹುಟ್ಟುವುದು ಸಾಧ್ಯವೇ ಇಲ್ಲ. ಹಾಗಾದರೆ ಕರ್ನಾಟಕದ ಸಂಘಿಗಳು ಮತ್ತು ಉಡುಪಿಯ ಪೇಜಾವರರು ಹಂಪಿಯ ಹತ್ತಿರದ ಅಂಜನಾದ್ರಿಯಲ್ಲಿ 'ಹನುಮ ಜನ್ಮಭೂಮಿ' ಎಂಬ ಮಂದಿರ ಕಟ್ಟುವ ಮತ್ತು ಕರಸೇವೆ ಮಾಡುವ ಪ್ರಸ್ತಾವನೆ ಯಾಕೆ ಹೊಂದಿಲ್ಲ ಎಂದು ನಾನು ಒಬ್ಬ ಸಂಘಿ ಮುಖಂಡನಿಗೆ ಕೇಳಿದರೆ ಅವನು ಹೇಳಿದ ಭಯಂಕರ ಪ್ರಾಮಾಣಿಕ ಉತ್ತರ ಹೀಗಿದೆ: "ಅಂಜನಾದ್ರಿಯಲ್ಲಿ ಮುಸ್ಲಿಮರ ಯಾವುದಾದರೂ ಮಸೀದಿ ಅಥವಾ ದರ್ಗಾ ಇದ್ದಿದ್ದರೆ ಜರೂರು ನಾವು ಅಲ್ಲಿಯೂ ಹನುಮ ಮಂದಿರ ಆಗಬೇಕೆಂದು ವಿವಾದ ಸೃಷ್ಟಿಸಿ ಗಲಾಟೆ ಮಾಡುತ್ತಿದ್ದೆವು. ಆದರೆ ನಮ್ಮ ದುರಾದೃಷ್ಟಕ್ಕೆ ಅಲ್ಲಿ ಯಾವುದೇ ಮುಸ್ಲಿಂ ಪವಿತ್ರ ಸ್ಥಳ ಇಲ್ಲ, ನಾವು ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ವಿವಾದ ಸೃಷ್ಟಿಸಿದ್ದು ಸಹ ಅಲ್ಲಿ ಮುಸ್ಲಿಂ ಸಂತನೊಬ್ಬನ ದರ್ಗಾ ಇರುವ ಕಾರಣಕ್ಕೆ, ಒಂದು ವೇಳೆ ಅಲ್ಲಿ ಮುಸ್ಲಿಂ ದರ್ಗಾ ಇರದಿದ್ದರೆ ಆ ಬುಡನ್ ಗಿರಿಯ ತಂಟೆಗೆ ನಾವು ಹೋಗುತ್ತಲೇ ಇರಲಿಲ್ಲ, ಹಾಗೂ ಅದು ನಮ್ಮ ಹಿಂದೂ ಸಂತನ ಸಮಾಧಿ ಕ್ಷೇತ್ರ ಎಂದು ಗಲಾಟೆ ಮಾಡುತ್ತಲೇ ಇರಲಿಲ್ಲ!" ಹೇಗಿದೆ ನೋಡಿ ಹಿಂದೂ ಕ್ಷೇತ್ರಗಳ ಮೇಲೆ ಸಂಘಿಗಳಿಗಿರುವ (ನಕಲಿ) ಭಕ್ತಿಯ ಹಿಂದಿನ ಲಾಜಿಕ್.

ಭಜರಂಗ ದಳದ ಹೆಸರನ್ನು ಯಾವ ಮೂರ್ಖ ಸಂಘಿ ಇಟ್ಟಿರುವನೋ ಗೊತ್ತಿಲ್ಲ, ಭಜರಂಗ ಎಂಬ ಹೆಸರಿನ ಹಿಂದಿರುವ ಪೌರಾಣಿಕ ಕತೆಯೂ ಇವರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ, ಪುರಾಣದ ಪ್ರಕಾರ 'ಭಜರಂಗ' ಎಂಬ



ಮಹಾದುಷ್ಟ ರಾಕ್ಷಸನಿದ್ದ, ಅವನನ್ನು ಹನು
ಕೊಲ್ಲುತ್ತಾನೆ. ಭಜರಂಗ ಎಂಬ ರಾಕ್ಷಸನನ್ನು ಕೊಂದಿದ
ಹನುಮಂತನಿಗೆ 'ಭಜರಂಗ ಬಲಿ' ಎಂಬ
ಬೀಳುತ್ತದೆ. ಈ ಹೆಸರಲ್ಲಿ ಬಲಿ ಅಂದರೆ ಕೊಂದ
ಎಂಬ ಅರ್ಥ. ಅದೇ 'ಬಲಿ' ಎಂಬ ಮುಖ್ಯ ಶಬ
ತೆಗೆದುಹಾಕಿದರೆ ಉಳಿಯುವುದು ಭಜರಂಗ ಎಂಬ ರ
ಹೆಸರು ಮಾತ್ರ. ಈಗಿನ 'ಭಜರಂಗ ದಳ' ಎಂಬ
ಅದು ರಾಕ್ಷಸನ-ದಳ ಎಂಬ ಕೆಟ್ಟ ಅರ್ಥ ಕೊಡು
ಕೆಲವರು ಹೇಳುವಂತೆ ಭಜರಂಗಿಗಳು ಮಾ
ಕುಕೃತ್ಯಗಳನ್ನು ನೋಡಿದರೆ ಅದೇ ರಾಕ್ಷಸನ ಹೆಸರು
ಪಡೆಗಳಿಗೆ ತುಂಬಾ ಸೂಕ್ತ ಅನಿಸುತ್ತದೆಯಂತೆ!


- ಮಲ್ಲಿಕಾರ್ಜುನ ಶೆಟ್ಟರ್, ಬೆ

ಉತ್ತರ ಪ್ರದೇಶದ ಫಲಿತಾಂಶದ ಮರ್ಮ

ಮಧ್ಯಪ್ರದೇಶದ ಭಿಂಡ್
ಉಪಚುನಾವಣೆಗೆ ಉತ್ತರ ಪ್ರದೇಶದ ಕಾನ್ಪು
ಕಳೆದ ತಿಂಗಳು ಬಳಸಿದ್ದ ಮತಯ
ತಂದಿದ್ದು ಮೊನ್ನೆ ಅದರ ಪ್ರಾತ್ಯಕ್ಷಿಕೆ ವೇಳೆ
ಯಾವುದೇ ಗುಂಡಿ ಒತ್ತಿದರೂ ಕೇವಲ ಬಿ
ಮತ ಬೀಳುತ್ತಿತ್ತು. ಐದು ರಾಜ
ಚುನಾವಣೆಯಲ್ಲಿ ಪಂಜಾಬಿನಲ್ಲಿ ಎಲ್ಲಾ
ಸೀಟುಗಳಿಗೆ ಒಂದೇ ಹಂತದ ಚುನಾ
ನಡೆದರೆ ಉತ್ತರಪ್ರದೇಶದಲ್ಲಿ 403 ಸೀಟ
ಏಳು ಹಂತದ ಚುನಾವಣೆ ನಡೆಸಿ ಚ
ಹಂತದಲ್ಲಿ ಕೇವಲ 50 ರಿಂದ 60 ಸೀಟು
ಮಾತ್ರ ಯಾಕೆ ಚುನಾವಣೆ ನಡೆಸಲಾ
ಎಂಬ ಗುಟ್ಟು ಈಗ ಬಯಲಾಯಿತು.
ಪ್ರದೇಶದಲ್ಲಿ 403 ಸೀಟಿಗಾಗಿ ಒಂದು ಲ
ಹೆಚ್ಚು ಮತಯಂತ್ರ ಬಳಸಲಾಗಿತ್ತು, ಪಂಜಾ
ಮತಯಂತ್ರ ಸೆಟ್ಟಿಂಗ್ ಮಾಡಿ ಮೋಸ ಮಾ
ಆಲೋಚನೆ ಬಿಜೆಪಿಗೆ ಇರಲಿಲ್ಲ, ಯಾಕೆಂದರೆ ಪಂಜಾ
ಅಕಾಲಿದಳದ ಭ್ರಷ್ಟಾಚಾರ ಮತ್ತು ಡ್ರಗ್-ಗಾ
ಮಾಫಿಯಾಗಳಿಂದ ಬಿಜೆಪಿ ಬೇಸತ್ತು ಅಕಾಲಿ
ಹೆಣಭಾರದಿಂದ ಮುಕ್ತಿ ಬಯಸುತ್ತಿತ್ತು. ಅದಕ್ಕಾಗಿ
ದಳ ಸೋಲುವುದೇ ಬಿಜೆಪಿಗೆ ಬೇಕಿತ್ತು, ಹಾ
ಪಂಜಾಬಿನಲ್ಲಿ ಮತಯಂತ್ರ ಸಾಚಾ ಇಡಲಾಯಿತು

ಆದರೆ ಉತ್ತರ ಪ್ರದೇಶದಲ್ಲಿ ಮತಯಂತ್ರದಲ್ಲಿ
ಮಾಡಿ "ಪ್ರತಿ ಮೂರು ಮತಗಳಲ್ಲಿ ಒಂದು
ನಿಶ್ಚಿತ ಬಿಜೆಪಿಗೆ ಬೀಳುವಂತೆ" ಪ್ರೋಗ್ರಾಮಿಂಗ್
ಮಂಚಿಸುವ ಪ್ಲಾನ್ ಬಿಜೆಪಿಗೆ ಇದ್ದುದರಿಂದ ಏಳು ಹಂ
ಚುನಾವಣೆ ನಡೆಸಿ ಪ್ರತಿ ಹಂತದ ಚುನಾವಣೆಯ ನ
ನಾಲ್ಕೈದು ದಿನ ಅಂತರ ಇಟ್ಟು ಹ್ಯಾಕರ್‌ಗಳಿಗೆ ಹಾ
ಸಾಫ್ಟ್‌ವೇರ್ ಇಂಜಿನಿಯರುಗಳಿಗೆ ಅನು
ಮಾಡಿಕೊಡಲಾಯಿತು. ನಿಜವಾಗಿ ಪಂಜಾಬಿನಲ್ಲಿ
ಹಂತದಲ್ಲಿ 117 ಸೀಟುಗಳಿಗೆ ಚುನಾವಣೆ ಮಾಡಿ
ಉತ್ತರಪ್ರದೇಶದಲ್ಲೂ ಪ್ರತಿ ಹಂತದಲ್ಲಿ 135 ಸೀಟು
ಚುನಾವಣೆ ಮಾಡಿ ಕೇವಲ ಮೂರೇ ಹಂತದಲ್ಲಿ ಚುನಾ
ಮುಗಿಸಬಹುದಿತ್ತು, ಹೀಗೆ ಮಾಡಿದ್ದರೆ ಹ್ಯಾಕರ್
ಮತಯಂತ್ರ ಸೆಟ್ಟಿಂಗ್ ಮಾಡಲು ಸಮಯ ಸಿಗುತ್ತಿ
ಅದಕ್ಕೆ ಏಳು ಹಂತದ ಚುನಾವಣೆ ನಡೆಸಲಾಯಿತು

- ರಾಮಕೃಷ್ಣ ಕುಲಾಲ್, ಬೆಂಗ



ಕಾಮಧೇನುವಿನ ಅವತಾರ ಹಸು, ವಿಷ್ಣುವಿನ ಅವತಾರ ಹಂದಿ

ಗೋವು ಹಿಂದೂ ಧರ್ಮಕ್ಕೆ ಪವಿತ್ರವೋ ಹಾಗೆ ಹಂದಿಯೂ ಪವಿತ್ರ. ಕಾಮಧೇನು ಅವತಾರಿ ಗೋವಿನಿಂದ ಗೋಮೂತ್ರ, ಗೋಗಂಜಲ ಕುಡಿಯುವುದು ಮತ್ತು ಪೂಜಿಸುವುದೂ ಇದೆ. ಆದರೆ ವಿಷ್ಣುವಿನ ಅವತಾರಿ ಹಂದಿಯ ಯಾವುದೇ ಮೂತ್ರ, ಗಂಜಲವನ್ನು ಹಿಡಿದು ಕುಡಿದು ಪೂಜಿಸಿ ಧನ್ಯರಾಗದೆ ನೇರವಾಗಿ ವಿಷ್ಣುವಿಗೆ ದ್ರೋಹ ಮಾಡಲಾಗುತ್ತಿದೆ. ನಾನೊಬ್ಬ ಹಿಂದೂವಾಗಿ ಇದನ್ನು ಸಹಿಸಲಾರೆ.

ಇಡೀ ವಿಶ್ವವನ್ನು ರಕ್ಷಿಸುತ್ತಿರುವವನು ವಿಷ್ಣು ದೇವರು ನಮ್ಮ ಮುಂದೆಯೇ ಕೊಚ್ಚೆಯಲ್ಲಿ ಉರುಳಾಡುತ್ತಿದ್ದರೂ ಯಾರೂ ಕರೆದು ಮೈ ದಡವಿ ಪೂಜಿಸುವುದಿಲ್ಲ. ಆದೂ ಕೂಡ ಹಾಲು ನೀಡುತ್ತದೆ. ಅದನ್ನ ಕರೆದು ಕುಡಿಯುವುದಿಲ್ಲ, ಇದೆಲ್ಲಾ ಭಗವಂತ ವಿಷ್ಣುವಿಗೆ ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ.

ಇವೆರಡರ ಮಾಂಸಕ್ಕೆ ಜಗತ್ತಿನಾದ್ಯಂತ ಬಹುಬೇಡಿಕೆ ಇದೆ. ದನದ ಮಾಂಸ ರಫ್ತುವಿನಷ್ಟೇ ಹಂದಿಯ ಮಾಂಸದ ರಫ್ತುವಿನ ವ್ಯವಹಾರವಿದೆ. ಇಡೀ ವಿಶ್ವವನ್ನು ರಕ್ಷಿಸಿದ ವಿಷ್ಣುವಿಗೆ ಜಗತ್ತಿನ ಯಾವ ದೇಶದವರೂ ಪೂಜಿಸದೆ, ಸ್ಮರಿಸದೇ ಇದ್ದರೂ ಭಗವಂತ ವಿಷ್ಣು ಮುಂದುವರಿದ ಶ್ರೀಮಂತ ದೇಶಗಳಿಗೆ ಬೆಳೆಯಲು ಸ್ವಾತಂತ್ರ್ಯ ನೀಡಿದ್ದಾನೆ. ಆದರೆ ವಿಷ್ಣು ಅವರನ್ನೆಲ್ಲ ಬಿಟ್ಟು ನಮ್ಮ ದೇಶವನ್ನೇ ಟಾರ್ಗೆಟ್ ಮಾಡಿ ತೊಂದರೆ ನೀಡುತ್ತ ಸ್ಮರಿಸಿಕೊಳ್ಳುವಂತೆ ಮಾಡುತ್ತಿರುವುದು ದೇವರು ಮಾಡುವ ಮಹಾ ತಾರತಮ್ಯದ ದೋಷವಾಗಿದೆ. ಇದನ್ನ ನ್ಯಾಯ ಪರಿಪಾಲಕನಾದ ಆ ದೇವರೇ ಅರಿತುಕೊಳ್ಳಬೇಕು.

ಬೇರೆ ದೇಶದಲ್ಲಿ ಗೋಮಾತೆ ಮತ್ತು ವರಹ ದೇವರುಗಳನ್ನ ನಿಸಂಶಯವಾಗಿ ಕೊಲ್ಲುತ್ತಾರೆ. ಅವರೆಲ್ಲರಿಗೆ



ಬುದ್ಧಿಕಲಿಸಲು ನಾವು ಸಿದ್ಧರಾಗಬೇಕು. ಗೋವು ಮತ್ತು ಹಂದಿ ಸ್ವಯಂರಕ್ಷಣೆ ಪಡೆಗಳನ್ನ ತೆರೆಯಬೇಕು. ಇವುಗಳನ್ನ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಕಂಡುಬಂದರೆ ಕೂಡಲೇ ಅಟ್ಯಾಕ್ ಮಾಡಿ ದಂಡಿಸಬೇಕು. ಈ ದೇಶದಲ್ಲಿ ಗೋವನ್ನ ಕೊಂದರೆ ಹಿಂಸೆಯಾಗುತ್ತದೆಯಾದರೆ ಬೇರೆ ದೇಶಗಳಲ್ಲಿ ಗೋವು, ಹಂದಿಗಳನ್ನ ಕೊಂದರೆ ಹಿಂಸೆಯಾಗದೆ ಸಂತೋಷವಾಗುತ್ತದೆಯಾ.

ಕಳೆದ ತಿಂಗಳು ನಗರದಲ್ಲಿನ ಎಲ್ಲಾ ಹಂದಿಗಳನ್ನೂ ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿಯೇ ಹಿಡಿದು ಟ್ರಕ್ಕುಗಳಿಗೆ ತುಂಬಿ ಕಸಾಯಿಖಾನೆಗಳಿಗೆ ಸಾಗಿಸಿದರು. ಅವುಗಳ ಚೀರಾಟ ಕಿರುಚಾಟ ನರಳಾಟವನ್ನ ನೋಡಲಾಗಲಿಲ್ಲ. ಹಂದಿಗಳು ಹಿಂದೂ ಧರ್ಮದ ಭಾಗವಾಗಿದ್ದರೂ ಅವುಗಳನ್ನ ರಕ್ಷಿಸಲು ಯಾವೊಬ್ಬ ಹಿಂದೂ ರಕ್ಷಕನೂ ಬರಲಿಲ್ಲ.

ಒಟ್ಟಿನಲ್ಲಿ ಗೋಮಾತೆಯಂತೆ ವಿಷ್ಣುವಿನ ಅವತಾರಿ ವರಹ(ಹಂದಿ)ಯನ್ನು ರಕ್ಷಿಸಿಕೊಳ್ಳುವುದೂ ನಮ್ಮ ಜವಾಬ್ದಾರಿ ಮತ್ತು ನಿಜವಾದ ಹಿಂದೂವಾಗಿ ಮಾಡಲೇಬೇಕಾದ ಕರ್ತವ್ಯ. ಇದಕ್ಕಾಗಿ ಗೋಹತ್ಯೆ ನಿಷೇಧದ ಜೊತೆಗೆ ಹಂದಿ ಹತ್ಯೆ ನಿಷೇಧವನ್ನು ಜಾರಿಗೊಳಿಸುವಂತೆ ಒತ್ತಾಯಿಸೋಣ. ಪ್ರತೀ ಮನೆ ಮನೆಯಲ್ಲೂ ಒಂದಾದರೂ ಹಸು ಮತ್ತು ಹಂದಿಗಳನ್ನು ಸಾಕಿಕೊಂಡು ನ್ಯಾಯ ಸಮ್ಮತವಾಗಿ ಕಾಮಧೇನು ಮತ್ತು ವಿಷ್ಣು ಇವುಗಳ ಸ್ವರೂಪವಾದ ಗೋವು ಹಾಗೂ ಹಂದಿಯ ಮೂತ್ರ ಹಿಡಿದು ಕುಡಿಯೋಣ.

ಓದುಗ ನಿಜವಾದ ಹಿಂದೂವಾಗಿದ್ದರೆ ಈ ವಿಷಯ ಪ್ರತಿ ಭಾರತೀಯನಿಗೂ ಮತ್ತು ವಿದೇಶಿಯನಿಗೂ ತಲುಪುವಂತೆ ನೋಡಿಕೊಳ್ಳಿ.


- ಹೊಳೆಯಪ್ಪ ಕೆ ಸಾಕ್ಯ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ Bengaluru — ಕಂಡ ಚಿತ್ರಗಳು

■ ಕೆಷ್ಣೆರಾಜ್ 8

2001ರಲ್ಲಿ 'ಸ್ಟಫ್ ಅಂಡ್ ಡಫ್' ಸಿನಿಮಾದ ಮೂಲಕ ರೋಮಾನಿಯಾದಲ್ಲಿ ಹೊಸ ಬಗೆಯ ಸಿನಿಮಾಗಳ ನಿರ್ಮಾಣಕ್ಕೆ ಸ್ಫೂರ್ತಿ ನೀಡಿದವನು ಕ್ರಿಸ್ಟಿ ಪುಜು.

ಪೂರ್ವ ಯುರೋಪಿನ ದೇಶವಾದ ರೋಮಾನಿಯಕ್ಕೆ ದೊಡ್ಡ ಸಿನಿಮಾ ಪರಂಪರೆ ಇಲ್ಲ. ರೋಮಾನಿಯಾ ಎಂದರೆ; ಸಾಮಾನ್ಯರ ಮಟ್ಟಿಗೆ 1976ರ ಮಾಂಟ್ರಿಯಲ್ ಒಲಂಪಿಕ್ಸಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ 10ಕ್ಕೆ ಹತ್ತು ಅಂಕ ಗಳಿಸಿದ ನಾಡಿಯಾ ಕೋಮೇನ್ನಿ; ಸಾಹಿತ್ಯ ಬಲ್ಲವರಿಗೆ 'ಬೊಕ್ಕು ತಲೆಯ ನರ್ತಕಿ' ನಾಟಕ ಬರೆದ ಐನಾಸ್ಕೋ; ಹಾಗು ದೈನಂದಿನ ಪತ್ರಿಕೆಯ ಓದುಗರಿಗೆ, 1989ರಲ್ಲಿ ನಡೆದ ರಾಜಕೀಯ ಪಲ್ಲಟದಲ್ಲಿ ಅನಾವರಣವಾದ ಕಮ್ಯುನಿಸ್ಟ್ ನಾಯಕ ನಿಕೊಲಾಯ್ ಚಾವ್‌ಚೇಸ್‌ನ ವೈಭವೋಪೇತ ಅರಮನೆಯ ವರ್ಣನೆ. ಶತಮಾನಗಳ ಕಾಲ ಏಕಾಚಕ್ರಾಧಿಪತ್ಯ ಹಾಗು ಅದರ ಭಾಗವಾಗಿದ್ದ ಸಂಪ್ರದಾಯಿಕ ಕ್ರಿಶ್ಚಿಯನ್ ಮತ ಯಜಮಾನಿಕೆಯಡಿಯ ಸಮಾಜವು 1948-89ರವರೆಗೆ ಸೋವಿಯತ್ ಸಮಾಜವಾದಿ ಒಕ್ಕೂಟ ಹಿಡಿತದಲ್ಲಿ ಒಂದು 'ಸಮಾಜವಾದಿ ಪ್ರಭುತ್ವ'ವಾಗಿತ್ತು.




ಇದುವರೆವಿಗೂ ಐದು ಕಥಾಚಿತ್ರಗಳ ಮೂಲಕ ರೋಮಾನಿಯದ ಸಿನಿಮಾ ಕಲೆಯ ಹೊಸ ಮಾದರಿಯನ್ನು ಕಟ್ಟುತ್ತಿರುವ ಪುಜುನ ಪ್ರಸ್ತುತ ಸಿನಿಮಾದ ಪರಿಚಯಕ್ಕೆ ರೋಮಾನಿಯಾದ ಚರಿತ್ರೆಯ ವಿವರಣೆ ಬೇಕಾ? ಎಂದು ಬೇಸರಿಸದಿರಿ. ಒಂದು ಕಲಾಕೃತಿಯನ್ನು ಓದುವಾಗ, ಆ ಕಲಾಕೃತಿಯ ಹಿಂದಿರುವ ಸಮಾಜದ ಚರಿತ್ರೆ ಎಂಥದು? ಎಂದು ಓದಿಕೊಳ್ಳುವುದು ನನ್ನ ವರಸೆ- 'ರೋಡ್ ಮಂಡಲಾಯ್' ಸಿನಿಮಾ ನೋಡುವವರಿಗೆ ಕಿಪ್ಲಿಂಗನ ಆ ಹೆಸರಿನ ಪದ್ಯ ಹಾಗು ಅದರ ಹಿಂದಿನ ಚರಿತ್ರೆ ಗೊತ್ತಿದ್ದರೆ, ನಿರ್ದೇಶಕ ಮಿಡಿ ತನ್ನ ಸಿನಿಮಾಕ್ಕೆ ವಿಮರ್ಶಾತ್ಮಕವಾಗಿ ಆ ಹೆಸರಿಟ್ಟ ಎನ್ನುವುದೂ ಹಾಗು ಸಿನಿಮಾವನ್ನು ಕಾಣುವ ಬಗೆಯೂ ಬೇರೆಯಾಗುತ್ತದೆ ಎಂಬ ಸೈಯ್ದನ ಕಲಾವಿಮರ್ಶೆ ಶಾಲೆಯಿಂದ ಬಂದ ನನಗೆ ಅನಿಸುತ್ತದೆ. ಆದರೆ, ಪುಜುನ ಪ್ರಸ್ತುತ ಸಿನಿಮಾ ನೋಡಲಿಕ್ಕೆ ಈ ಪ್ರವೇಶಿಕೆಯೂ ಅಗತ್ಯವಿಲ್ಲ! ಒಂದು ಸಂಸಾರದ ಸಾಮಾನ್ಯ ದಿನದ ವಿದ್ಯಮಾನ ದಲ್ಲಿ ಚರಿತ್ರೆಯು ಹೇಗೆ ಪ್ರವಹಿಸುತ್ತದೆ ಎನ್ನುವುದನ್ನು ನಿರೂಪಿಸುವುದೇ ಪುಜುವಿನ ಪ್ರಸ್ತುತ ಸಿನಿಮಾದ ಕುತೂಹಲ ವಾಗಿದೆ. ಸಿನಿಮಾದ ವಿಲಕ್ಷಣ ಹೆಸರಿಸುವಿಕೆಯಲ್ಲೇ ಪುಜು ಅದರ ಒಳಮರ್ಮಕ್ಕೆ ಕೀಲಿ ಕೈಕೊಡುತ್ತಾನೆ! ಸ್ಪಾನಿಷ್ ಭಾಷೆಯಲ್ಲಿ 'ಸಿಯರ ನೆವಡ' ಎಂದರೆ ಹಿಮಾಚ್ಛಾದಿತ ಪರ್ವತ ಶ್ರೇಣಿ; ಅದು ಯುರೋಪಿನಲ್ಲಿ ಖ್ಯಾತವಾದ ಮದ್ಯದ ಹೆಸರು ಕೂಡ! ಪುಜು ಎರಡು ಪದಗಳನ್ನು ಒಂದಾಗಿ ಜೋಡಿಸಿ ಒಂದು ಸಂಸಾರ ಕಥನಕ್ಕೆ ಈ ಶಿರೋ ನಾಮೆ ಕೊಟ್ಟು ಸಂಸಾರದ ಸುಖದ ಹಲವು ಛಾಯೆಗಳಿಗೆ ತೆರೆದುಕೊಳ್ಳಿ ಎಂದು ಆಹ್ವಾನಿಸುವಂತೆ ತೋರುತ್ತದೆ!

ಸಿನಿಮಾದ ಕಥಾ ಸಾರಾಂಶ


ಕಥೆ ನಡೆಯುವುದು ರೋಮಾನಿಯದ ರಾಜಧಾನಿ ಬುಖರೆಸ್ಟಿನಲ್ಲಿ. ಕಾಲ 2010ರ ನಂತರದ ಬೆಳಗಿಂದ-ರಾತ್ರಿಯವರೆಗಿನ ಒಂದು ದಿನ. ಸ್ಥಳ ನಾಲ್ಕು ಕೋಣೆಗಳ ಒಂದು ಅಪಾರ್ಟ್‌ಮೆಂಟ್. ಲ್ಯಾರಿ ಒಬ್ಬ ವೈದ್ಯ. ಅವನ ಹೆಂಡತಿ ಲಾರ ವಿದ್ವಾಂತಳು ಮಾತ್ರವಲ್ಲ, ಜಗತ್ತಿನ ಹಲವು ವಿಷಯಗಳ ಬಗ್ಗೆ ತನ್ನದೇ ಖಚಿತವಾದ ಅಭಿಪ್ರಾಯಗಳನ್ನು ಉಳ್ಳವಳು. ಇವರಿಬ್ಬರ ಮಗಳು ಒಂದು ದಿನ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ಪ್ರದರ್ಶನದಲ್ಲಿ ಭಾಗವಹಿಸುವವಳಿದ್ದಾಳೆ. ಅವಳಿಗೆ ಎಲ್ಲಾ ತಯಾರಿ ಮಾಡಿಕೊಟ್ಟು ಲ್ಯಾರಿಯ ತಾಯಿಯ ಅಪಾರ್ಟ್‌ಮೆಂಟಿಗೆ ಹೊರಡುತ್ತಾರೆ: ಅಂದು ಲ್ಯಾರಿಯ ತಂದೆ ತೀರಿದ ನಲವತ್ತನೇ ದಿನ. ಸಂಪ್ರದಾಯಸ್ಥ ಕ್ರಿಶ್ಚಿಯನ್ ನಂಬಿಕೆಯ ಪ್ರಕಾರ ಅಂದು ಧಾರ್ಮಿಕ ವಿಧಿವಿಧಾನಗಳ ಮೂಲಕ ಅಗಲಿದ ಆತ್ಮವನ್ನು ಮನೆಯಿಂದ ಬಿಡುಗಡೆಗೊಳಿ ಸುವ ದಿನ. ಸಿನಿಮಾದ ಮೊದಲ ಹತ್ತು ನಿಮಿಷ ಮುಂದೆ ಇಡೀ ದಿನ ಮನೆಯಲ್ಲಿ ನಡೆಯುವ ಮಾತುಕತೆಗಳಿಗೆ ಪೂರ್ವರಂಗ.

ನಂತರದ ಎರಡುವರೆಗಂಟೆ, ಆ ಸಂಪ್ರದಾಯ ಆಚರಣೆಯ ದಿನಕ್ಕಾಗಿ ಸೇರಿದ ಲ್ಯಾರಿಯ ಕೂಡು ಕುಟುಂಬದವರ ನಡುವೆ ನಡೆಯುವ ಮಾತುಕತೆ. ಅಲ್ಲಿ ಹಲವು ಬಗೆಯ ಪಾತ್ರಗಳು: ಲ್ಯಾರಿಯ ತಾಯಿ, ಅವನ ಚಿಕ್ಕಮ್ಮ, ಚಿಕ್ಕಮ್ಮನ ಮಗ-ಮಗಳು, ಚಿಕ್ಕಪ್ಪ ತಮ್ಮ-ತಮ್ಮನ ಹೆಂಡತಿ ಹಾಗು ಅವರ ಹಸುಗೂಸು, ಲ್ಯಾರಿಯ ಸೋದರತ್ತೆ, ಅವನ ಸೋದರ ಸಂಬಂಧಿಗಳಾದ ದಂಪತಿಗಳು ಮತ್ತೂ 21ನೇ ಶತಮಾನದ ಹರೆಯದ ಯುವತಿಯಾದ ಲ್ಯಾರಿಯ ತಂಗಿ. ಮಾತುಕತೆಯ ಆವರಣ ವಿಸ್ತಾರವಾದದ್ದು: ಅಮೆರಿಕಾದಲ್ಲಿ 11ನೇ ಸೆಪ್ಟೆಂಬರ್, 2001ರಂದು ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರ್‌ನ ಎರಡು ಬಹುಮಹಡಿ ಕಟ್ಟಡಗಳ ಮೇಲೆ ನಡೆದ ವೈಮಾನಿಕ ದಾಳಿಯ ಹಿಂದಿರುವ ಸತ್ಯಾಸತ್ಯತೆ, ಅಮೇರಿಕೆಯ ರಾಜಕೀಯ ಸಿದ್ಧಾಂತಗಳು; ಎರಡನೆಯ ಮಹಾಯುದ್ಧದ ನಂತರ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಪಕ್ಷದ ಆಳ್ವಿಕೆಯ ಗುಣಾವಾಗುಣಗಳು; ಲ್ಯಾರಿಯ ಚಿಕ್ಕಮ್ಮ ಕಚ್ಚೆಹರುಕ ಚಿಕ್ಕಪ್ಪನಿಂದ ಅನುಭವಿಸುವ ದುಃಖ-ಅಂಥ ಚಿಕ್ಕಪ್ಪ ಮಕ್ಕಳ ಜೊತೆ ನಡೆಸುವ ದುರ್ವರ್ತನೆ-ಇಂತಾಗಿ ಸಂಸಾರ ಮುರಿದು ಬೀಳಲಿಕ್ಕಿರುವ ಕಾರಣಗಳ ಸಮರ್ಥನೆ; ಸಂಪ್ರದಾಯಸ್ಥ ದಿನಾಚರಣೆಯ ದಿನ ಮನೆಯಲ್ಲಿರದ ಲ್ಯಾರಿಯ ತಂಗಿಯ ಅನುಪಸ್ಥಿತಿ ಹಾಗು ಅವಳು ಸಂಜೆ ಮತ್ತಾದ ತನ್ನ ವಿದೇಶಿ ಗೆಳತಿಯನ್ನು ಮನೆಗೆ ಕರೆತಂದು ಉಪಚರಿಸಲು ಹೆಣಗುವ ಕೈಂಕರ್ಯಗಳ ಪರಾಮರ್ಶೆ; ಆಚರಣೆಗೆ ಎಲ್ಲಾ ಅಡುಗೆ ತಯಾರಿ ಮಾಡುವ ಹೆಂಗಸರು ತರಾತುರಿಯ ನಡುವೆ ಗಂಡಸರ ಹರಟೆಯ ಟೀಕಿಸುವ ಮಾತುಕತೆ; ನಡುಹಗಲ ಮುಂಚೆ ಬಂದು ಆಚರಣೆ ನಡೆಸಿಕೊಡಬೇಕಾದ ಚರ್ಚಿನ ಪಾದ್ರಿ ಸಂಜೆ ಕಳೆದರೂ ಬರದಿರುವ ಬಗ್ಗೆ ವ್ಯಂಗ್ಯದುಗುಡದ ಮಾತುಗಳು; ಆಚರಣೆ ಮುಗಿಯದೇ ಏನು ಉಣ್ಣಲಾಗದ ಕಾರಣವಾಗಿ ಹಸಿವಿನಿಂದ ಬಳಲುವಾಗ ಬರುವ ಮತಾಚರಣೆಗಳ ಬಗೆಗಿನ ಟೀಕೆ-ವಾಗ್ವಾದ; ವೈಜ್ಞಾನಿಕ ಖಚಿತತೆ-ಮತಾಧಾರಿತ ನಂಬುಗೆಗಳ ನಡುವೆ ಇರುವ ಅಜ್ಞಾತ ವಲಯದಿಂದ ಎರಡರ ಬಗೆಗೂ ಮಂಡಿತವಾಗುವ ಪ್ರಮೇಯಗಳು; ಲ್ಯಾರಿಯ ತಂದೆ ಅಂತಿಮವಾಗಿ ಮನೆಯಿಂದ ನಿರ್ಗಮಿಸುವ ದಿನವಾಗಿ, ಅವನ ಚಿಕ್ಕಮ್ಮನ ಮಗ ಲ್ಯಾರಿಯ ತಂದೆಯ ಸೂಟುತೊಟ್ಟು, ಆತ್ಮಕಾಯ ಪ್ರವೇಶದ ಆಂಗೀಕಾಭಿನಯಕ್ಕೆ ನಡೆಯುವ ಭಾವುಕ-ವಿನೋದಾತ್ಮಕ ಮಾತುಕತೆಗಳು, ದಢೂತಿ ತಂದೆಯ ಸೂಟನ್ನು ಸಣಕಲು ಮೊಮ್ಮಗನಿಗೆ



ಹೊಂದಿಸಲು ನಡೆಯುವ ವಿನೋದಹಾಸದ ಸಂಭಾಷಣೆ; ಪಾದ್ರಿಯು ವಿಳಂಬವಾಗಿ ಆಗಮಿಸಿ, ಆಚರಣೆ ನಿರ್ವಹಿಸುವಾಗ, ಆತನ ಗಿಂಡಿಮಾಣಿಗಳ ಬದುಕನ್ನು ಪರಿಶೀಲಿಸುವ ಕುಟುಂಬದವರ ಮಾತುಗಳು; ಆಚರಣೆ ಮುಗಿಸಿದ ಪಾದ್ರಿ, 21ನೇ ಶತಮಾನದಲ್ಲೂ ಕ್ರಿಸ್ತನ ಪುನರಾವತಾರಕ್ಕೆ ತಾನು ಕಾಯುತ್ತಿರು ವುದು ಏಕೆ? ಎಂಬುದಕ್ಕೆ ನೀಡುವ ಕಥನ ವ್ಯಾಖ್ಯಾನ. ಇಷ್ಟು ಕಥನ ನಡೆಯುವಾಗ, ಲ್ಯಾರಿ ಎಲ್ಲವನ್ನೂ ಸಮತೂಕಕ್ಕೆ ತರುವ ತಕ್ಕಡಿಯ ಸೂಜಿಯ ಹಾಗೆ ಲೀಲಾಜಾಲವಾಗಿ ಮಾತಾಡಿ ನಿಭಾಯಿಸುತ್ತಿರುವನು-ಹಿರಿಯ ಮಗ ತಾನೇ!

ಇದಿಷ್ಟೂ ಮನೆಯ ಒಳಾಂಗಣದಲ್ಲಿ ನಡೆಯುವಾಗ, ಕಡ್ಡಿತುಂಡು ಮಾಡಿದ ಹಾಗೆ ಮಾತಾಡುವ ಲ್ಯಾರಿಯ ಹೆಂಡತಿ ಲಾರ, ಸೂಪರ್ ಮಾರ್ಕೆಟಿನಿಂದ ಅಗತ್ಯದ ಸಾಮಾನು ಕೊಂಡುಕೊಳ್ಳುವೆ ಎಂದು ಹೋಗಿದ್ದಾಳೆ; ನಡುನಡುವೆ ಅವಳಿನ್ನು ಯಾಕೆ ಬರಲಿಲ್ಲ ಎಂದು ಲ್ಯಾರಿ ಫೋನು ಮಾಡುತ್ತಿರುವನು. ಕೊನೆಗೆ ಅವಳು, ತನ್ನ ಕಾರು ಹಿಂತೆಗೆಯುವಾಗ ಒಂದು ಪುಟ್ಟ ಅವಘಡವಾಗಿದ್ದು ಅದು ಜಗಳಕ್ಕಿಟ್ಟುಕೊಂಡಿದೆ ಎನ್ನುವಾಗ ಲ್ಯಾರಿ ಸ್ಥಳಕ್ಕೆ ಧಾವಿಸುತ್ತಾನೆ: ಅಲ್ಲಿಯ ಉಳಿದವರೊಂದಿಗೆ ನಡೆಯುವ ಸಮಜಾಯಿಷಿ ಯಲ್ಲಿಯೂ, ಲಾರ 'ಹಾದರ್ಗಿತಿ' ಎಂದು ಬೈಸಿಕೊಳ್ಳ ಬೇಕಾಗುತ್ತದೆ, ಲ್ಯಾರಿಗೆ ಒಬ್ಬ ಯುವಕ ಎರಡು ಪೆಟ್ಟು ಹಾಕುತ್ತಾನೆ. ಹೆಚ್ಚು ಜಗಳಕ್ಕಿಳಿಯದೆ ಕಾರು ಹೊರತಂದ ಬಳಿಕ, ಲ್ಯಾರಿ ಒಮ್ಮೆಲೇ ಲಾರಳಿಗೆ ತನ್ನ ಬಾಲ್ಯದಲ್ಲಿ ತಾನು-ತಮ್ಮ ಹಾಗು ತಂದೆಯರ ನಡುವೆ ನಡೆದ ಒಂದು ವಿಲಕ್ಷಣ ಘಟನೆಯನ್ನು ನಿರೂಪಿಸ ತೊಡಗುತ್ತಾನೆ: ಲಾರ ಬಹು ಸಂಯಮಾಸಕ್ತಿಗಳಿಂದ ಆ ಕಥನದ ಸಾಧ್ಯಾಸಾಧ್ಯತೆಗಳ ಬಗ್ಗೆ ಕೌತುಕ ವ್ಯಕ್ತಪಡಿಸುವ ಮಾತಾಡುತ್ತಾಳೆ. ಇದು ಸಿನಿಮಾದ ಕೊನೆಗಿಂತ ಮುಂಚಿನ ಹತ್ತು ನಿಮಿಷಗಳಲ್ಲಿ ನಡೆಯುತ್ತದೆ.



ಕೊನೆಗೂ, ಮೊಮ್ಮಗ ತನ್ನ ದೇಹಕ್ಕೆ ತಕ್ಕುದಾಗಿ ಹೆಂಗಸರು ಹೆಣೆಗೆ ಮಾಡಿದ ಅಜ್ಜನ ಸೂಟು ಧರಿಸಿ, 'ಎಲ್ಲರೂ ಶಾಂತವಾಗಿ ಭೋಜನ ಸ್ವೀಕರಿಸಿ ಹಸಿವು ನೀಗಿಸಿ ಕೊಳ್ಳಿ' ಎಂಬ ವಿದ್ಯುಕ್ತ ಮಾತುಗಳನ್ನಾಡಿದ್ದೇ, ತಟ್ಟೆಯಲ್ಲಿ ಆಹಾರ ಬಡಿಸಿಕೊಂಡಿದ್ದ ಲ್ಯಾರಿ ಹಾಗು ಅವನ ತಮ್ಮ 'ಬಾನ್ ಅಪಟೈಟ್' (ಹಸಿವು ಶಮನವಾಗಲಿ) ಎಂದು ತುತ್ತು ಮುಕ್ಕಿ ಬಿದ್ದುಬಿದ್ದು ನಗತೊಡಗುತ್ತಾರೆ; ಮೊಮ್ಮಗನೂ 'ಯಾಕ್ರೀ! ನಗ್ತೀರಿ!' ಅಂತ ತಾನೂ ನಗತೊಡಗುತ್ತಾನೆ.

ಈ ಸಿನಿಮಾ ಯಾಕೆ ಮುಖ್ಯ?

ಈ ಸಿನಿಮಾ ಮೊದಲಾಗಿ ನಮ್ಮನ್ನು ಸೆಳೆಯುವುದು ತನ್ನ ಶಕ್ತಿಯುತ ಸೂಕ್ಷ್ಮಜ್ಞತೆಯಲ್ಲಿ, ಆಧುನಿಕ ಸಂಸಾರಗಳು, ಅವುಗಳು ಒಂದುಕ್ಷಣ ಆಚರಣೆಗಾಗಿ ಕೂಡು ಕುಟುಂಬವಾಗಿ ಮಾತುಕತೆಯಲ್ಲಿ ಅನಾವರಣಗೊಳ್ಳುವಾಗ ಸದ್ಯದ ಸಾಮಾಜಿಕ ಸ್ಥಿತಿಗೆ ಹಿಡಿದ ರಾವುಗನ್ನಡಿಯಾಗಿರುತ್ತದೆ; ಮತ್ತೂ ಅದು ಖಾಸಗಿಯಾದ ಅಂತರಂಗದ ಬದುಕು, ಸಾರ್ವಜನಿಕವಾದ ಬಹಿರಂಗ ಬದುಕಿನ ಸಂಗಮ ಸ್ಥಾನವಾಗಿ, ಕಾಣುವ ಕಣ್ಣಿದ್ದರೆ ಕಾಣಬೇಕಾದ್ದನ್ನೆಲ್ಲಾ ಕಾಣಿಸಿಬಿಡುತ್ತದೆ-ಎನ್ನುವುದೇ ಆ ಸಬಲ ಸೂಕ್ಷ್ಮಜ್ಞತೆಯಾಗಿದೆ. ಈ ಸೂಕ್ಷ್ಮತೆಯನ್ನು ಮೂರು ತಾಸಿನ ಮಾತುಕತೆಯ ದೃಶ್ಯಾವಳಿಗಳ ಮೂಲಕ ಪ್ರೇಕ್ಷಕರಿಗೆ ಮುಟ್ಟಿಸಿಯೇ ತೀರುವೆ ಎಂಬ ಪಂಥಾಹ್ವಾನವನ್ನು ಪುಜು ಸ್ವೀಕರಿಸಿದ್ದಾನೆ. ಅಷ್ಟಕ್ಕೇ, ಬರೀ ಅಷ್ಟಕ್ಕೇ ಈ ಸಿನಿಮಾ ನಮಗೆ ಮುಖ್ಯವಾಗಬೇಕು.

ಆದರೆ, ಪುಜು ಆ ಸವಾಲನ್ನು ಚಿತ್ರಕತೆ, ಕ್ಯಾಮೆರಾ ಚಲಾವಣೆ, ದೃಶ್ಯ-ಧ್ವನಿ ಸಂಕಲನ ಹಾಗು ಸಂಯಮದ ಪಾತ್ರಾಭಿನಯ ನಿರ್ವಹಣೆಗಳ ಮೂಲಕ ಮೀರಿ ಗೆದ್ದಿದ್ದಾನೆ. ಒಂದು ಸಮಾಜದ ಸಾಮಾನ್ಯ ದಿನದ ಸಾಮಾನ್ಯ ಸಂಪ್ರದಾಯಾಚರಣೆಯ ಸನ್ನಿವೇಶದಲ್ಲಿ, ನಿತ್ಯ ಪರಿಚಿತವಾದ ಸಾಮಾನ್ಯ ಪಾತ್ರ ಹಾಗು ಅವರುಗಳ ನಡುವೆ ನಡೆಯುವ ಮಾತುಕತೆಗಳ ಮೂಲಕ,.ಒಂದು ಸಮಾಜದ ವಾಸ್ತವ ಸ್ಥಿತಿಗತಿಯ ಚಿತ್ರವನ್ನು ಹೇಗೆ ಸಮರ್ಥವಾಗಿ ದೃಶ್ಯ-ಶಬ್ದ ಮಾಧ್ಯಮದ ಮೂಲಕ ಹೆಣೆದು ಕೊಡಬಹುದು ಎನ್ನುವು ದಕ್ಕೆ ಪುಜುನ ಕಲಾಕೃತಿ ಒಳ್ಳೆಯ ಉದಾಹರಣೆಯಾಗಿದೆ.

ಚಿತ್ರಕತೆಯ ಬಿಗುವು ಹಾಗು ಯೋಜಿತ ಕ್ಯಾಮೆರಾ ಚಲನೆಗಳು ಒಂದು ಸಿನಿಮಾಕ್ಕೆ ಹೇಗೆ ಮುಖ್ಯವಾಗುತ್ತವೆ ಎನ್ನುವುದಕ್ಕೆ ಕಲಿಕೆಯ ಪಠ್ಯವಾಗುವ ಸಿನಿಮಾವಿದು. ಒಂದು ಬಿಗಿ ಹೆಣಿಗೆಯ ಚಿತ್ರಕತೆ ಕಟ್ಟಿಕೊಂಡರೆ, ಅದನ್ನು ದೃಶ್ಯವಾಗಿ ಪರಿವರ್ತಿಸುವ ಕ್ಯಾಮೆರ ತಂತ್ರಜ್ಞಾನದ ಯೋಜನೆಯನ್ನು ಹೇಗೆ ರಚಿಸಿಕೊಳ್ಳಬಹುದು ಎನ್ನುವುದನ್ನು ಈ ಸಿನಿಮಾ ತಿಳಿಸುತ್ತದೆ. ಅತಿ ಸೀಮಿತ ಹೊರಾಂಗಣ, ಸಂಪೂರ್ಣ ನಾಲ್ಕು ಕೋಣೆಗಳ ಒಳಾಂಗಣದಲ್ಲಿ ನಡೆಯುವ ಮಾತುಕತೆಯನ್ನು, ಒಂದೇ ಒಂದು ಕ್ಲೋಸಪ್, ಒವರ್ ದಿ ಬ್ಯಾಕ್ ಷಾಟ್‌ಗಳಿಲ್ಲದೆ ಬರೀ ವೈಡ್ ಯಾಂಗಲ್, ಮಿಡ್ ಷಾಟ್, ಪ್ಯಾನ್ ಮತ್ತು ಡಾಲಿ ಕ್ಯಾಮೆರಾ ಚಲನೆಯ ಮೂಲಕ ವಿಮರ್ಶಾತ್ಮಕ ಸಾಮಾಜಿಕ ವಿಶ್ಲೇಷಣೆಯನ್ನು ಹೆಣೆದು ಪುಜು ದಂಗುಹೊಡೆಸಿದ್ದಾನೆ; ಹೊಸ ಅಲೆಯ ಸಿನಿಮಾಗಳಿಗೆ ಜೀವದಾಯಿಯಾಗಬಲ್ಲ ಸಿನಿಮಾ ಭಾಷೆ ಕಟ್ಟಿಕೊಟ್ಟಿದ್ದಾನೆ.

ಒಮ್ಮೆ ಮಾತ್ರ ಓದಲು ಸಿಕ್ಕು ಕಾಡುವ ಪುಸ್ತಕದಂತೆ ಇದೆ ಪುಜುನ 'ಸಿಯರನೆವಡ'. ಹಿಂದೆ ಬರೆದಿರುವ ಏಳು ಸಿನಿಮಾಗಳಂತೆ, ಮತ್ತೆ ಮತ್ತೆ ಓದಿದರೆ ಕಾಣಬಹುವಾದ ಹೊಸ ಅರ್ಥಗಳಿಗೆ ಹಂಬಲಿಸುವಂತೆ ಮಾಡುವ ಕಲಾಕೃತಿಗಳ ಸಾಲಿನಲ್ಲಿ ನಾನಂತೂ ಈ ಸಿನಿಮಾವನ್ನಿಟ್ಟು ಕೊಂಡಿದ್ದೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಜಾಲದಲ್ಲಿ ಸಿಲುಕಿರುವ ಸಿನಿಮಾ ಕಲಾಕೃತಿಗಳ ಮಟ್ಟಿಗೆ ಮತ್ತೊಮ್ಮೆ ಈ ಸೌಭಾಗ್ಯ ಸಿಗುವುದು ಕಷ್ಟ. ■

Registered No.RNP/KA/BGS/2036/2017-19 Posted at : BGPSO, Mysore Road, Bangalore-26 Thursday R B P LANKESH, Kannada Weekly Price Rs. 15/- 26-04-2017 RNI No. KARKAN2005

ರಮೇಶ್ ಹೋರಾಟಕ್ಕೆ ನಿಜವಾದ ಗೆಲುವು ಸಿಗಲಿಲ್ಲ






ನಿರ್ದೇಶಕ ಎ.ಎಂ.ಆರ್.ರಮೇಶ್ ಮತ್ತು ನಿರ್ಮಾಪಕ ತರುಣ್ ಶಿವಪ್ಪ ಮಧ್ಯೆ ಟೈಟಲ್ ವಿಷಯವಾಗಿ ಒಂದು ತಿಂಗಳಿಂದ ಗಲಾಟೆ ನಡೆಯುತ್ತಿತ್ತು. 'ಲೀಡರ್' ಸಿನಿಮಾದ ಶೀರ್ಷಿಕೆಗೆ ತಾನೇ ಯಜಮಾನ ಅನ್ನುವುದು ರಮೇಶ್ ವಾದ. ಅದು ನಮ್ಮದು ಅಂತಿದ್ದರು ತರುಣ್ ಶಿವಪ್ಪ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ನೀಡಿರುವ ಪತ್ರದ ಪ್ರಕಾರ ಆ ಟೈಟಲ್ ರಮೇಶ್‌ಗೆ ಸೇರಬೇಕು.

ಹಾಗಾಗಿ ತರುಣ್ ಜಾಣ್ಮೆ ತೋರಿದರು. ತಮ್ಮ ಸಿನಿಮಾಗೆ 'ಮಾಸ್ ಲೀಡರ್' ಎಂದು ಹೆಸರಿಟ್ಟರು. ಅದಕ್ಕೂ ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. 'ಲೀಡರ್' ಎಂಬ ಶಬ್ದವನ್ನು ಬಳಸಬಾರದು ಅಂತ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಯಾವತ್ತೂ ಹಣವಂತರ ಪರ. ಹಾಗಾಗಿ 'ಮಾಸ್ ಲೀಡರ್'ಗೆ ಯಾವುದೇ ನೋಟಿಸ್ ಕೊಡಲಿಲ್ಲ. ಜಾಣ ಕಿವುಡತನ ತೋರಿತು. ಹಾಗಾಗಿ ರಮೇಶ್ ಮತ್ತು ಅವರ ಪತ್ನಿ ಇಂದುಮತಿ ವಾಣಿಜ್ಯ ಮಂಡಳಿಯ ಮುಂದೆ ಹೋರಾಟಕ್ಕೆ ಕೂತರು. ಆಗ ಎಚ್ಚೆತ್ತುಕೊಂಡ ಮಂಡಳಿಯು ತರುಣ್ ಮತ್ತು ರಮೇಶ್‌ನನ್ನು ಕೂರಿಸಿಕೊಂಡು ಸಂಧಾನಕ್ಕೆ ನಿಂತಿತು. ರಮೇಶ್ ಮೇಲೆ ಒತ್ತಡ ತಂದು ರಮೇಶ್ 'ಲೀಡರ್', ತರುಣ್ 'ಮಾಸ್ ಲೀಡರ್' ಅಂತ ಒಪ್ಪಿಸಿಬಿಟ್ಟರು. ಒತ್ತಡವನ್ನು ತಡೆಯೋಕೆ ಆಗದೇ ರಮೇಶ್ ಸಭೆಯಲ್ಲಿ ಒಪ್ಪಿಕೊಂಡರಂತೆ.

ಇಂತಹ ಮಂಡಳಿಯು ತಮಗೆ ಬೇಕಾ ಸ್ವಾಮಿ ಅಂತಾರೆ ರಮೇಶ್. ಹೀಗಾಗಿಯೇ ಕರ್ನಾಟಕದಲ್ಲೀಗ ನಾಲ್ಕು ಚಲನಚಿತ್ರ ವಾಣಿಜ್ಯ ಮಂಡಳಿಯು ತಲೆ ಎತ್ತಿದ್ದನ್ನು ಅವರು ಸ್ವಾಗತಿಸುತ್ತಾರೆ. ಏನೇ ಆಗಲಿ, ವಾಣಿಜ್ಯ ಮಂಡಳಿಯಲ್ಲಿ ಹಣವಂತರಿಗೆ ಮಾತ್ರ ನ್ಯಾಯ ಸಿಗುತ್ತದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಶಿವರಾಜ್‌ಕುಮಾರ್ ನಟನೆಯ 'ಮಾಸ್ ಲೀಡರ್'ಗೆ ಜಯ ಸಿಕ್ಕಿದೆ.

ಧ್ರುವನಿಗಾಗಿ ಕತೆ ಬರೆದ ನಂದಕಿಶೋ





'ಭರ್ಜರಿ' ಸಿನಿಮಾ ಖ್ಯಾತಿಯ ಧ್ರುವ ಸರ್ಜಾ ಸದ್ಯ ಎಲ್ಲಿದ್ದಾರೆ ಅಂತ ಸ್ವತಃ ಅವರ ಮ್ಯಾನೇಜರ್‌ಗೂ ಗೊತ್ತಿಲ್ಲ. ಕನ್ನಡಕ್ಕೆ ಮತ್ತೊಬ್ಬ ಸ್ಟಾರ್ ನಟ ಸಿಕ್ಕ ಅನ್ನುವ ಹೊತ್ತಿಗೆ ಧ್ರುವ ಭರ್ಜರಿಯಾಗಿಯೇ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಕೈಕೊಟ್ಟರು. 'ಅದ್ದೂರಿ' ಯಶಸ್ಸಿನ ನಂತರ ಸಾಲು ಸಾಲು ನಿರ್ದೇಶಕರು ಕತೆ ಹೇಳಲು ಅವರ ಮನೆ ಮುಂದೆ ಹೋದರೆ, ಗೇಟ್ ಕೂಡ ತೆಗೆಯಲಿಲ್ಲ ಅನ್ನುವುದು ಅವರ ಮೇಲಿನ ಆರೋಪ.

ಇದೀಗ ಧ್ರುವ ಮೊಬೈಲ್ ನಂಬರ್ ಕೂಡ ನಾಟ್‌ರಿಚೇಬಲ್. ಈಗವರು ಏನು ಮಾಡುತ್ತಿದ್ದಾರೆಂಬ ಪ್ರಶ್ನೆಗೆ ನಿರ್ದೇಶಕ ನಂದಕಿಶೋರ್ ಉತ್ತರ ಕೊಟ್ಟಿದ್ದಾರೆ. ನೊಂದಿರುವ ಈ ಹುಡುಗನಿಗಾಗಿ ಅವರು ಹೊಸ ಕತೆಯೊಂದನ್ನು ಬರೆದಿದ್ದಾರೆ. ಒಪ್ಪಲೇಬೇಕಾದ ಅನಿವಾರ್ಯತೆ ಧ್ರುವನಿಗೆ ಇರುವ ಕಾರಣಕ್ಕಾಗಿ ನಂದಕಿಶೋರ್ ಸಿನಿಮ ನಟಿಸುವುದಾಗಿ ಅವರು ಹೇಳಿದ್ದಾರ

ಎಲ್ಲವೂ ಅಂದುಕೊಂಡಂತೆ ಆ ಧ್ರುವ ನಟನೆಯ 'ಭರ್ಜರಿ' ಸಿನಿಮಾ ಬ ವರ್ಷದ ಹಿಂದೆಯೇ ರಿಲೀಸ್ ಆಗಬೇ ನಾನಾ ಕಾರಣಗಳಿಂದಾಗಿ ಇನ್ನೂ ಶೂ ಕೂಡ ಕಂಪ್ಲೀಟ್ ಆಗಿಲ್ಲ.

ಧ್ರುವ ಕಣ್ಣು ನೆತ್ತಿಮೇಲೆ ಬಂದಿವೆ ಎ ಕಾರಣಕ್ಕಾಗಿ ಈಗ ಯಾರೂ ಅವರಿಗಾ ಮಾಡುತ್ತಿಲ್ಲ. ಹಾಗಾಗಿ ಧ್ರುವ ಮನೆಯ ಆಚೆ ಬರುತ್ತಿಲ್ಲ. ತಮ್ಮ ತಪ್ಪಿನ ಅರಿ ಕಾರಣಕ್ಕಾಗಿ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಹೊತ್ತಿನಲ್ಲಿ ನಂದಕಿಶೋ ಅವರ ಕೈ ಹಿಡಿದಿದ್ದಾರೆ. 'ಹಯಗ್ರೀ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ ಮೊನ್ನೆಯಷ್ಟೇ ಈ ಸಿನಿಮಾದ ಸ್ಕ್ರಿಪ್ಟ್ ಪ ನಡೆದಿದೆ.

ಪ್ರತಿಭಾವಂತರನ್ನು ಗುರುತಿಸಿದ ರಾಜ್ಯ ಪ್ರಶಸ್ತಿ



ಯಾವುದೇ ಅಪಸ್ವರವಿಲ್ಲದೇ 2016ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ಒಪ್ಪಿಕೊಂಡಿದೆ ಸಿನಿಮಾ ಇಂಡಸ್ಟ್ರಿ. ಅಲ್ಲದೇ, ನಿಜವಾದ ಪ್ರತಿಭಾವಂತರಿಗೆ ಮಣೆಹಾಕಿದ್ದಕ್ಕೆ ಈ ಸಲದ ಪ್ರಶಸ್ತಿಯ ಆಯ್ಕೆ ಕಮಿಟಿಯನ್ನೂ ಅಭಿನಂದಿಸಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕಮಿಟಿಯ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದಿವೆ. ಸಿನಿಮಾ ರಂಗದ ಪತ್ರಕರ್ತರು, ವಿಮರ್ಶಕರು ಕೂಡ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸಮಿತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದುಕೊಂಡಿದ್ದಾರೆ. ಕನ್ನಡದ ಪ್ರತಿಭೆಗಳಿಗೆ ಸಂದಿರುವ ಪ್ರಶಸ್ತಿಗಳಿವು ಎಂದು ಅಭಿನಂದಿಸಿದ್ದಾರೆ. ಅಲ್ಲಿಗೆ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆಯ ಸಮಿತಿ ಗೆದ್ದಂತಾಗಿದೆ.

ಹೌದು. ಈ ಬಾರಿಯ ಸಮಿತಿಯು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಿದೆ. ಹಾಗಾಗಿ ಪೋಷಕ ನಟ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿದ್ದ ಅಚ್ಯುತ್‌ಕುಮಾರ್ ಎಂಬ ಪೋಷಕ ನಟನ ನಿಜ ಪ್ರತಿಭೆ ಅನಾವರಣವಾಗಿದೆ. ಈ ಬಾರಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಹೊಸ ಹುಡುಗಿ ಶ್ರುತಿ ಹರಿಹರನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. 'ರಾಮಾ ರಾಮಾ ರೇ', 'ಮದಿಪು' ಸಿನಿಮಾಗಳ ಅರ್ಹ ನಿರ್ದೇಶಕರಿಗೆ ನ್ಯಾಯ ಸಂದಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾರಂಗವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬಲ್ಲ ಹುಡುಗರಿಗೆ ಪ್ರಶಸ್ತಿ ಸಿಕ್ಕಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.

ಅನೀಶ್‌ಗೆ ವಾಸು ಮಾಂಜ ಕೊಡದಿರ

'ಅಕಿರಾ' ಸಿನಿಮಾದ ನಂತರ ನಟ ಅನೀಶ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಪಟ್ಟ ಸಿಗಲಿದೆ ಅನ್ನುವ ಮಾತು ಕೇಳಿಬಂದಿತ್ತು. ಆದರೆ, ಆನಂತರ ಅವರಿಗೆ ಸಿನಿಮಾ ಕೂಡ ಸಿಗಲಿಲ್ಲ. 'ಅಕಿರಾ' ಶತದಿನ ಕಂಡರೂ, ನಟ ಮಾತ್ರ ಮನೆಯಲ್ಲಿಯೇ ಉಳಿಯಬೇಕಾಯಿತು. ಆಗ ಅವರ ಕೈ ಹಿಡಿದಿದ್ದೆ 'ಮಾಂಜಾ' ಸಿನಿಮಾ. ಆದರೆ ಮೂಲಗಳ ಪ್ರಕಾರ ಆ ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆಯಂತೆ. ಹಾಗಾಗಿ ಅನೀಶ್ ವೆಬ್‌ಸೀರಿಸ್‌ಗೆ ಚಿತ್ರಗಳನ್ನು ಮಾಡಲು ಮುಂದಾದರು. ಅನೀಶ್‌ಗೆ ಚಿತ್ರಗಳೇ ಇಲ್ಲ ಎಂಬ ಮಾತು ಬರಬಾರದು ಅನ್ನುವ ಕಾರಣಕ್ಕಾಗಿ ವೆಬ್‌ಸೀರಿಸ್‌ನಲ್ಲಿ ಬಿಜಿ ಆದರು. ಜತೆಗೆ ತಾವೇ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ವಾಸು - ನಾನ್ ಪಕ್ಕಾ ಕಮರ್ಷಿಯಲ್' ಎಂದು ಹೆಸರಿಡಲಾಗಿದೆ.

ಈ ಚಿತ್ರದಲ್ಲಿ ಅನೀಶ್ ಬರೀ ಹೀರೋ ಅಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಾಸು ಚಿತ್ರಕ್ಕಾಗಿ ವಿಂಕ್‌ವಿಶಲ್ ಸ್ಟುಡಿಯೋಸ್ ಎಂಬ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿದ್ದಾರೆ.

'ವಾಸು'ಗೆ 'ಅಕಿರಾ' ಚಿತ್ರತಂಡದಲ್ಲಿ ಅಸೋಸಿಯೆ ಆಗಿದ್ದ ಅಜಿತ್ ವಾಸನ್ ನಿರ್ದೇಶಕ. ಇವರೇ ಚಿತ್ರಕಥೆ ಮತ್ತು ಸಂಭಾಷಣೆಗಳನ್ನ ರಚಿಸಿದ್ದಾರೆ. ಅಜ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬರಲಿವೆ. ಮೇನಲ್ಲಿ ಚಿತ್ರ ಶುರುವಾಗ ಒಂದೇ ಹಂತದಲ್ಲಿ ಟಾಕಿ ಭಾಗದ ಚಿತ್ರೀಕರಣ ಮಾ ಯೋಚನೆ ಸಿನಿಮಾ ತಂಡದ್ದು.



PRINTER, PUBLISHER, PROPRIETOR AND EDITOR : GAURI LANKESH, No. 9, E.A.T.Street, Basavanagudi, Bangalore -4, Phone : 26676427, Fax : 26604536, E-mail :lankesh70@rediffmail.com